



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ- 6-ಬಿ  
Part - VI - B

ಬೆಳಗಾವಿ, ಸೋಮವಾರ, ಸೆಪ್ಟೆಂಬರ್ ೨೫, ೨೦೨೩ (ಆಶ್ವಯುಜ ಮಾಸ ೦೩, ಶಕ ವರ್ಷ ೧೯೪೫)  
Belagavi, Monday, September 25, 2023 (Ashwayuja masa 03, Shaka Varsha 1945)

ನಂ. 99  
No. 99



ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ಬೆಳಗಾವಿ ಜಿಲ್ಲೆ  
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

**ವಿಷಯ:** ಬೆಳಗಾವಿ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳಮಾರ್ಗಸೂಚಿಯದರ ಪಟ್ಟಿಯ ಕುರಿತು.

**ಉಲ್ಲೇಖ:** 1. ಕೇಂದ್ರ ಮೌಲ್ಯಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

\*\*\*\*\*

1. ಬೆಳಗಾವಿ ಜಿಲ್ಲೆಯ **ಬೆಳಗಾವಿ** ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ರಾಯಬಾಗ ಉಪನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ:01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.
2. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957 ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003 ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ **ಬೆಳಗಾವಿ** ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ, ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24 ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದ ವರೆಗೆ ಜಾರಿಯಲ್ಲಿರುತ್ತದೆ**
3. ಈ ಕೆಳಕಂಡ ರಾಯಬಾಗ ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ -3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	<b>ರಾಯಬಾಗ</b>	<b>24-160</b>

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು  
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

### ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರುನಗರ/ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ\* ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನದ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವುದು), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

**ನಿವೇಶನದರ**= ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೃಷಿ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

**ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರನಿಗದಿಪಡಿಸಿದೆ:**

**ಪಟ್ಟಣಪಂಚಾಯಿ/ಪುರಸಭೆ/ನಗರಸಭೆ/ಮಹಾನಗರಪಾಲಿಕೆ ವ್ಯಾಪ್ತಿಯ "ಒಳಗೆಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:**

- ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವುದು), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯ ವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವುದು), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.

(iv)	10 ಗುಂಟೆಯಿಂದಮೇಲ್ಪಟ್ಟು 20 ಗುಂಟೆಯವರೆಗಿನವಿಸ್ತೀರ್ಣದ ಜಮೀನಿಗೆ(20 ಗುಂಟೆಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನದರದಲ್ಲಿ 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವದರ), ಯಾವುದುಹೆಚ್ಚು ಅದನ್ನು ಅಳವಡಿಸತಕ್ಕದ್ದು..						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನದರದಲ್ಲಿ 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವದರ), ಯಾವುದುಹೆಚ್ಚು ಅದನ್ನು ಅಳವಡಿಸತಕ್ಕದ್ದು..						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).</td> </tr> <tr> <td>ವಾಣಿಜ್ಯೋಪಯೋಗಿ/ವಸತಿಯೇತರ</td> <td>80% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).	ವಾಸೋಪಯೋಗಿ	65% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).	ವಾಣಿಜ್ಯೋಪಯೋಗಿ/ವಸತಿಯೇತರ	80% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ)
ಕೈಗಾರಿಕೋಪಯೋಗಿ	55% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).							
ವಾಸೋಪಯೋಗಿ	65% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).							
ವಾಣಿಜ್ಯೋಪಯೋಗಿ/ವಸತಿಯೇತರ	80% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ)							

**ನಿವೇಶನದರ=** ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು..

2. ಪಟ್ಟಣಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ: ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು..

(i)	5 ಗುಂಟೆ ಮೇಲ್ಪಟ್ಟು 10 ಗುಂಟೆ ವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು..
(ii)	ಕೈಗಾರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
------	----------------------------	---

- **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸನಕ್ಕೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವವೃತ್ತ/ ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
- 3. ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961 ರ ಕಲಂ 109 ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ/ ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆನಂ/ಹಿಸಾ ಸರ್ವೆನಂ/ಭಾಗಶಃ ಸರ್ವೆನಂ/ 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮಸಂಖ್ಯೆ1(ಆ) ಮತ್ತು2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ1 ಮತ್ತು2 ರಲ್ಲಿ ನಮೂದಿಸಿರುವ ಸೂಚನೆಗಳು/ ಷರತ್ತುಗಳು ಅನ್ವಯವಾಗುತ್ತವೆ.
- 4. ಮಾರ್ಗಸೂಚಿ- ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ(5 ಗುಂಟೆವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು/ ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ/ ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ35% ರಷ್ಟು, ಜಿಲ್ಲಾ ಮುಖ್ಯ ರಸ್ತೆ ಅಥವಾ80 ಅಡಿ ಅಗಲದ(ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ30% ರಷ್ಟು ದರ ನಿಗದಿಪಡಿಸುವುದು.
- 5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
- 6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ(ಮಾಲ್/ಮಲ್ಟಿಪ್ಲೆಕ್ಸ್) ಗೆಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).

7. ಮೂಲೆ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನ ದರವನ್ನು ಅನುಸರಿಸತಕ್ಕದ್ದು, ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆಜಾಗಕ್ಕೆ ನಿವೇಶನದ ದರ(ಚದರಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡೆ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿ ಪಡಿಸುವುದು.
9. ವಿಲ್ಲಾಮೆಂಟ್ಸ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್‌ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ಎಕ್ಸ್‌ಕ್ಯೂಸಿವ್ಯೂಸ್ ಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್‌ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್/ಫ್ಲಾಟ್‌ರಗಳು ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.  
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ. = ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರದ ಮೌಲ್ಯ(only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ+ ಹೆಚ್ಚುವರಿ ಅಂತಸ್ತಿನ ಮೌಲ್ಯ.  
**ಅನುಬಂಧ- 2** ರಲ್ಲಿಯ ಅಪಾರ್ಟ್‌ಮೆಂಟ್‌ರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯ ವಿಲ್ಲಾ/ ರೋಹೌಸ್‌ಗಳ ದರಗಳು ವಿಲ್ಲಾ/ ರೋಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ/ ರೋಹೌಸ್ ಒಟ್ಟುಮೌಲ್ಯ=ವಿಲ್ಲಾ/ ರೋಹೌಸ್‌ಗಳ ನಿವೇಶನ ದರದ ಮೌಲ್ಯ+ ವಿಲ್ಲಾ/ ರೋಹೌಸ್‌ಕಟ್ಟಡದ ಮೌಲ್ಯ+ ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸ ದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್/ ವಿಲ್ಲಾ/ ರೋಹೌಸ್ ಗಳು/ ವಿಲ್ಲಾಮೆಂಟ್ಸ್ ಬಿಡ್/ ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರಮೌಲ್ಯಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ/ ಮೇಲ್ದರ್ಜೆಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರಪಾಲಿಕೆಯಾದಾಗ/ಪಟ್ಟಣಪುರಸಭೆಗಳು ನಗರಸಭೆಯಾದಾಗ/ ಗ್ರಾಮಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ/ ಮೇಲ್ದರ್ಜೆಗೊಂಡಾಗ ಸಂಬಂಧಿಸಿದ ಪಟ್ಟಣಪಂಚಾಯ್ತಿ /ಪುರಸಭೆ/ ನಗರಸಭೆ/ ಮಹಾನಗರಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).

14. ಸ್ಥಿರಾಸ್ತಿಗಳ ಮಾರ್ಗಸೂಚಿದರ ಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರಕಲಂ45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕಹಾಕಲು ಉಪಯೋಗಿಸಬೇಕು.

16. Super built-up area in square meter-1.25 X Carpet Area in square meter.

ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ. ಕಾರ್ಪೆಟ್ ಏರಿಯಾ

ಸೂಪರ್‌ಬಿಲ್ಡ್‌ಅಪ್ ಏರಿಯಾ, ಚದರ ಮೀಟರ್= 1.25 X 120 = 150 ಚದರ ಮೀಟರ್‌ಸೂಪರ್‌ಬಿಲ್ಡ್‌ಅಪ್‌ಏರಿಯಾ

ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್‌ಬಿಲ್ಡ್‌ಅಪ್‌ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ= 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ=(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು  
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)  
ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು(ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

ಕ್ರ. ಸಂ	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರಪಾಲಿಕೆ /ನಗರಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲ ಮಹಡಿ	ಮೇಲ್ಮಹಡಿ	ನೆಲ ಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್/ಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800



3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ ಇಟ್ಟಿಗೆ ಗೋಡೆ, ವಿಟ್ರಿಫೈಡ್‌ಲಹಾಸು, ಹೊನ್ನೆ ಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ಬರ್ಲಿ/ ರೆಡಾಕ್ಸೈಡ್‌ಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300
5	ಮದ್ರಾಸ್ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟಲ್‌ವಣಿ, ರೆಡಾಕ್ಸೈಡ್‌ಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064	4300	3800
6	ಕರಿಹೆಂಚು, ಮಣ್ಣಿನ ಮೇಲ್ಮುದ್ದಿ, ಕಡಪ ಸ್ಲ್ಯಾಬ್ ಇಟ್ಟಿಗೆ/ಮಣ್ಣಿನಗೋಡೆ, ಕಾಡಿನಮರದ ಕಿಟಕಿ ಬಾಗಿಲುಗಳು	6000	5200	3600	

- ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ / ನೈರ್ಮಲೀಕರಣ ಹಾಗೂ ವಿದ್ಯುತ್ ಸೌಕರ್ಯಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ(cellar, partial cellar& stilt) ಪಾರ್ಕಿಂಗ್‌ಗಾಗಿ/ ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ3.00 ರಷ್ಟು ಏರಿಯಾ ವೇಟೇಜ್(Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

## 2. ವಾಹನ ನಿಲ್ದಾಣ ದರಗಳು

ಕ್ರ. ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್‌ಕಟ್ಟಡಗಳಿಗೆ (ಸೂಪರ್‌ಬಿಲ್ಡಿಂಗ್‌ಮೌಲ್ಯ+ ಹೆಚ್ಚುವರಿ ಅಂತಸ್ತಿನ ಮೌಲ್ಯ+ ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ವಾಣಿಯುಳ್ಳ	ಮೇಲ್ವಾಣಿರಹಿತ
		(Covered Car parking )	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದಮೇಲ್ಪಟ್ಟು	ರೂ. 3,00,000	ರೂ. 2,50,000

## 3. ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರುಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರುಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನವರೆಗೆ	ಯಾವುದೇಹೆಚ್ಚುವರಿದರಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್/ ಫ್ಲಾಟ್‌ಲಿಂಗ್‌ಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ(1000 ಚದರಮೀಟರ್ X ರೂ.3000 ಪ್ರತಿ ಚದರ ಮೀಟರ್) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/- X
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/- X
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/- X
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/- X
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/- X
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

**4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾ ಮೆಂಟ್/ ಟೇನಮೆಂಟ್/ ಗೇಟೆಡ್ಡು ಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.**

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ/ ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ/ ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ(Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

**5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು\* ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:**

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ಸ್‌ಮಾರ್ಗಸೂಚಿ\* ಹತ್ತು ವರ್ಷಗಳ ನಂತರ (ಸರ್ಕಾರಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿ ಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ\* ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತದಾಖಲೆಗಳನ್ನು (ಸರ್ಕಾರಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿದರಪಟ್ಟಿಯ ಅನುಬಂಧ-3 ರನ್ವಯ(ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್‌ನ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆನಂ, ಖಾತಾನಂ, ರೇರಾಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರಮೌಲ್ಯಮಾಪನಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿದರವನ್ನು (ರಾಜ್ಯಪತ್ರದಲ್ಲಿರುವಂತೆ) ಗಣಕ ಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

**ಸೂಚನೆ:** \* ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

**List of Special Amenities provided for Apartments / Villas / Villaments / Tenament / Gated Community Houses.  
(Select the amenities by underlining the same and put ✓ mark in column no 3).**

<b>Group No</b>	<b>Special Amenities / Facilities /Benefits</b>	<b>✓ Mark</b>
1	2	3
<b>Exempted</b>	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	

Group No	Special Amenities / Facilities /Benefits	✓ Mark
1	2	3
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ:ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಮೆಂಟ್ಸ್/ರೋಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೋಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ  
ಸದಸ್ಯಕಾರ್ಯದರ್ಶಿ.  
ಕೇಂದ್ರಮೌಲ್ಯಮಾಪನಸಮಿತಿ, ಬೆಂಗಳೂರು.



**ಅನುಬಂಧ-3**

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾ ಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್‌ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿ ಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಠಕ

**ಹಾಗೂ**

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ(ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್‌ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಠಕ:

**ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:**

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್‌ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ ಪಿ.ಐ.ಡಿ ಖಾತೆವುಳ್ಳ/ ಸರ್ವೆನಂ. ಜಮೀನಿನ **500 ಚದರಮೀಟರ್** ವಿಸ್ತೀರ್ಣದ ವರೆಗೆ ಮತ್ತು Stilt ಅಥವಾ ತಳಮಹಡಿ +ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್‌ಗಳಿಗೆ ಸೀಮಿತ ಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "**ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ(ಜಿ.ಪಿ.ಎ) ದಸ್ತಾವೇಜುಗಳಿಗೆ**" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್/ ಮಲ್ಟಿಫ್ಲೆಕ್ಸ್‌ಕ್ವಾಣಿಜ್ಯ ದರಗಳಿಗೆ ಶೇ.50 ರಷ್ಟು ಹೆಚ್ಚುವರಿ ದರ ನಿಗದಿ ಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

**ಅಪಾರ್ಟ್‌ಮೆಂಟ್ಸ್ (ರೆಡಿರೆಕ್ಟರ್) READY RECKONER FOR APARTMENT RATE**

ಕ್ರ. ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್‌ಬಿಲ್ಡ್‌ಫೌಂಡ್ರಿಯಾಗೆ ಪ್ರತಿ ಚ.ಮೀ.ರೂ.ಗಳಲ್ಲಿ (ಮೂಲದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್‌ಬಿಲ್ಡ್‌ಫೌಂಡ್ರಿಯಾಗೆ ಪ್ರತಿ ಚ.ಮೀ.ರೂ.ಗಳಲ್ಲಿ (ಮೂಲದರ)
---------	--	--	--------	--	--

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200

CF

1	2	3		1	2	3
9	9000	23400		209	209000	139700
10	10000	23900		210	210000	140300
11	11000	24500		211	211000	140900
12	12000	25000		212	212000	141400
13	13000	25500		213	213000	142000
14	14000	26000		214	214000	142600
15	15000	26600		215	215000	143200
16	16000	27100		216	216000	143700
17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600

1	2	3		1	2	3
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000

1	2	3		1	2	3
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400

1	2	3		1	2	3
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300
88	88000	67800		288	288000	184900

1	2	3		1	2	3
89	89000	68300		289	289000	185400
90	90000	68900		290	290000	186000
91	91000	69400		291	291000	186600
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300

1	2	3		1	2	3
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300
123	123000	87000		323	323000	204900
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700



1	2	3		1	2	3
129	129000	90300		329	329000	208300
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700
136	136000	94100		336	336000	212300
137	137000	94600		337	337000	212900
138	138000	95200		338	338000	213400
139	139000	95700		339	339000	214000
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200

1	2	3		1	2	3
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600

1	2	3		1	2	3
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400
188	188000	127700		388	388000	242000

೨೮

1	2	3		1	2	3
189	189000	128300		389	389000	242600
190	190000	128900		390	390000	243200
191	191000	129400		391	391000	243700
192	192000	130000		392	392000	244300
193	193000	130600		393	393000	244900
194	194000	131200		394	394000	245400
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ರಾಯಬಾಗ ಉಪನೋಂದಣಿ ಕಚೇರಿ ಹೋಬಳಿ/ಗ್ರಾಮ ವ್ಯಾಪ್ತಿಗೆ ಬರುವ ಪರಿಷ್ಕೃತ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಪಟ್ಟಿ

2023-24

ತಾಲೂಕು: ರಾಯಬಾಗ

೨೯

ಜಿ:

ಬೆಳಗಾವಿ									
ಹೋಬಳಿ - ಕುಡಚಿ									
ಕ್ರ. ಸಂ.	ಹೋಬಳಿ/ ಗ್ರಾಮಪು ದೇಶ / ಸರ್ವೆ ನಂ/ ರಸ್ತೆ	village/road/area Name	ಖುಷ್ಕಿ			ತರಿ	ಬಾಗಾಯತ	ಗ್ರಾಮರಾಣ/ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ	ಸಕ್ಷಮ ಪ್ರಾಧಿಕಾರ ದಿಂದ ಅನುಮೋದಿತ ವಸತಿ ನಿವೇಶನ ದರ ರೂ. ಪ್ರತಿ ಚದರ ಮೀಟರ್‌ಗೆ
			ಕರಿಯರಿ, ಕಪ್ಪು	ಮಸಾರಿ, ಕೆಂಪು, ಗರಸು, ಕಟಕ	ಮರಡಿ	ತರಿ/ ಅರೇ ನೀರಾವರಿ	ನೀರಾವರಿ		
1	2	3	ಎಕರೆ ರೂ. ಲಕ್ಷಗಳಲ್ಲಿ	ಎಕರೆ ರೂ. ಲಕ್ಷಗಳಲ್ಲಿ	ಎಕರೆ ರೂ. ಲಕ್ಷಗಳಲ್ಲಿ	ಎಕರೆ ರೂ. ಲಕ್ಷಗಳಲ್ಲಿ	ಎಕರೆ ರೂ. ಲಕ್ಷಗಳಲ್ಲಿ		
	ಕುಡಚಿ ಹೋಬಳಿ	Kudachi Hobali							
1	ಅಲಖನೂರ	Alakhanur	268750	245000	225000	750000	962500	2000	3500
2	ಗ್ರಾಮದ ರಿ.ಸ.ನಂ: 42, 44, 45, 46, 47, 48, 50, 43, 40, 78, 76, 77, 74, 81, 83, 84, 85, 110, 112 (Kudachi Teradal Road) 206, 237, 207, 236, 235, 231, 232, 233,	Village RS No. 42, 44, 45, 46, 47, 48, 50, 43, 40, 78, 76, 77, 74, 81, 83, 84, 85, 110, 112 (Kudachi Teradal Road) 206, 237, 207, 236, 235, 231, 232, 233,	350000	318750	292500	975000	1251250	3000	4000

	85, 110, 112 (ಕುಡಚಿ ತೇರದಾಳ ರಸ್ತೆ) 206, 237, 207, 236, 235, 231, 232, 233, 159, 158, 157, 160, 161, 162, 163, 156, 155 (ನಿಲಜಿ ಬಡಬ್ಯಾಕೂಡ ರಸ್ತೆ) 160, 166, 167, 171, 172, 173, 178, 179, 174, 220, 221, 228 (ಅಲಖನೂರ ಹಿಡಕಲ್ಲ ರಸ್ತೆ) 136, 137, 138, 135, 126, 125, 141, 142, 122, 149, 121, 150, 120, 119, 115, 114, 151 (ಅಲಖನೂರ ಕೋಳಿಗುಡ್ಡ ರಸ್ತೆ)	159, 158, 157, 160, 161, 162, 163, 156, 155 (Nilaji Badbyakud Road) 160, 166, 167, 171, 172, 173, 178, 179, 174, 220, 221, 228 (Alakhanur Hidakal Road) 136, 137, 138, 135, 126, 125, 141, 142, 122, 149, 121, 150, 120, 119, 115, 114, 151 (Alakhanur Koligudda Road)							
3	ಅಳಗವಾಡಿ	Alagawadi	286250	263750	238750	886500	1044750	2000	3000
4	ಗ್ರಾಮದ ರಿ.ಸ.ನಂ:	Village RS No.: 1 to 20, 67, 68, 73, 74, 75, 76,	373750	342500	310000	1153500	1358000	2500	3500

	1 ರಿಂದ 20, 67, 68, 73, 74, 75, 76, 77, 78, 108, 109, 110, 114, 115, 116 (ಅಳಗವಾಡಿ - ಹಾರೂಗೇರಿ ರಸ್ತೆ) ಬಿನ್ ಶೆತ್ಕಿ ರಿ.ಸ.ನಂ: 208/16	77, 78, 108, 109, 110, 114, 115, 116 (Alagawadi Harugeri Road) Binshetki RS No.: 208/16							
5	ಇಟನಾಳ	Itanal	253750	205000	156250	607500	833000	2000	3000
6	ಗ್ರಾಮದರಿ.ಸ.ನಂ: 1, 56, 57, 58, 114, 115, 116, 119, (ಹಳ್ಳೂರ ಅಥಣಿ ರಸ್ತೆ) 237, 242, 243, 244, 246, 247, 249, 250, 253, 254, 256, 257, 259, 260, 261, 262, 263, 264, 265, 273, 233, 234, 235, 236, 230, 225, 224, 220, 215, 200, 199, 198, 197,	Village RS No. 1, 56, 57, 58, 114, 115, 116, 119 (Hallur Athani Road) 237, 242, 243, 244, 246, 247, 249, 250, 253, 254, 256, 257, 259, 260, 261, 262, 263, 264, 265, 273, 233, 234, 235, 236, 230, 225, 224, 220, 215, 200, 199, 198, 197 (Savasuddi Itanala Road)	373750	333750	310000	1153500	1456000	2500	3500



	(ಸವಸುದ್ದಿ ಇಟನಾಳ ರಸ್ತೆ)								
7	ಕಟಕಭಾವಿ	Katakabhavi	260000	223750	196250	754500	967750	2000	3000
8	ಗ್ರಾಮದ ರಿ.ಸ.ನಂ: 122, 121, 102, 103, 104, 91, 92, 189, 190, 183, 184, 179 (ಚಿಕ್ಕೋಡಿ ಸವಸುದ್ದಿ ರಸ್ತೆ) 87, 88, 89, 90, 83, 82, 81, 80, 14, 13, 12, 15, 11, 20, 21, 22 23, 24 (ಬೆಂಡವಾಡ ಕಂಕಣವಾಡಿ ರಸ್ತೆ) 74, 75, 71, 70, 77, 78, 79, 80, 81 (ಮಂಟೂರ ಬೆಂಡವಾಡ ರಸ್ತೆ) 43, 44, 45, 46, 47, 50, 51, 58, 59, 56, 60, 65, 66, 69, 73, 72,	Village RS No. 122, 121, 102, 103, 104, 91, 92, 189, 190, 183, 184, 179 (Chikkodi Savasuddi Road) 87, 88, 89, 90, 83, 82, 81, 80, 14, 13, 12, 15, 11, 20, 21, 22 23, 24 (Bhendawad Kankanawadi Road) 74, 75, 71, 70, 77, 78, 79, 80, 81 (Mantur Bhendawad Road) 43, 44, 45, 46, 47, 50, 51, 58, 59, 56, 60, 65, 66, 69, 73, 72, 71, 70, 78, 79, 80 (Nipanal Bhendawad Road) 172, 173 (Kankanwadi Mudalagi Road)	338750	291250	255000	982500	1258250	2000	3000

	71, 70, 78, 79, 80 (ನಿಪನಾಳ ಬೆಂಡವಾಡ ರಸ್ತೆ) 172, 173 (ಕಂಕಣವಾಡಿ ಮೂಡಲಗಿ ರಸ್ತೆ)								
9	ಕಪ್ಪಲಗುದ್ದಿ	Kappalaguddi	306250	253750	207500	726000	869750	2000	3000
10	ಗ್ರಾಮದ ರಿ.ಸ.ನಂ: 157, 161, 150, 160, 163, 103, 165, 124, 122, 167. 16 (ಹಳ್ಳೂರ ಮಹಾಲಿಂಗಪುರ ರಸ್ತೆ) 17ಚಿ, 36 (ಮರಾಕುಡಿ ಮಹಾಲಿಂಗಪುರ ರಸ್ತೆ)	Village RS No. 157, 161, 150, 160, 163, 103, 165, 124, 122, 167. 16 (Hallur Mahalingapur Road) 17a, 36 (Marakudi Mahalingapur Road)	393750	351250	270000	945000	1130500	2000	3000
11	ಕುಡಚಿ	Kudachi	298750	276250	246250	681000	908250	2500	3500
12	ಗ್ರಾಮದ ರಿ.ಸ.ನಂ: 460, 464, 469, (ಕುಡಚಿ- ತೇರದಾಳ ರಸ್ತೆ) 470, 471, 472, 474, 475, 476, 477, 478, 479, 482, 483	Village RS No. 460, 464, 469, (Kudachi Teradala Road) 470, 471, 472, 474, 475, 476, 477, 478, 479, 482, 483 (Kudachi Shiragur Road) 345, 346, 347, 348, 349, 350 (Kudachi Chinchali Road)	407500	376250	335000	927000	1235500	3000	4000

	(ಕುಡಚಿ-ಶಿರಗೂರ ರಸ್ತೆ) 345, 346, 347, 348, 349, 350 (ಕುಡಚಿ-ಚಿಂಚಲಿ ರಸ್ತೆ)								
13	ಟಿ.ಎಮ್.ಸಿ ಹದ್ದಿ 1 ಕಿ.ಮಿ ಅಂತರ ದಲ್ಲಿರುವ ರಿ.ಸ.ನಂ: 12,13,1,744/1,744/5,7/ 6, 9/10, 680, 758,757,755,354,755, 751/6, 750/6, 11, 7/7, 3/2, 3/1, 4/10, 4/7, 4/3, 4/8, 2, 642, 342, 341, 343, 344, 360.	TMC limit 1 KM distance R.s. no: 12, 13, 1, 744/1, 744/5, 7/6, 9/10, 680, 758, 757, 755, 354, 755, 751/6, 750/6, 11, 7/7, 3/2, 3/1, 4/10, 4/7, 4/3, 4/8, 2, 642, 342, 341, 343, 344, 360.	445000	408750	362500	1011000	1347500	3250	4250
14	ಕೋಳಿಗುಡ್ಡ	Koligudda	336250	305000	253750	750000	1086750	2000	3000
15	ಗ್ರಾಮದ ರಿ.ಸ.ನಂ: 47, 46, 44, 29, 31, 32, 35, 36, 10, 9, 8, 7, 1, 2, 6ಚಿ, 6b, 6ಛಿ, 133, 134, 135 (ಅಥಣಿ ಗೋಕಾಕ ರಸ್ತೆ) 103, 108, 109, 101, 102, 82, 84, 85, 87, 88, 89, 90, 42,	Village RS No. 47, 46, 44, 29, 31, 32, 35, 36, 10, 9, 8, 7, 1, 2, 6a, 6b, 6c, 133, 134, 135 (Athani Gokak Road) 103, 108, 109, 101, 102, 82, 84, 85, 87, 88, 89, 90, 42, 41, 38, 37, 1, 2, 3 (Shegunasi Siddapur Road)	437500	396250	330000	975000	1414000	2000	3000

	41, 38, 37, 1, 2, 3 (ಶೇಗುಣಸಿ ಸಿದ್ದಾಪುರ ರಸ್ತೆ)								
16	ಖಣದಾಳ	Khanadala	231250	205000	190000	609000	826000	2000	3000
17	ಗ್ರಾಮದರಿ.ಸ.ನಂ: 11, 10, 9, 128, 8, 129, 7, 149, 5, 4, 135, 136, 3, 139, 137, 142, 141, 108, 107, 100, 102, 101, 103, 104, 106b, 144, 88, 89, 90, 95, 94, 93, 96, 98, 99 (ಇಟನಾಳ ಸವಸುದ್ದಿ ರಸ್ತೆ)	Village RS No. 11, 10, 9, 128, 8, 129, 7, 149, 5, 4, 135, 136, 3, 139, 137, 142, 141, 108, 107, 100, 102, 101, 103, 104, 106b, 144, 88, 89, 90, 95, 94, 93, 96, 98, 99 (Itnal Savasuddi Road)	301250	267500	247500	792000	1074500	2250	3250
18	ಖೇಮಲಾಪುರ	Khemalapur	261250	236250	215000	634500	869750	2000	3000
19	ಗ್ರಾಮದರಿ.ಸ.ನಂ: 144, 143, 136, 135, 134, 133, 132, 131, 135, (ಕುಡಚಿ-ರಬಕವಿ ರಸ್ತೆ)	Village RS No.144, 143, 136, 135, 134, 133, 132, 131, 135 (Kudachi Rabakavi Road)	340000	307500	280000	825000	1130500	2000	3000
20	ಗುಂಡವಾಡ	Gundawad	231250	205000	145000	580500	833000	2000	3000
21	ಗ್ರಾಮದ ರಿ.ಸ.ನಂ:	Village RS No.18 to 80 (Gundawad to Kudachi	301250	267500	188750	754500	1083250	2000	3000

	18 ದಿಂದ 80 , (ಗುಂಡವಾಡದಿಂದ ಕುಡಚಿ ರಸ್ತೆ)	Road)							
22	ನಿಡಗುಂದಿ	Nidagundi	337500	305000	226250	781500	962500	2250	3250
23	ಗ್ರಾಮದ ರಿ.ಸ.ನಂ: 182, 183, 4, 90, 71, 62, 63 (ಬೊಮ್ಮನಾಳ ಅಳಗವಾಡಿ ರಸ್ತೆ)	Village RS No.182, 183, 4, 90, 71, 62, 63 (Bommanal Alagawadi Road)	438750	397500	295000	1017000	1251250	2750	3750
24	ದೇವಾಪುರಹಟ್ಟಿ	Devapurahatti	186250	168750	150000	274500	534000	2000	3000
25	ಗ್ರಾಮದ ರಿ.ಸ.ನಂ: 36, 43, 46, 44, 41, 48, 31, 30, 33, 32, 25, 26, 24, 66, 67, 65, 68, 17, 18, 76, 75, 77, 78, 87, 79, 80, 81, 83, 84(ರಾಯಬಾಗ ದಿಂದ ಕಂಕಣವಾಡಿ ರಸ್ತೆ) ರಿ.ಸ.ನಂ: 67, 71, 77,	Village RS No.36, 43, 46, 44, 41, 48, 31, 30, 33, 32, 25, 26, 24, 66, 67, 65, 68, 17, 18, 76, 75, 77, 78, 87, 79, 80, 81, 83, 84 (Raibag to Kankanwadi Road) Village RS No.67, 71, 77, 73 (Devapurahatti to Savasuddi Road) Village RS No.36, 37, 38, 55, 54, 53, 56, 57 (Katakabhanvi to Savasuddi Road)	242500	218750	196250	357000	694000	2000	3000

	73(ದೇವಾಪುರಹ ಟ್ಟಿಯಿಂದ ಸವಸುದ್ದಿ ರಸ್ತೆ) ರಿ.ಸ.ನಂ: 36, 37, 38, 55, 54, 53, 56, 57 (ಕಟಕಭಾಂವಿ ಸವಸುದ್ದಿ ರಸ್ತೆ)								
26	ನಿಲಜಿ	Nilaji	261250	240000	231250	631500	833000	2000	3000
27	ಗ್ರಾಮದ ರಿ.ಸ.ನಂ: 312, 296, 274, 213 (ಚಿಂಚಲಿ ಅಲಖನೂರ ರಸ್ತೆ) 104, 105, 106, 107, 136, 135, 146, 155, 158 162, 165, 174, 175 (ಕುಡಚಿ ಜಮಖಂಡಿ ರಸ್ತೆ) ಬಿನ್ ಶೇತ್ಕಿ ರಿ.ಸ.ನಂ: 89/2ಅ	Village RS No.312, 296, 274, 213 (Chinchali Alakhanur Road) 104, 105, 106, 107, 136, 135, 146, 155, 158, 162, 165, 174, 175 (Kudahi Jamakhandi Road) Bin Shetki RS No: 89/2a	340000	312500	301250	820500	1083250	2250	3500
28	ಪರಮಾನಂದವಾ ಡಿ	Paramanandawadi	261250	241250	208750	762000	985250	2000	3000
29	ಗ್ರಾಮದ ರಿ.ಸ.ನಂ: 31, 32, 33	Village RS No.31, 32, 33 (Khemalapur Road)	340000	313750	271250	973500	1228500	2000	3000

	(ಬೇಮಲಾಪುರ ರಸ್ತೆ)								
30	ಪಾಲಭಾವಿ	Palabhanvi	280000	257500	223750	711000	908250	2000	3000
31	ಗ್ರಾಮದ ರಿ.ಸ.ನಂ: 225, 226, 210, 16, 15, 227, 14, 228, 208, 201, 200, 199, 202, 198, 197 196, 195, 194, 193, 152, 127, 172, 171, 152, 156, 155, 153 (ಮುಗಳಖೋಡ- ಸುಲ್ತಾನಪುರ ರಸ್ತೆ), 218, 219, 220, 222, 224, 227, 14, 120, 121, 122, 117, 112, 111, 110, 109, 108, 107, 106, 105, 103, 102, 101, 100, 99, 98, 97, 96, 95, 94, 93, 92, 91, 90	Village RS No:225, 226, 210, 16, 15, 227, 14, 228, 208, 201, 200, 199, 202, 198, 197 196, 195, 194, 193, 152, 127, 172, 171, 152, 156, 155, 153 (Mugalkhod - Sultanapur Road) 218, 219, 220, 222, 224, 227, 14, 120, 121, 122, 117, 112, 111, 110, 109, 108, 107, 106, 105, 103, 102, 101, 100, 99, 98, 97, 96, 95, 94, 93, 92, 91, 90 (Sankeshwar Terdal Road)	363750	336250	291250	924000	1181250	2000	3000

	(ಸಂಕೇಶ್ವರ- ತೇರದಾಳ ರಸ್ತೆ)								
32	ಬಡಬ್ಯಾಕೂಡ	Badabyakuda	271250	250000	216250	657000	876750	2000	3000
33	ಗ್ರಾಮದ ರಿ.ಸ.ನಂ: 59, 60, 61, 62, 63, 64, 65, 66, 51, 50, 1, 103, 148, 147, 146, 145, 144, 143, 142, 141, 140, 139, 138, 137, 136, 135, 123, 124, 125, 119, 118, 116, 117, 110, 109, (ಅಲಖನೂರ - ಹಾರೂಗೇರಿ ರಸ್ತೆ)	Village RS No.59, 60, 61, 62, 63, 64, 65, 66, 51, 50, 1, 103, 148, 147, 146, 145, 144, 143, 142, 141, 140, 139, 138, 137, 136, 135, 123, 124, 125, 119, 118, 116, 117, 110, 109 (Alakhanur Harugeri Road)	353750	325000	282500	855000	1141000	2000	3000
34	ಬಸ್ತವಾಡ	Bastawada	186250	163750	143750	346500	572000	2000	3000
35	ಗ್ರಾಮದ ರಿ.ಸ.ನಂ: 155, 158 (ಬ್ಯಾಕೂಡ ರಸ್ತೆ)	Village RS No.155, 158 (Byakuda Road) 194, 195, 166, 165, 150, 149, 133, 132, 129, 128, 127, 122, 121, 129, 158, 136, 135, 134 (Alagawadi Savasuddi Road)	256250	213750	187500	451500	744000	2000	3000



	136, 135, 134 (ಅಳಗವಾಡಿ ಸವಸುದ್ದಿ ರಸ್ತೆ)								
36	ಬೆಕ್ಕೇರಿ	Bekkeri	251250	230000	225000	607500	833000	2000	3000
37	ಗ್ರಾಮದ ರಿ.ಸ.ನಂ: 250, 251, 252, 260, 253, 259, 265, 269, 268, 266, 264, 267, 1, 2, 3 (ರಾಯಬಾಗ - ಬೆಕ್ಕೇರಿ ರಸ್ತೆ)), 88, 89, 90, 91, 92, 93, 94, 95, 256, 256, 255, 247, 209, 212, 265, 213, 214, 244, 243, 231, 215, 230, 229, 228, 227, 226 (ಬೊಮ್ಮನಾಳ - ಬೆಕ್ಕೇರಿ ರಸ್ತೆ)),	Village RS No.250, 251, 252, 260, 253, 259, 265, 269, 268, 266, 264, 267, 1, 2, 3 (Raibag Bekkeri Road) 88, 89, 90, 91, 92, 93, 94, 95, 256, 256, 255, 247, 209, 212, 265, 213, 214, 244, 243, 231, 215, 230, 229, 228, 227, 226, (*BOMMANAL TO BEKKERI ROAD)	326250	300000	292500	790500	1083250	2250	3250
38	ಮಾರಾಕುಡಿ	Marakudi	267500	205000	172500	487500	635250	2000	3000
39	ಗ್ರಾಮದ ರಿ.ಸ.ನಂ: 43, 45, 55, 53 (ಇಟನಾಳ	Village RS No. 43, 45, 55, 53 (Itnal Hallur Road) 39, 40, 43, 42, 66, 65, 5(Itnal	348750	267500	225000	634500	826000	2250	3250

	ಹಳ್ಳೂರ ರಸ್ತೆ) 39, 40, 43, 42, 66, 65, 5 (ಇಟನಾಳ ಕಪ್ಪಲಗುದ್ದಿ ರಸ್ತೆ)	Kappalguddi Road)							
40	ಮುಗಳಖೋಡ	Mugalkhod	318750	268750	246250	666000	980000	2500	3500
41	ಗ್ರಾಮದ ರಿ.ಸ.ನಂ: 152, 153, 154, 155, 156, 157, 158, 413, 414, 415, 416, 410, 409, 408, 160 161, 174, 175, 181 182, 398, 397 396, 395, 190, 191, 195, 198, 199, 203, 396, 395, 372, 371, 370, 369, 363, 362, 361, 360, 359, 352, 351, 344, 343, 434, 333, 332, 331, 330, 329, 324, 323, 322, 318, 209, 213, 214, 222, 223, 224, 226, 227, 228 266, 267, 268, 305, 311, 303, 288, 277, 276, 275, 272, 271 , (ಅಥಣಿ ಮುಗಳಖೋಡ ರಸ್ತೆ) ರಿ.ಸ.ನಂ: 652, 651, 650, 653, 656, 658 659, 660, 663, 664, 663, 661, 629, 666, 665, 669, 667, 529, 528, 670, 668, 671, 672, 673 , 521, 674, 520, 676, 519,	Village RS No. 152, 153, 154, 155, 156, 157, 158, 413, 414, 415, 416, 410, 409, 408, 160 161, 174, 175, 181 182, 398, 397 396, 395, 190, 191, 195, 198, 199, 203, 396, 395, 372, 371, 370, 369, 363, 362, 361, 360, 359, 352, 351, 344, 343, 434, 333, 332, 331, 330, 329, 324, 323, 322, 318, 209, 213, 214, 222, 223, 224, 226, 227, 228 266, 267, 268, 305, 311, 303, 288, 277, 276, 275, 272, 271 (Athani to Mugalkhod Road) Village RS No. : 652, 651, 650, 653, 656, 658 659, 660, 663, 664, 663, 661, 629, 666, 665, 669, 667, 529, 528, 670, 668, 671, 672, 673 , 521, 674, 520, 676, 519,	415000	350000	320000	865500	1274000	3000	4000

	664, 663, 661, 629, 666, 665, 669, 667, 529, 528, 670, 668, 671, 672, 673, 521, 674, 520, 676, 519, 490, 677, 678, 679, 488 680, 487, 681, 486, 759, 760, 883, 884 (ಗೋಕಾಕ ಮುಗಳಖೋಡ ರಸ್ತೆ)	490, 677, 678, 679, 488 680, 487, 681, 486, 759, 760, 883, 884 (Gokak to Mugalkhod Road)							
42	ಟಿ.ಎಮ್.ಸಿ ಹದ್ದಿ 1 ಕಿ.ಮಿ ಅಂತರ ದಲ್ಲಿದ್ದು ರಿ.ಸ.ನಂ: ಖ.ಸ. ಟಿಂ: 2, 24, 14, 6, 5, 34, 1, 4, 152, 154, 445, 416, 444, 446, 447, 448, 482, 483, 484, 758, 151, 165, 166, 167, 168, 150, 415, 417, 418, 450, 449, 147, 4.	TMC limit 1 KM distance R.s. no: 2, 24, 14, 6, 5, 34, 1, 4, 152, 154, 445, 416, 444, 446, 447, 448, 482, 483, 484, 758, 151, 165, 166, 167, 168, 150, 415, 417, 418, 450, 449, 147, 4.	431250	365000	336250	943500	1387750	3250	4250
43	ಮೊರಬ	Morab	325000	205000	191250	589500	833000	2000	3000

44	<p>ಗ್ರಾಮದ ರಿ.ಸ.ನಂ: 140, 141, 142, 143, 144, 145, 149, 128, 126, 124, 123, 151, 152, 150ಂಃ (ಬೇಕೇರಿ-ಮೊರಬ ರಸ್ತೆ), 61, 62, 63, 64, 65, 66, 67, 100, 89, 90, 91 (ಮೊರಬ- ಅಳಗವಾಡಿ ರಸ್ತೆ), 5, 6 181, 180, 179, 178, 176, 174, 167, 168, (ಮೊರಬ- ಚಿಂಚಲಿ ರಸ್ತೆ), 1, 2 (ಮೋರಬ - ನಿಲಜಿ ರಸ್ತೆ</p>	<p>Village RS No. 140, 141, 142, 143, 144, 145, 149, 128, 126, 124, 123, 151, 152, 150B (Bekkeri Morab Road) 61, 62, 63, 64, 65, 66, 67, 100, 89, 90, 91 (Morab Alagawadi Road) 5, 6 181, 180, 179, 178, 176, 174, 167, 168, (Morab Chinchali Road) 1, 2 (Morab Nilaji Road)</p>	422500	267500	250000	768000	1083250	2250	3250
45	ಯಬರಟ್ಟಿ	Yabaratti	283750	215000	196250	711000	869750	2000	3000
46	<p>ಗ್ರಾಮದ ರಿ.ಸ.ನಂ: 6, 7, 15, 69, 71, 73, 77, 78, 79, 80, 81, 87, 88, 123, 124, 125, 126, 127, 128, 131, 132, 133, (ಯಬರಟ್ಟಿ-</p>	<p>Village RS No. 6, 7, 15, 69, 71, 73, 77, 78, 79, 80, 81, 87, 88, 123, 124, 125, 126, 127, 128, 131, 132, 133, (Yabaratti Teradala Road)</p>	298750	267500	242500	886500	1081500	2000	3000

	ತೇರದಾಳ ರಸ್ತೆ)								
47	ಶಿರಗೂರ	Shiragur	298750	258750	225000	763500	910000	2000	3000
48	ಗ್ರಾಮದ ರಿ.ಸ.ನಂ: 42, 40, 41, 43, 46, 47, 48, 45, 50, 51, 64, 34, 32, 147, 161, 31, 23, 22, 21, 20, 1, 2, 3, 14, 15, 135, 134, 136, 137, 138, 84, 85, 82, 83, 88, 87, (ಕುಡಚಿ ಶಿರಗೂರ ರಸ್ತೆ)	Village RS No. 42, 40, 41, 43, 46, 47, 48, 45, 50, 51, 64, 34, 32, 147, 161, 31, 23, 22, 21, 20, 1, 2, 3, 14, 15, 135, 134, 136, 137, 138, 84, 85, 82, 83, 88, 87 (Kudachi Shiragur Road)	390000	337500	292500	993000	1183000	2000	3000
49	ಸಿದ್ಧಾಪುರ	Siddapur	307500	276250	251250	681000	962500	2000	3000
50	ಗ್ರಾಮದ ರಿ.ಸ.ನಂ: 117, 23, 22, 21, 20, 19, 18, 51, 50, 49, 42, 41, 40, 39, 36, 35, 34, 33, 32, 31, 108, 109, 106, 104, 103, 102, 101, 100 (ಸಿದ್ಧಾಪುರ ಖೇಮಲಾಪುರ ರಸ್ತೆ)	Village RS No. 117, 23, 22, 21, 20, 19, 18, 51, 50, 49, 42, 41, 40, 39, 36, 35, 34, 33, 32, 31, 108, 109, 106, 104, 103, 102, 101, 100 (Siddapur Khemalapur Road)	400000	358750	328750	885000	1251250	2000	3000
51	ಸವಸುದ್ದಿ	Savasuddi	186250	156250	147500	358500	524000	2000	3000
52	ಗ್ರಾಮದ ರಿ.ಸ.ನಂ: .190, 191, 188, 189, 194, 195, 196, 199, 198,	Village RS No.190, 191, 188, 189, 194, 195, 196, 199, 198, 197, 200, 201, 268, 1, 61, 62, 66, 60, 59, 67,	242500	202500	192500	466500	682000	2000	3000

	197, 200, 201, 268, 1, 61, 62, 66, 60, 59, 67, 68, 58, 57, 47, 77, 78, 81, 46, 45, 44, 82, (ಕಟಕಬಾವಿ - ಇಟನಾಳ ರಸ್ತೆ)	68, 58, 57, 47, 77, 78, 81, 46, 45, 44, 82, (katakabhavi-Itanal Road)							
53	ಸುಲ್ತಾನಪುರ	Sultanapur	332500	285000	203750	649500	827750	2000	3000
54	ಗ್ರಾಮದ ರಿ.ಸ.ನಂ: 6, 8, 9, 16, 20, 21 (ಸುಲ್ತಾನಪುರ- ತೇರದಾಳ ರಸ್ತೆ) 3, 25, 26, 27, 28, 29, 30, 31, 41, 43, 72, 73, 74, 75, 76, 77, 78, 79, 80, 81 (ಪಾಲಭಾವಿ ಹಂದಿಗುಂದ ರಸ್ತೆ)	Village RS No. 6, 8, 9, 16, 20, 21 (Sultanpur Teradala Road) 3, 25, 26, 27, 28, 29, 30, 31, 41, 43, 72, 73, 74, 75, 76, 77, 78, 79, 80, 81(Palabhanvi Handigund Road)	386250	346250	267500	753000	962500	2000	3000
55	ಸುಟ್ಟುಟ್ಟಿ	Suttatti	261250	240000	231250	649500	833000	2000	3000
56	ಗ್ರಾಮದ ರಿ.ಸ.ನಂ: 39, 41, 42, 43, 64, 63, 66, 73, 72, 75, 71, 70, 81, 82, 83, 89,	Village RS No.39, 41, 42, 43, 64, 63, 66, 73, 72, 75, 71, 70, 81, 82, 83, 89, 88, 90, 91, 95, 94, 93, 98, 99, 102, 103, 101, 100, 110, 111, 112, , (Kudachi	340000	312500	301250	844500	1083250	2000	3000

	88, 90, 91, 95, 94, 93, 98, 99, 102, 103, 101, 100, 110, 111, 112,, (ಕುಡಚಿ - ಜಮಖಂಡಿ ರಸ್ತೆ), 1, 9, 8, 11, 12, 34, 33, 35, 32, 36, (ಸುಟ್ಟಟ್ಟಿ- ಕುಡಚಿ ರಸ್ತೆ), 146, 145, 142, 148, 147, 141, 149, 138, 150, 128, 127, 126, 125, 124, 59, 60, 61, 62, 63, 64, 65, 66, 67, 68, 69, 70, 71, 82, 81, 80, 76 (ಚಿಂಚಲಿ- ಸುಟ್ಟಟ್ಟಿ- ಶಿರಗೂರ ರಸ್ತೆ)	Jamakhandi Road) 1, 9, 8, 11, 12, 34, 33, 35, 32, 36 (Suttatti Kudachi Road) 146, 145, 142, 148, 147, 141, 149, 138, 150, 128, 127, 126, 125, 124, 59, 60, 61, 62, 63, 64, 65, 66, 67, 68, 69, 70, 71, 82, 81, 80, 76 (Chinchali Suttatti Shiragur Road)							
57	ಹಂದಿಗುಂದ	Handigunda	287500	223750	215000	717000	908250	2000	3000
58	ರಿ.ಸ.ನಂ.: 65, 66, 67, 154, 155, 163, 164, 165,	Village RS No. 65, 66, 67, 154, 155, 163, 164, 165, (Handigunda Teradala Road) 186,	326250	292500	280000	933000	1181250	2000	3000

೪೮

	(ಹಂದಿಗುಂದ- ತೇರದಾಳ ರಸ್ತಾ) 186, 187, 188, 203, 204, 205, 215, 216, 223, 234, 247, 255, (ಹಂದಿಗುಂದ- ರಬಕವಿ ರಸ್ತೆ)	187, 188, 203, 204, 205, 215, 216, 223, 234, 247, 255 Handigunda Rabakavi Road							
59	ಹಾರೂಗೆರಿ	Harugeri	376250	330000	300000	847500	1106000	2500	3500
60	ಗ್ರಾಮದ ರಿ.ಸ.ನಂ: 622, 623, 624, 566, 565, 563, 539, 621, 620, 627, 628, 629, 619, 542, 618, 532, 531, , 530, 528, 617, 529, 478, 526, 616, 483, 490, 491, 614, 613, 612, 458, 493, 492, 491, 490, 611, 456, 448, 625, 451, 453, (ಕುಡಚಿ ತೇರದಾಳ ರಸ್ತೆ) ರಿ.ಸ.ನಂ: 609, 607, 608, 595, 601, 602, 603, 600, 604, 516, 515, 517, 488, 489, 490, 491, 492, 493, 612, 613, 614, 458, 459, 442, 482, 486, 441, 442, 435, 438, 436, 424, 422, 423, 425, 440, , (ಅಥಣಿ ಗೋಕಾಕ ರಸ್ತೆ) ರಿ.ಸ.ನಂ: 13, 14, 15, 15, 3, 5, 8, 66, 72, 77, 73 (ರಾಯಬಾಗ	Village RS No. 622, 623, 624, 566, 565, 563, 539, 621, 620, 627, 628, 629, 619, 542, 618, 532, 531, , 530, 528, 617, 529, 478, 526, 616, 483, 490, 491, 614, 613, 612, 458, 493, 492, 491, 490, 611, 456, 448, 625, 451, 453 (Kudachi Teradal Road) Village RS No. 609, 607, 608, 595, 601, 602, 603, 600, 604, 516, 515, 517, 488, 489, 490, 491, 492, 493, 612, 613, 614, 458, 459, 442, 482, 486, 441, 442, 435, 438, 436, 424, 422, 423, 425, 440, (Athani Gokak Road) Village RS No. 13, 14, 15, 15, 3,	455000	412500	357500	1102500	1438500	3000	4000



	ಹಾರೂಗೇರಿ ರಸ್ತೆ)	5, 8, 66, 72, 77, 73 (Raibag Harugeri Road)							
61	ಟಿ.ಎಮ್.ಸಿ ಹದ್ದಿ 1 ಕಿ.ಮಿ ಅಂತರ ದಲ್ಲಿರುವ ರಿ.ಸ.ನಂ: ಖ.ಸ. ಟಿಂ: 448, 452, 453, 451, 446, 447, 433, 585, 584, 589, 590, 594, 596, 599, 600, 601, 602, 603, 604, 608, 606, 282, 286, 281, 279, 278, 277, 276, 269, 264, 13, 14, 15, 16, 609, 607	TMC limit 1 KM distance R.s. no: 448, 452, 453, 451, 446, 447, 433, 585, 584, 589, 590, 594, 596, 599, 600, 601, 602, 603, 604, 608, 606, 282, 286, 281, 279, 278, 277, 276, 269, 264, 13, 14, 15, 16, 609, 607	490000	430000	390000	1192500	1561000	3250	4250
62	ಹಿಡಕಲ್	Hidakal	371250	306250	243750	856500	1062250	2000	3000
63	ಗ್ರಾಮದ ರಿ.ಸ.ನಂ: 358, 359, 363, 364, 365, 378, 379, 382, 383, 384, 385, 386, 387, 388, 389, 390, 414, 415, 428, 429, 430, 431, 434 (ಹಿಡಕಲ್ ಹಾರೂಗೇರಿ	Village RS No. 358, 359, 363, 364, 365, 378, 379, 382, 383, 384, 385, 386, 387, 388, 389, 390, 414, 415, 428, 429, 430, 431, 434(Hidakal Harugeri Road) Binshetki RS No: 364/a/3, 364/a/d	462500	382500	305000	1111500	1456000	2000	3000

	ರಸ್ತಾ) ಬಿನ್ ಶೇತ್ರಿ ರಿ.ಸ.ನಂ: 364/ಅ/3, 364/ಅ/ಡ,								
64	ಯಲ್ಪಾರಟ್ಟಿ	YALPARATTI	256250	231250	211250	667500	854000	2000	3000
65	ಗ್ರಾಮದ ರಿ.ಸ.ನಂ: 68, 69, 70, 71, 72, 73, 74, 75, (ಕುಡಚಿ- ರಬಕವಿ ರಸ್ತೆ), 1, 2, 3, 4, 113, 112, 109, 108, 107, 106, 105, 104, 103, 102 (ಯಲ್ಪಾರಟ್ಟಿ- ಖೇಮಲಾಪುರ ರಸ್ತೆ	Village RS No:68, 69, 70, 71, 72, 73, 74, 75 (Kudachi Rabakavi Road), 1, 2, 3, 4, 113, 112, 109, 108, 107, 106, 105, 104, 103, 102 (Yalparatti Khemalapur Road)	333750	301250	273750	870000	1109500	2000	3000

	Raiabag Hobali kankawadi	302500	299000	228000	646500	1093750	2000	3500
ಕಂಕಣವಾಡಿ								
ಗ್ರಾಮದ ರಿ.ಸ.ನಂ:293, 294, 294, 295, 296, 297, 298, 299, 300, 301, 302, 261, 262, 263, 257, 258, 259, 254, 255, 256, 246, 245, 222, 221, 220, 390, 391, 392, 288, 289, 389, 203, 202, 201, 4, 3, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 117, 118,	R.s.no:293, 294, 294, 295, 296, 297, 298, 299, 300, 301, 302, 261, 262, 263, 257, 258, 259, 254, 255, 256, 246, 245, 222, 221, 220, 390, 391, 392, 288, 289, 389, 203, 202, 201, 4, 3, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 117, 118, 119, 120, 121, 122, 128, 129, 130, 126Nipanal To GurlapurRoad	428000	390000	297000	879000	1422750	2400	4000

<p>119, 120, 121, 122, 128, 129, 130, 126 ನಿಪನಾಳದಿಂದಗು ರ್ಲಾಪೂರ ರಸ್ತೆ</p>								
<p>ಟಿ.ಪಿ.ಸಿ ಹದ್ದಿ ೧ ಕಿ.ಮಿ ಅಂತರ ದಲ್ಲಿರುವರಿ.ಸ. ನಂ:217, 218, 204, 198, 197, 200, 203, 209, 387, 386, 388, 385, 10, 05, 06, 09, 07, 93, 98, 99, 97, 133, 138, 134, 137 192, 212, 211, 210, 209, 208, 207, 206205, 199, 193, 195, 194, 193,</p>	<p>TPC limit 1 KM distance R.s. no:217, 218, 204, 198, 197, 200, 203, 209, 387, 386, 388, 385, 10, 05, 06, 09, 07, 93, 98, 99, 97, 133, 138, 134, 137192, 212, 211, 210, 209, 208, 207, 206205, 199, 193, 195, 194, 193, 190</p>	<p>461000</p>	<p>421000</p>	<p>323000</p>	<p>955500</p>	<p>1478750</p>	<p>2600</p>	<p>4250</p>

190									
ಕಂಚಕರವಾಡಿ(ಮಜರೆ ರಾಯಬಾಗ)	Kanchakarwadi (majreRaibag)	289000	260000	248000	636000	869750	1600	3000	
ಕೆಂಪಟ್ಟಿ	Kempatti	468000	420000	334000	778500	938000	1600	3000	
ಗ್ರಾಮದ ರಿ.ಸ.ನಂ:2, 3, 4, 5, 6, 7, 74, 75, 76, 77, 88, 89, 9091, 92, 93(ಕೆರೂರ- ರಾಯಬಾಗ ರಸ್ತೆ)9, 32, 34, 39, 40, 70, 71, 72, 73, 97, 51(ಕೆಂಪಟ್ಟಿ- ರಾಯಬಾಗರಸ್ತೆ)	VillageR.S.No:2, 3, 4, 5, 6, 7, 74, 75, 76, 77, 88, 89, 9091, 92, 93, (KERURTORAIBAGRO AD), 9, 32, 34, 39, 40, 70, 71, 72, 73, 97, 51(KEMPATTI TO NANDIKURALIROAD)	610000	546000	434000	1012500	1221500	1600	3000	
ಗಿರಿನಾಯಕವಾಡಿ	Girinaykawadi	150000	140000	130000	343500	642000	1600	3000	

8	<p>ಗ್ರಾಮದ ರಿ.ಸ.ನಂ:35, 36, 48, 49, 60, 61, 62, 63, 64, (ಕಬ್ಬೂರ- ಬೆಂಡವಾಡರಸ್ತೆ) , 38, 39, 40, 41, 42, 43, (ಗಿರಿನಾಯಕವಾಡಿ - ಬೆಂಡವಾಡರಸ್ತೆ)11, 12, 13, 14, 20, 21, 22, 23, 24, 25, 26, (ರಾಯಬಾಗ- ಬೆಂಡವಾಡ ರಸ್ತೆ)</p>	<p>VillageR.S.No:35, 36, 48, 49, 60, 61, 62, 63, 64, (KABBURTOBHENDW ADROAD) , 38, 39, 40, 41, 42, 43, )VADITOBHENDWA DROAD, 11, 12, 13, 14, 20, 21, 22, 23, 24, 25, 26, (RAIBAGTO BHENDWAD ROAD</p>	196000	183000	170000	448500	834000	1600	3000
9	ಚಿಂಚಲಿ	Chinchali	461000	370000	279000	891000	959000	2000	3500
10	<p>ಗ್ರಾಮದ ರಿ.ಸ.ನಂ:404, 407, 408, 409, 410, 411, 493, 495, 497, 498(ಚಿಂಚಲಿ- ಕುಡಚಿರಸ್ತೆ)</p>	<p>VillageR.S.No:404, 407, 408, 409, 410, 411, 493, 495, 497, 498 Chinchali-kudachiRoad)</p>	559000	481000	363000	1066500	1354500	2400	4000
11	<p>ಟಿ.ಪಿ.ಸಿ ಹದ್ದಿಂ ಕಿ.ಮಿ ಅಂತರ ದಲ್ಲಿದ್ದರಿ.ಸ. ನಂ:252, 257, 259, 261, 260, 392, 399, 400, 401,</p>	<p>TPC limit 1 KM distance R.s. no:252, 257, 259, 261, 260, 392, 399, 400, 401, 206, 505, 1, 2, 6, 211, 213, 3, 209, 210, 227, 211, 214, 210, 221, 219, 230, 229,</p>	606000	525000	395000	1155000	1477000	2600	4250

	206, 505, 1, 2, 6, 211, 213, 3, 209, 210, 227, 211, 214, 210, 221, 219, 230, 229, 228, 223, 221, 220, 222, 259, 393, 260, 261, 268, 393, 397, 398, 399, 586, 585, 490, 501, 502, 504, 505, 506, 392, 495	228, 223, 221, 220, 222, 259, 393, 260, 261, 268, 393, 397, 398, 399, 586, 585, 490, 501, 502, 504, 505, 506, 392, 495							
12	ಜಲಾಲಪುರ	Jalalapur	248000	237000	238000	654000	869750	2000	3500
13	ಜಲಾಲಪುರ ಗ್ರಾಮದ ರಿ.ಸ.ನಂ:23, 25, 128, 129, 3, 130 (ಹೊಸದಿಗ್ಗವಾಡಿ- ಭಿರಡಿರಸ್ತೆ).51, 52, 53, 54, 55, 56, 57, 58, 59, 60, 61, 63, 64, 67, 72, 77, 76, 78, 79, 80, 81, 82, 83, 84, 85, 86, 89, 90, 91, 92, 93, 94, 95, 98, 100, 110, 108, 109, 111, 112, 113, 115, 1, 2,	Village R.S.No:23, 25, 128, 129, 3, 130(New Diggewadi- Bhirdi Road)51, 52, 53, 54, 55, 56, 57, 58, 59, 60, 61, 63, 64, 67, 68, 69, 74, 73, 72, 77, 76, 78, 79, 80, 81, 82, 83, 84, 85, 86, 89, 90, 91, 92, 93, 94, 95, 98, 100, 110, 108, 109, 111, 112, 113, 115, 1, 2, 11(Old Diggewadi-Raibag Road)	323000	308000	284000	850500	1130500	2000	3500

	11(ಹೊಸದಿಗ್ಗೇವಾಡಿ- ಭಿರಡಿರಸ್ತೆ)								
14	ಜೋಡಟ್ಟಿ	Jodatti	314000	294000	254000	334500	514000	1600	3000
15	ಗ್ರಾಮದ ರಿ.ಸ.ನಂ: 13, 14, 15, 16, 17, 18, 19, 20, 39, 40, 41, 73 (ನಿಪ್ಪಾನಿ- ಕAಕಣವಾಡಿರಸ್ತೆ) 48ಅ, 43ಅ, 43ಬ, 48ಬ (ನಾಗನೂರ- ಭೆಂಡವಾಡರಸ್ತೆ)	VillageR.s.no:13, 14, 15, 16, 17, 18, 19, 20, 39, 40, 41, 73 (Nippani- KankanawadiRoad)48a, 43a, 43b, 48b(NaganoorBhendaw adRoad)	408000	382000	330000	435000	668000	1600	3000
16	ದಿಗ್ಗೇವಾಡಿ	Diggewadi	298000	271000	231000	600000	833000	1600	3000



17	<p>ಗ್ರಾಮದ ರಿ.ಸ.ನಂ:129, 130, 136, 137, 125, 124, 123, 121, 142, 144, 143, 119, 154, 153(Raibag-Diggewadi Road)66, 67, 68, 69, 70, 71, 72, 73, 74, 75, 76, 77, 84, 85, 82, 88, 64, 63, 62, 60, 59, 58, 56(ಸವದತ್ತಿ-ದಿಗ್ಗವಾಡಿ ರಸ್ತೆ)</p> <p>ರಾಯಬಾಗ-ದೀಗೇವಾಡಿ ರಸ್ತೆ)</p>	VillageR.s.no:129, 130, 136, 137, 125, 124, 123, 121, 142, 144, 143, 119, 154, 153(Raibag-Diggewadi Road)66, 67, 68, 69, 70, 71, 72, 73, 74, 75, 76, 77, 84, 85, 82, 88, 64, 63, 62, 60, 59, 58, 56(Savadatti-DiggewadiRoad)	388000	354000	301000	780000	1083250	1600	3000
18	ದೇವನಕಟ್ಟಿ	Devanakatti	174000	162000	158000	297000	577500	1600	3000
19	<p>ಗ್ರಾಮದ ರಿ.ಸ.ನಂ:28, 29, 33, 34, 38(ದೇವನಕಟ್ಟಿ-ರಾಯಬಾಗರಸ್ತೆ)1.2.3. 8. 9. 10.11.12.27.15.61.62. 30.82.83 (ಚಿಕ್ಕೋಡಿ-ಮಾವಿನಹೊಂಡ ರಸ್ತೆ)</p>	VillageR.s.no:28, 29, 33, 34, 38, (Devanakatti-RaibagRoad)1.2. 3. 8.9.10.11.12.27.15.61.62. 30. 82.83(Chikkodi-MavinahondaRoad)	227000	212000	205000	387000	752500	1600	3000
20	ನಸಲಾಪುರ	Nasalapur	359000	320000	289000	750000	966000	1600	3000

21	ಗ್ರಾಮದ ರಿ.ಸ.ನಂ:15, 16, 17, 18, 19, 21, 28, 39, 49, 50, 51, 52, 53, 54, 79, 80, 81, 83, 86, 92, 93, 137, 138, 140, 142, 75, 76, 74, 85, 84, 91, 94, 95, 96, 97, 98, 99, 100, 102, 103, 48, 47, 46, 45, 43, 104, 105, 107, 109, 42, 36, 35, 34, 33, 27, 28, 13, 26, 25, 22, 1, 2, 196, 197, 191, 192, 190, 162, 161, 164, 160, 145, 144, 189, 163, 145, 142, 140, 141, Ankali-RaibagRoad	VillageR.s.no:15, 16, 17, 18, 19, 21, 28, 39, 49, 50, 51, 52, 53, 54, 79, 80, 81, 83, 86, 92, 93, 137, 138, 140, 142, 75, 76, 74, 85, 84, 91, 94, 95, 96, 97, 98, 99, 100, 102, 103, 48, 47, 46, 45, 43, 104, 105, 107, 109, 42, 36, 35, 34, 33, 27, 28, 13, 26, 25, 22, 1, 2, 196, 197, 191, 192, 190, 162, 161, 164, 160, 145, 144, 189, 163, 145, 142, 140, 141, Ankali-RaibagRoad	466000	391000	355000	918000	1181250	1600	3000
22	ನಾಗರಾಳ	Nagaral	200000	190000	134000	516000	677250	1600	3000
23	ಗ್ರಾಮದ ರಿ.ಸ.ನಂ:ರಿಸನ: 62, 63, 65, 58, 66, 54, 68, 69, 70, 71, 73, 75, 43, 42, 76, 77, 41, 80, 81, 37, 36, 28, 29, 27, , (ಬ್ಯಾಕುಡ-ರಾಯಬಾಗ ರೇಲ್ವೆ ಸ್ಟೇಷನ ರಸ್ತೆ)	VillageR.s.no:62, 63, 65, 58, 66, 54, 68, 69, 70, 71, 73, 75, 43, 42, 76, 77, 41, 80, 81, 37, 36, 28, 29, 27, , (Byakud-RaibagRailwayStationRoad)	283000	248000	175000	670500	880250	1800	3250
24	ನಿಪನಾಳ	Nipanal	338000	254000	246000	694500	896000	1600	3000

25	ಗ್ರಾಮದ ರಿ.ಸ.ನಂ:34, 35, 36, 37, 61, 62, 63, 66, 181, 182, 183, 184, 185, 186, 187, 188(ನಿಪ್ಪಾನಿಮಹಾಲಿಂಗಪುರ ರಸ್ತೆ)	VillageR.s.no:34, 35, 36, 37, 61, 62, 63, 66, 181, 182, 183, 184, 185, 186, 187, 188(NippaniMahalingapurRoad)	471000	355000	346000	973500	1254750	1600	3000
26	ನಂದಿಕುರಳಿ	Nandikurali	321000	291000	229000	615000	922250	1600	3000
27	ಗ್ರಾಮದ ರಿ.ಸ.ನಂ:228, 362, 226, 227, 216, 217, 215, 197, 198, 214, 199, 183, 181, 180, 179, 182, (ಯಡ್ರಾವ್-ನಂದಿಕುರಳಿ ರಸ್ತೆ)	VillageR.s.no:228, 362, 226, 227, 216, 217, 215, 197, 198, 214, 199, 183, 181, 180, 179, 182, (Yadranv toNandikuraliRoad)	418000	379000	298000	799500	1200500	2000	3500
28	ಬ್ಯಾಕೂಡ	Byakud	140000	130000	104000	268500	408000	1600	3000
29	ಗ್ರಾಮದ ರಿ.ಸ.ನಂ:238, 239, 40, 41, 34, 33, 32, 31, 255, 257, 258, 227, 256, 264, 265, 263, 266, 270, 274, 275, 1, 2, 144, 143, 142, 137, 140, 270, 274, 275, 1, 2, 144, 143, 142, 137, 140, 138, 114, 113, 112, 139, 109, 108, 95, 107, 96, 97, 98, 99, 100(Raibag toKankanwadiRoad)	VillageR.s.no:238, 239, 40, 41, 34, 33, 32, 31, 255, 257, 258, 227, 256, 264, 265, 263, 266, 270, 274, 275, 1, 2, 144, 143, 142, 137, 140, 138, 114, 113, 112, 139, 109, 108, 95, 107, 96, 97, 98, 99, 100(Raibag toKankanwadiRoad)	183000	170000	135000	349500	532000	1600	3000

	109, 108, 95, 107, 96, 97, 98, 99, 100(ರಾಯಬಾಗಯಿಂ ದ ಕಂಕಣವಾಡಿರಸ್ತೆ)								
30	ಬಿರನಾಳ	Biranal	146000	136000	131000	303000	500000	1600	3000
31	ಗ್ರಾಮದ ರಿ.ಸ.ನಂ:1, 8, 7, 95 (ಬಿರನಾಳ-ಬ್ಯಾಕೂಡ ರಸ್ತೆ)	VillageR.s.no:1, 8, 7, 95(Biranal- ByakudRoad)	190000	178000	173000	393000	652000	1600	3000
32	ಬಾವಚಿ	Bavachi	203000	183000	165000	318000	528000	1600	3000
33	ಗ್ರಾಮದ ರಿ.ಸ.ನಂ:16, 17, 18, 19, 20(ಮೇಖಳಿ- ರಾಯಬಾಗ ರಸ್ತೆ)	VillageR.s.no:16, 17, 18, 19, 20(Mekhali - Raibag Road)	265000	238000	215000	412500	688000	1600	3000
34	ಬುದಿಹಾಳ	Budihal	181000	168000	152000	345000	570000	1600	3000
35	ಗ್ರಾಮದ ರಿ.ಸ.ನಂ:24, 25, 26, 27, 31, 33, 44, 45, 48, 49, 50, 93, 94, 95, (ಗೋಕಾಕ- ರಾಯಬಾಗ ರಸ್ತೆ)	VillageR.s.no:24, 25, 26, 27, 31, 33, 44, 45, 48, 49, 50, 93, 94, 95, (GokakRaibagRoad)	189000	175000	159000	360000	598000	1600	3000
36	ಭಿರಡಿ	Bhiradi	383000	320000	295000	732000	939750	1600	3000
37	ಗ್ರಾಮದ ರಿ.ಸ.ನಂ:53, 52, 51, 50, 49, 48, 47, 46, 45, 44, 43, 42, 41,	VillageR.s.no:53, 52, 51, 50, 49, 48, 47, 46, 45, 44, 43, 42, 41, 40, 39, 38, 37, 19, 20, 16, 17,	611000	416000	385000	952500	1223250	1800	3250

	40, 39, 38, 37, 19, 20, 16, 17, 18, 13, 12, 11, 10, 21, 9, 6, 7, 4, 3 (ರಾಯಬಾಗ- ಚಿಂಚಲಿರಸ್ತೆ)	18, 13, 12, 11, 10, 21, 9, 6, 7, 4, 3(gAAiAA"ÁUA- aAZÀ°gÀ,ÉÛ)							
38	ಭೆಂಡವಾಡ	Bhenadawad	199000	178000	141000	289500	480000	1600	3000
39	ಗ್ರಾಮದ ರಿ.ಸ.ನಂ:13, 7, 6, 74, 114, 81, 82, 107, 108, (ಮಾವಿನ ಹೋಡ ದಿಂದ ಮಂಟೂರ ರಸ್ತೆ) 80, 79, 78, 84, 85, 75, 86, 87, 88, 89, 90, 91, 93, (ಭೆಂಡವಾಡದಿಂದಕ ಟಿಕಭಾವಿ ರಸ್ತೆ)	VillageR.S.no:13, 7, 6, 74, 114, 81, 82, 107, 108(Mavinhond ManturRoad)80, 79, 78, 84, 85, 75, 86, 87, 88, 89, 90, 91, 93, BhendawadkatakabaviR oad)	281000	254000	200000	409500	678000	1600	3000
40	ಬೊಮ್ಮನಾಳ	Bommanal	221000	195000	184000	522000	774000	1600	3000
41	ಗ್ರಾಮದ ರಿ.ಸ.ನಂ:2, 3, 4, 5, 6, 7, 10, 11, 48, 49, 50, 51, 52, 53, 54, 97, 98, 100, 101(ರಾಯಬಾಗ- ರಬಕವಿರಸ್ತೆ)	VillageR.S.NO2, 3, 4, 5, 6, 7, 10, 11, 48, 49, 50, 51, 52, 53, 54, 97, 98, 100, 101(Raibag- RabakaviRoad)	295000	266000	245000	691500	1032000	1600	3000
42	ಮಾವಿನಹೊಂಡಾ	Mavinahonda	173000	163000	128000	330000	477750	1600	3000

43	ಗ್ರಾಮದ ರಿ.ಸ.ನಂ:1, 91, 89, 90, 88, 87, 23, 63, 24, 25, 62, 61, 31, 37, 36, 32, 34, (ರಾಯಬಾಗ- ಮಂಟೂರರಸ್ತೆ)	VillageR.s.no:1, 91, 89, 90, 88, 87, 23, 63, 24, 25, 62, 61, 31, 37, 36, 32, 34, (Raibag- ManturRoad)	225000	213000	165000	429000	623000	1600	3000
44	ಮಂಟೂರ	Mantur	190000	165000	138000	408000	556500	1600	3000
45	ಗ್ರಾಮದ ರಿ.ಸ.ನಂ: 68, 69, 70, 71, 72, 73, 75, 76, 78, 79, 80, 84, 85, 86, 123, 124, 125, 126, 131, 132, 133, 136, 137, 138, 139, 140, 141, 142, 143, 153, 154, 155, 157, 158, 159, 160, 161ನಿಪ್ಪಾಣಿ ಮಹಾಲಿಂಗಪುರರಸ್ತೆ	VillageR.S.NO:68, 69, 70, 71, 72, 73, 75, 76, 78, 79, 80, 84, 85, 86, 123, 124, 125, 126, 131, 132, 133, 136, 137, 138, 139, 140, 141, 142, 143, 153, 154, 155, 157, 158, 159, 160, 161, (NippaniMahalingapur Road)	251000	218000	180000	468000	705250	1600	3000
46	ಮಾರಡಿ	Mardi	185000	171000	150000	289500	480000	1600	3000
47	ಗ್ರಾಮದ ರಿ.ಸ.ನಂ:2, 4, 5, 7, 8, 10, 11, 13, 14, 16, 40, 44, 47, 48, 49, 50, 51, 52, 53(ಕಬ್ಬೂರ- ಬೂದಿಹಾಳರಸ್ತೆ)	VillageR.s.no:2, 4, 5, 7, 8, 10, 11, 13, 14, 16, 40, 44, 47, 48, 49, 50, 51, 52, 53(KABBURTOBUDI HALROAD)	241000	224000	195000	376500	626000	1600	3000

48	ಮೇಖಳಿ	Mekhali	189000	156000	151000	351000	484750	1600	3000
49	ಗ್ರಾಮದ ರಿ.ಸ.ನಂ:187, 198, 224, 192, 194, 222, 197, 198, 221, 203, 210, 211, 264, 263, 265, 258, 266, 250, 251, 267, 268, 1, 2, 249, 57, 56, 111, 112, 113, 109, 101, 100, 102, 99, 98, 93, 95, 94, 100, 102, 99, 98, 93, 95, 94, 96, (ರಾಯಬಾಗ-ನಾಗರ ಮುನ್ನೋಳಿರಸ್ತೆ)	VillageR.s.no:187, 198, 224, 192, 194, 222, 197, 198, 221, 203, 210, 211, 264, 263, 265, 258, 266, 250, 251, 267, 268, 1, 2, 249, 57, 56, 111, 112, 113, 109, 101, 100, 102, 99, 98, 93, 95, 94, 96(Raibag-NagarmunnolliRoad)	246000	222000	198000	457500	630000	1600	3000
50	ಯಡ್ರಾವ	Yadrav	236000	225000	206000	594000	775250	1600	3000
51	ಗ್ರಾಮದ ರಿ.ಸ.ನಂ:43, 45, 47, 80, 94, 95, 99(ಅಕಲಿ-ರಾಯಬಾಗರಸ್ತೆ)	VillageR.s.no:43, 45, 47, 80, 94, 95, 99(Ankali-RaibagRaod)	305000	280000	270000	807000	1050000	1600	3000
52	ರಾಯಬಾಗ	Raiabg	371000	335000	286000	777000	915250	2400	4000

<p>53</p> <p>ಗ್ರಾಮದ ರಿ.ಸ.ನಂ:439, 438, 440, 441, 437, 265, 264, 277, 279, 280, 281, 282, 433, 432, 431, 480, 481, 482, 483, 284, 291, 486, 487, 488, 282, 290, 303, 304, 305, 308, 309, 310, 311, 318, 319, 320, 322, 321, 320, 326, 327, 328, 337, 338, 339, 340, 341, 520 to 530 (ರಾಯಬಾಗ ಗೋಕಾಕ ರಸ್ತೆ)ರಿ.ಸ.ನಂ: 587, 588, 548, 582, 583, 645, 630, 629, 628, 627, 626, 625, 624, 623, 622, 621, 620 (ರಾಯಬಾಗ ನಂದಿಕುರಳಿ ರಸ್ತೆ) ರಿ.ಸ.ನಂ: 810 ro (ಜಲಾಲಪುರ ಮತ್ತು ಚಿಂಚಲಿ ರಸ್ತೆ)ರಿ.ಸ.ನಂ: 189, 190, 191, 192(ಬೆಕ್ಕೇರಿರಸ್ತೆ)ರಿ.ಸ.ನಂ A: 639, 640, 641, 642, 643, 644, 645, 693, (ಚಿಕ್ಕೋಡಿ೦ಕಿ.ಮಿರಸ್ತೆ )ರಿ.ಸ.ನಂ: 260, 261 262, 263, 264, 265, 266, 432(ಬ್ಯಾಕೂಡರಸ್ತೆಹಾ</p>	<p>VillageR.s.no:439, 438, 440, 441, 437, 265, 264, 277, 279, 280, 281, 282, 433, 432, 431, 480, 481, 482, 483, 284, 291, 486, 487, 488, 282, 290, 303, 304, 305, 308, 309, 310, 311, 318, 319, 320, 322, 321, 320, 326, 327, 328, 337, 338, 339, 340, 341, 520to530(RaibagGokak Road)R.s.no:587, 588, 548, 582, 583, 645, 630, 629, 628, 627, 626, 625, 624, 623, 622, 621, 620 (RaibagNandikuraliRoad)R.s.no:810ro830(Jalalapur&amp;CchinchaliRoad)R.s.no:189, 190, 191, 192(BekkeriRoad)R.s.no:639, 640, 641, 642, 643, 644, 645, 693(RaibagChikkodiRoad 1KM)R.s.no:260, 261262, 263, 264, 265, 266, 432(Byakud&amp;Kankanwadi FactoryRoad)R.s.no:234, 235, 236, 238, 239,</p>	<p>504000</p>	<p>436000</p>	<p>373000</p>	<p>1009500</p>	<p>1244250</p>	<p>2800</p>	<p>4500</p>
--	---	---------------	---------------	---------------	----------------	----------------	-------------	-------------



	<p>ಗೂ ಕಂಕಣವಾಡಿರಸ್ತೆ</p>	<p>240(CollageRoad) R.s.no:39, 40, 41, 42, 43, 44, 45</p>							
--	-----------------------------	---	--	--	--	--	--	--	--

54	ಟಿ.ಪಿ.ಸಿ ಹದ್ದಿ 1 ಕಿ.ಮಿ ಅಂತರ ದಲ್ಲೆರುವರಿ.ಸ.ನಂ:2 60, 261, 267, 12, 11, 1, 441, 438, 440, 264, 263, 437, 265, 468, 466, 465, 457, 458, 460, 459, 478, 601, 832, 628, 630, 633, 633, 634, 635, 829, 830, 436, 435, 434, 257256, 255, 254, 44, 45, 46, 47, 269, 270, 271, 469, 402, 436, 266, 268, 280	TPC limit 1 KM distance R.s. no:260, 261, 267, 12, 11, 1, 441, 438, 440, 264, 263, 437, 265, 468, 466, 465, 457, 458, 460, 459, 478, 601, 832, 628, 630, 633, 633, 634, 635, 829, 830, 436, 435, 434, 257256, 255, 254, 44, 45, 46, 47, 269, 270, 271, 469, 402, 436, 266, 268, 280	541000	470000	389000	1053000	1298500	3000	4750
55	ಸವದತ್ತಿ	Savadatti	295000	264000	185000	730500	869750	1600	3000
56	ಗ್ರಾಮದ ರಿ.ಸ.ನಂ: R.s. no: 260A, 32, 31, 1, 30, 29B, 2, 28, 3, 27, 4, 26, 5A, 6, 7, 8, 15, 9, 10, 11A, 12, 13, 14, 99, 100, 101, 102, 98, 103, 104, 97, 96, 105, 106, 107, 95, 94, 108, 93, 109, 92, 110, 91, 111, 90, 89, 88, 87, 112(ಸವದತ್ತಿ -	VillageR.s.no:260A, 32, 31, 1, 30, 29B, 2, 28, 3, 27, 4, 26, 5A, 6, 7, 8, 15, 9, 10, 11A, 12, 13, 14, 99, 100, 101, 102, 98, 103, 104, 97, 96, 105, 106, 107, 95, 94, 108, 93, 109, 92, 110, 91, 111, 90, 89, 88, 87, 112 (SavadattiDiggewadi Road), 253, 252, 251,	384000	343000	241000	949500	1130500	1600	3000

	ದಿಗ್ಗವಡಿರಸ್ತೆ, 253, 252, 251, 232, 261, 249, 248, 247, 246, 233, 245, 244, 260, 243, 209, 260, 1 (ಅಂಕಲಿ -ಸವದತ್ತಿ ರಸ್ತೆ)	232, 261, 249, 248, 247, 246, 233, 245, 244, 260, 243, 209, 260, 1(Ankali-SavadattiRoad)							
57	ಹುಬ್ಬರವಾಡಿ	Hubbarawdi	195000	161000	140000	289500	478000	1600	3000
58	ಗ್ರಾಮದ ರಿ.ಸ.ನಂ: R.s. no: 97, 101, 92, 90, 102, 89, 1, 12, 146, 144, (ಬೂದಿಹಾಳ-ರಾಯಬಾಗ)	VillageR.s.no:97, 101, 92, 90, 102, 89, 1, 12, 146, 144(Budihal RaibagRoad)	2, 54, 000	2, 11, 000	1, 83, 000	376500	624000	1600	3000

2023-24ನೇ ಸಾಲಿನ ರಾಯಭಾಗ ಉಪನೋಂದಣಿ ಕಛೇರಿಯ ರಾಯಭಾಗ ಪಟ್ಟಣ ಪಂಚಾಯಿತ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಪರಿಷ್ಕೃತ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿ Average market value of guideline under jurisdiction of TPC Raibag Immoveble property Year 2023-24			
ಕ್ರ. ಸಂ. / S.L.No	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ /ಸಿ.ಟಿ.ಎಸ್. ನಂ/ಯು.ಪಿ.ಓ.ಆರ್. ವ್ಯಾಪ್ತಿಯ	Village/Layout/Ward/Road/Galli/CTSNo/UPOR	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಥವಾ ಸರ್ಕಾರದ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು/Residential Sites of Local Bodies or Approved by Competent Authority Or Housing Society ಪ್ರತಿ ಮೀ.ಗೆ ರೂ.ಗಳಲ್ಲಿ /Rs Per Sq Meter
1	2	3	4
	ವಾರ್ಡ್ ನಂ.1	Ward No.1	
1	ಕುಂಬಾರಗಲ್ಲಿ	Kumbar Galli	4250
2	ತೋರೋಗಲ್ಲಿ, ದತ್ತಮಂದಿರ ಏರಿಯಾ, ನದಾಫಓಣಿ	Toro Galli, Datta Mandir Area, Nadaf Galli	6120
3	ನಾವಿಗಲ್ಲಿ, ಸೋಮನಾಥಗಲ್ಲಿ, ಕುಲಗುಡೆಗಲ್ಲಿ	Navi Galli, Somanath Galli, Kulagude Galli	7990
4	ಮಾಳಿಗಲ್ಲಿ, ದತ್ತನಗರ(ರಿ.ಸ.ನಂ:448, ಪೂಜಾರಿಪ್ಲಾಟ್)	Mali Galli, (R.S.No.448, Pujari Plot)	8840
5	ಕಾಲೇಜು ರೋಡ್, ವಿದ್ಯಾನಗರ, ಆನಂದಿಬಾಯಿ ಹೈಸ್ಕೂಲ್ ಹತ್ತಿರ, ಬಡೋರೆ ಎನ್.ಎ.ಪ್ಲಾಟ್ ರಿ.ಸ.ನಂ 46	Collage Road, Vidya Nagar, Near Anandibai High School, Badore NA Plot, R.S.No:469, Bhagawan	3400

	9, ಭಗವಾನನಾಯಕಪ್ಲಾಟ್	NaikPlot	
6	ರಿ.ಸ.ನಂ:483, 484, 485, 486, 487 (ಡಾಲರ್ಸ್ ಕಾಲನಿ, ಮಹಾಕಾಳಿ ಟಿಚರ್ಸ್ ಕಾಲನಿ, ಮಹಾಲಕ್ಷ್ಮಿಬಡಾವಣೆ, ವೈಭವ ನಗರ)	R.S.No:483, 484, 485, 486, 487(DollarsColony)	3740
7	ಪಠಾಣಗಲ್ಲಿ, ಮುಲ್ಲಾಗಲ್ಲಿ, ಮೇತ್ರಿ ಗಲ್ಲಿ	PathanGalli, MullaGalli, MetriGalli	3060
	<u>ವಾರ್ಡ್‌ನಂ. 2</u>	<u>WardNo.2</u>	
8	ಅಂಬಾಬಾಯಿಗುಡಿಏರಿಯಾ	AmbabaiGudiArea	6290
9	ಸಂಕಪಾಳಗಲ್ಲಿ, ಮಲ್ಲಿಕಾರ್ಜುನ ಶಾಲೆ	SankapalGalli, MallikarjunSchool	3400
10	ನಂದಿಕುರಳಿರೋಡ, ನ್ಯೂ ಹೈಸ್ಕೂಲ್‌ಏರಿಯಾಮುಂದಗಡೆ	NandikuraliRoad, InfrontofNewHighSchool Area	2550
11	ಕೆ.ಇ. ಬಿ ಆಫೀಸ್ ಏರಿಯಾ, ಶಿವಾಜಿ ಪಾರ್ಕ್, ಅಶೋಕಬಿರಾಜಎನ್.ಎ.ಪ್ಲಾಟ್(ರಿ.ಸ. ನಂ.587/ಎ/1ಎ, 587/ ಎ/1ಡೆವೇಸಾಯಿಎನ್.ಎ, ರಿ.ಸ..588, 548, 582, 583, 645)	K.E.BOfficeArea, ShivajiPark, AshokBirajNA Plot(R.S.No:587/A/1DDesaiNAR.S.N o:588, 548, 582, 583, 645)	2210
12	ಪಾಟೀಲಗಲ್ಲಿ, ಅತ್ತಾರಗಲ್ಲಿ	PatilGalli, AttarGalli	4930
13	ಬಡಿಗೇರಎನ್.ಎ.ಪ್ಲಾಟ್, ದೇಸಾಯಿಪ್ಲಾಟ್	BadigerNAPlot, DesaiPlot	2380
14	ಗುಮ್ಮಟಗಲ್ಲಿ, ಮೋಮಿನಗಲ್ಲಿ, ಬಡಿಗೇರ ಗಲ್ಲಿ, ಗುಮಟೆ ಜಾಗಾ (ಪ್ಲಾಟ್), 9999	GummataGalli, MoinGalli, BadigerGalli, Gumate Plot, 9999	2550
15	ನ್ಯೂಹೈಸ್ಕೂಲ್‌ಏರಿಯಾ	NewHighSchoolArea	2720

16	ದಾದಾಸಾಹೇಬ ಪಾಟೀಲ ಎನ್.ಎ. ಪ್ಲಾಟ್, ಸಿದ್ದೇಶ್ವರಗುಡಿಏರಿಯಾ, (ರಿ.ಸ.ನಂ.630, ಪರ್ಡೆ ನಂ.8)628, 629	DadasahebPatilNAPlot, SiddeshwarTemple Area, (R.S.No : 630, Parde No : 8)	3400
17	ರಿಸನಂ. 621/1J/1, 627, 628, ಭವಾನಿ ನಗರ	R.S.No:621/1A/1, 627, 628, BhavaniNagar	2210
18	ಗರೀಬಿಹಟಾವೋಏರಿಯಾವಿವೇಕ ನಗರ, (ಆಶ್ರಯಕಾಲನಿ)	GaribiHataoArea, VivekNagar(AshrayaColony)	2210
	ವಾರ್ಡನಂ. 3	WardNo.3	
19	ಭೀರಪ್ಪನ ಗುಡಿ ಏರಿಯಾ, ತಳವಾರ ಗಲ್ಲಿ, ಕೋಳಿ ಗಲ್ಲಿ, ಕೊರವಿ ಗಲ್ಲಿ, ಕಲಾಲ ಗಲ್ಲಿ (ತಾಲೂಕಶಾಲೆ),	BhirappanaTempaleArea, TalawarGalli, Koli Galli, Koravi Galli, Kalal Galli (Taluk School)	4760
20	ಪೂಜೇರಿಗಲ್ಲಿ	PujeriGalli	4250
21	ವಿಠಲಗಲ್ಲಿ, ದೇಶಪಾಂಡೆಚಾಳ, ಕೋಚೆರಿಗಲ್ಲಿ, ಬಾವಚಿಗಲ್ಲಿ	ViththalGalli, DeshpandeChala, KocheriGalli, BavachiGalli	7820
22	ಕAಬಾರಗಲ್ಲಿ, ವಿನಾಯಕಹಾಸ್ಪಿಟಲ್ ಏರಿಯಾ	KambarGalli, VinayakHospitalArea	2550
23	ಕುಡಚಿಚಾಳ, ಬಾಗಿಗಲ್ಲಿ,	KudachiChala, BagiGalli	4590
	ವಾರ್ಡನಂ.4	WardNo.4	
24	ಕೋರ್ಟಏರಿಯಾ, ಬುದ್ಧನಗರ	CourtArea, BudhdhaNagar	2890
25	ಸಮಗಾರ ಗಲ್ಲಿ, ಮೆನ್ ರೋಡ (ತಾಲೂಕಾ ಶಾಲೆಯಿಂದ ಬೀರೇಶ್ವರ ಸೊಸಾಯಟಿಯವರೆಗೆ)	SamagarGalli, MainRoad(FromTalukSchoolto BireshwarSociety)	12375
26	ಸಮಗಾರಗಲ್ಲಿ ಒಳಗಡೆ ರೋಹಿದಾಸಗಲ್ಲಿ, ಡೋರಗಲ್ಲಿ	InsideofSamagarGalli, RohidasGalli, DoraGalli	7480
27	ಸ್ವಾಮಿಚಾಳ, ನರಸಿಂಹಗುಡಿಹತ್ತಿರ, ಶೆಟ್ಟಿಗಲ್ಲಿ	SwamiChala, NearNarasimhaTemple, Shetty Galli	4080

28	ಚಿAಚಲಿರೋಡಒಳಗಡೆಹಾಗೂ ಜಲಾಲಪುರ ರೋಡ ಒಳಗಡೆ, ರಿ.ಸ.ನಂ.೮೨೨ರಿAದಲಲಸಾಯಿನಗರ ಹತ್ತಿರ , ದರ್ಗಾಗಲ್ಲಿ, ಎಮ್ ಜೆ ನಗರ	Inside of Chinchali Road and Jalalapur Road, R.S.No:822to828, NearSaiNagar, DargaGalli, MJNagar	3230
----	--	---	------

29	ಚಿಂಚಲಿಮತ್ತುಜಲಾಲಪೂರ ರೋಡಹಾಗೂಕೆನಾಲದವರೆಗೆ	ChinchaliRoadandJalalapurRoaduptoKenal a	5610
30	ಬೆಕ್ಕೇರಿರೋಡ, ಹಳೆಬಿ.ಡಿ.ಓ.ಕಛೇರಿ ಹಿAದಗಡೆ	BekkeriRoad, BehindeofOldBDOOffice	2890
31	ರಿ.ಸ.ನ:191	R.S.No:191	2890
32	ಹರಿಜನಗಲ್ಲಿ, ಅಂಬೇಡ್ಕರನಗರ	HarijanGalli, AmbedkarNagar	2210
33	ಹಳೆ ತಹಶೀಲ್ದಾರರ ಕಛೇರಿ ಏರಿಯಾ(ಜಡ್ ಪಿಆಫೀಸದಿಂದಶ್ರ ಂಗಾರ ಪೋಟೋಸ್ಟುಡಿಯೋವರೆಗೆ)	OldTashildarOfficeArea(FromZPOffi ceto Shrungar Photo Studio)	9010
34	ಚಿಕ್ಕೋಡಿರೋಡ(ಸ್ಮಶಾನಹತ್ತಿರ), ನಾಯಕಹಾಸ್ಪಿಟಲ್ಏರಿಯಾ	ChikkodiRoad(NearSmashan), NaikHospital Area	5440
35	ಜಡ್.ಪಿ.ಆಫೀಸದಿಂದಬಜಾರರೋಡ, ಪಾಟೀಲಚೌಕ, ಬಂತೆಗಲ್ಲಿ, ಹಳೆ ಪೋಸ್ಟ್‌ಆಫೀಸರೋಡಶೆಟ್ಟಿಎನ್.ಎ ಪ್ಲಾಟ್‌ವರೆಗೆ,	ZP Office to Market Road, Patil Chowk, Bante Galli, OldPostOfficeRoadUptoShettyNAPlot	11500
36	ರಿ.ಸ.ನಂ:11	R.S.No:11	11500
37	ಸ್ವೇಶನರೋಡಪೆಟ್ರೋಲ್ ಬಂಕದಿಂದ ಮುಂದೆ ಕೆನಾಲದವರೆಗೆ, ಸರಕಾರಿ ಆಸ್ಪತ್ರೆ	RailwayStationRoadPetrolBankUptoKenal ,	2890
38	ಚಿಕ್ಕೋಡಿರೋಡ 1ಕಿ.ಮಿ.ಅಂತರದವರೆಗೆಹಾಗೂಬಾನೆ ಹಾಸ್ಪಿಟಲ್ಏರಿಯಾ, ರಿ.ಸ.ನ.639, 640, 643, 644, ದೇಸಾಯಿತೋಟ, ಮಿನಿವಿಧಾನ ಸೌಧಏರಿಯಾಹತ್ತಿರ, ರಿ.ಸ.ನ.642, 693	Chikkodi Road upto 1 KM and Bane Hospital AreaR.S.No:639, 640, 643, 644, 645Desaitota, NearMiniVidhanSoudhaArea, R.S.No:642, 693	2380
39	ಬ್ಯಾಕೂಡರಸ್ತೆ, ಫ್ಯಾಕ್ಟರಿ ಕ್ರಾಸದಿಂದ ಶೇಖ ತೋಟದವರೆಗೆ,	BykudRoad, FactoryCrosstoShaikhaTota, ShreeNagar, R.S.No:264, 266, 432 KankanawadiRoad	2720



	ಶ್ರೀನಗರರಿ.ಸ.ನಂ, 264, 266, 432,		
40	ರಿ.ಸ.ನಂ: 281, 431, ಕಾಲೇಜು ರೋಡದಿಂದ ಗೋಕಾಕ ರೋಡ ಮತ್ತುಡಾಂಗತೋಟದವರೆಗೆ (ರಿ. À.ನಂ:520ರಿAದ 530)	R.S.No:281, 431, CollageRoadtoGokakRoad and Dange Tota (R.S.No : 520 to 530)	2720
41	ಪಠಾಣ ಎನ್.ಎ. ಪ್ಲಾಟ್, ಸ್ಮಶಾನ ಆಚೆಗೆ ಕೆನಾಲರೋಡ	PathanNAPlot, Smashan(Graveyard)KenalRoad	3060
42	ನಾಗೇಶಗಡ್ಡೆ, ಅಪ್ಪಣ್ಣಾಗಡ್ಡೆ, ಎನ್.ಎ.ಪ್ಲಾಟ್ ಕನಕ ನಗರ, ಶಾಂತಿನಗರ	NageshGadde, AppannaGaddeNAPlot, Kanaka Nagar, Shanti Nagar	3740
43	ಗಂಗಪ್ಪಾಗಡ್ಡೆಎನ್.ಎ.ಪ್ಲಾಟ್, ಮೇನ ರೋಡ, ಒಳಗಡೆ	GangappaGaddeNAPlot, MainRoad, Inside	4250
44	ಕಬರಸ್ತಾನಮಸಜಿದ, ಗೀತಾಬಾರ, ಬಸ್‌ಸ್ಟಾಂಡ ರೋಡ ಎಡಗಡೆ, ಕೃಷ್ಣಾ ಹೊಟೆಲದ ಹಿಂಭಾಗದ ಏರಿಯಾ, ಹೊಸಪೋಸ್ಟ್‌ಆಫೀಸ, ಬಸ್‌ಸ್ಟಾಂಡಏರಿಯಾ	KabarastanMasajid, GeetaBar, BusStandRoad LeftSide, BehindKrishnaHotelArea, NewPost Office, Bus Stand Area	13750
45	ಹಳೆಸ್ಟೇಟ್‌ಬ್ಯಾಂಕವಕೃಷ್ಣಾ ಹೊಟೆಲದ ಹಿಂಭಾಗದ ಏರಿಯಾ, ತುಳಸಿಗಲ್ಲಿ	BehindOldStateBank&KrishnaHotelArea, TulasiGalli	12070
46	ಚಿಂಚಲಿರೋಡಗಿ.ಮಿ.ದೂರದಲ್ಲಿ, ಬಾಬುರಾವಬಿರಾಜಪ್ಲಾಟ್‌ಗಳುನಾಯಿಕ ಪ್ಲಾಟ್‌ಮೇತ್ರಿ ಪ್ಲಾಟ್	ChichaliRoadUpto1KM, BaburaoBirajPlots, Naik Plots, Metri Plots	2720
47	ರಿ.ಸ.ನಂ.239/1+2+3/2 ಬಿ, ಶೇಖತೋಟ, ಕಾಲೇಜುರೋಡದವರೆಗೆ ರಿ.ನ.234, 487	R.S.No:239/1+2+3/2B, ShaikhTota, Collage Road R.S.No : 234, 487	2040

48	ಸಾಯಿನಗರಹವಾಲ್ದಾರ್‌ಪ್ಲಾಟ್(ಟಿಪಿ ಸಿ ಹದ್ದಿಯ ಹೊರಗಡೆ) ಇಜಾರೆ ಪ್ಲಾಟ್‌ಗಳುರಾಯಬಾಗಗ್ರಾಮೀಣಂ ಕಿ.ಮೀ.ಅಂತರರಿ.ಸ.ನ.42, 44	SaiNagar, HawaldarPlot(outofTPCArea)Ijare Plots, RaibagGrameen1KMR.S.No:42, 44, 45, 46&798	3230
49	ಸಿಂಡಿಕೇಟ್‌ಬ್ಯಾಂಕ್ ಹಿಂಭಾಗಏರಿಯಾದಿಂದ ಸ್ಥಾನ ಏರಿಯಾದವರೆಗೆ	BehindSyndicateBankAreatoSmashan (graveyard)Area	4080
50	ಭೀಮನಗರ(ಆಶ್ರಯನಗರ)	BhimNagar(AshrayaNagar)	1700

2023-24ನೇಸಾಲಿನರಾಯಭಾಗಲುಪನೋಂದಣಿಕಛೇರಿಯ ಚಿಂಚಲಿ ಪಟ್ಟಣಪಂಚಾಯಿತವ್ಯಾಪ್ತಿಯಲ್ಲಿ			
ಕ್ರ.ಸಂ ..SL.N O	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ/ಸಿ.ಟಿ.ಎಸ್. ನಂ/ಯು.ಪಿ.ಓ.ಆರ್.ವ್ಯಾಪ್ತಿಯ 2	Village/Layout/Ward/Road/Galli/CTS No/UPOR 3	ಸ್ಥಳೀಯ ಸಂಸ್ಥೆವ್ಯಾಪ್ತಿಯ ಪ್ರತಿ ಚ.ಮೀ.ಗೆರೂ.ಗಳಲ್ಲಿ/RsPerSqMeter 4
	ವಾರ್ಡ್‌ನಂ:01	WardNo: 01	
1	ಚಿಕ್ಕಸಓಣಿಪೂರ್ವಬಾಜುಏರಿಯಾ	ChikkasGalliandSideArea	2750
2	ಶೆಟ್ಟಿಓಣಿದೇಸಾಯಿ ಓಣಿ	ShettigalliandDesaiGalli	2750
3	ನಡುವಿನಕಿಲಕಟ್ಟಿಯಬಡಿಗೇರಓಣಿ	NaduvinKilakatti, badigerGalli	2750
4	ಥಲೊಬಾನಕಟ್ಟಿಕಂಬಾರಓಣಿ ರಸ್ತೆದಕ್ಷಿಣ ಬಾಜು	Thalobhakatti, kambarGalliSouthernSide	3000
5	ಮಾರುಕಟ್ಟೆಮುಖ್ಯರಸ್ತೆ ಪಶ್ಚಿಮಬಾಜು	MarketmainRoadwesternside	3000
6	ಪಟ್ಟಣಪಂಚಾಯತಿಯಮುಖ್ಯ	PattanPachayatMainRoadArea	3000

	ರಸ್ತೆ ಏರಿಯಾ		
7	ಮಹಾಕಾಳಿದೇವಸ್ಥಾನದ ಮುಖ್ಯ ರಸ್ತೆ ಏರಿಯಾ	MahakaliDevasthanMainRodaArea	3000
8	ಕುAಬಾರಓಣಿಯ ರಸ್ತೆ ಉತ್ತರ ಬಾಜು ಏರಿಯಾ	KumabarGalliRoadnorthernside	2500

9	<u>ವಾರ್ಡ್‌ನಂ:02</u>	<u>WardNo:2</u>	
10	ರಾಯಬಾಗದಕ್ಕಿಣಬಾಜುಏರಿಯಾ	Raibagsouthernside	3000
11	ಹೊರಗಿನಕಿಲಕಟ್ಟಿಯಬಸ್ ಸ್ವಾರ್ಡಮುಖ್ಯರಸ್ತೆಪಶ್ಚಿಮ ಬಾಜುಏರಿಯಾ	OutsidedilakattibustandMainRoadwestern side	3000
12	ಅಂಬೇಡ್ಕರಓಣಿ(ಸ್ಲಮಏರಿಯಾ)	AmbedkarGalli(SlumArea)	2500
13	ಕಾವಳೆಓಣಿ	KavaleGalli	2500
14	ಕುಂಬಾರಓಣಿಉತ್ತರಬಾಜುಏರಿಯಾ	KambargalliNorthernSide	2500
15	ಮರಗುಬಾಯಿದೇವಸ್ಥಾನಏರಿಯಾ	MaragubaiTemplearea	2500
16	<u>ವಾರ್ಡ್‌ನಂ:03</u>	<u>WardNo:3</u>	
17	ಮಾರುಕಟ್ಟೆಮುಖ್ಯರಸ್ತೆ ಪೂರ್ವಬಾಜುಏರಿಯಾ	MainMaraketRaodesternsside	3000
18	ತಳವಾರಓಣಿ	TalawarGalli	2500
19	ಮೋರಬರಸ್ತೆಪಶ್ಚಿಮಬಾಜು ಏರಿಯಾ	MorabroadWesternsSide	2500
20	ಕೆವಿಜಿಬ್ಯಾಂಕರಸ್ತೆಏರಿಯಾ	KVGBBANKRoadArea	2750
21	ಯಲ್ಲಮ್ಮನಗುಡಿಓಣಿ	YallammaTempaleGalli	3250
22	ಮುಸ್ಲಿಂ ಓಣಿ, ಮಸೀದಿಓಣಿ	MuslimGalli, MashidiGalli	2500
23	ಉಪ್ಪಾರಓಣಿಯಉತ್ತರಬಾಜು ಏರಿಯಾ	UpparGallinorthernsSide	2750
24	ಈರಗಾರಓಣಿ	IragarGalli	2500
25	<u>ವಾರ್ಡ್‌ನಂ:04</u>	<u>WardNO:4</u>	
26	ಉಪ್ಪಾರಓಣಿಯದಕ್ಕಿಣಬಾಜುಏರಿ ಯಾ	UPparGalliwesrternsSide	2750
27	ಮೋರಬರಸ್ತೆಪಶ್ಚಿಮಬಾಜುಏರಿಯಾ	MorabroadWesternsSide	2500
28	ಮಹಾದೇವದೇವಸ್ಥಾನದರಸ್ತೆ ಜಾಡಕರಓಣಿಉಪ್ಪಾರಓಣಿ	MahadevDevastanRaod, JadakarGalli, uppar Galli	2500
29	ಹೊಸಭಾವಿಹತ್ತಿರಮುಖ್ಯರಸ್ತೆ	NearHosaBhaviMainRoadArea	2500

	ಏರಿಯಾ		
30	ಕುಂಬಾರಓಣಿಕರೇಪ್ಪಾ ದೇವಸ್ಥಾನದರಸ್ತೆದಕ್ಷಿಣಬಾಜು ಏರಿಯಾ	KumabarGalliDevastanRoadsouthernside	2500
31	ಹೆಳವಿಓಣಿಪೂರ್ವಬಾಜುಏರಿಯಾ	HelaviGalliEsternside	2500
32	ಮಕಾನದಾರಮಠದರಸ್ತೆಏರಿಯಾ	MakanadarMathadRaodArea	2750
33	ವಾರ್ಡನಂ:05	WardNo:5	
34	ಬುರಡಓಣಿ	BurudGalli	2750
35	ಪೂಜಾರಿಓಣಿ	PujariGalli	2750
36	ಮಹಾಕಾಳಿದೇವಸ್ಥಾನದರಸ್ತೆ	MahakaliDevastanRoadwesternside	2750
37	ಪಶ್ಚಿಮಬಾಜುಏರಿಯಾ ರಾಯಬಾಗಕುಡಚಿರಸ್ತೆಪೂರ್ವ ಬಾಜುಏರಿಯಾ	RaibagKudachiRoadEsternsside	3250
38	ಚೌಗಲಾಓಣಿಗೌಡರಓಣಿಮಾಳಿ ಓಣಿ	ChougalagalliGaligalli	2500
39	ಚಿಕ್ಕಸಿಓಣಿಪಶ್ಚಿಮಬಾಜುಏರಿಯಾ	chikkasGalliwesternside	3000
40	ವಾರ್ಡನಂ: 06	wardno:6	
41	ಸ್ಟೇಶನರಸ್ತೆಯದಕ್ಷಿಣಬಾಜು ಏರಿಯಾ	sStataionRoad	3000
42	ಪೋಳಓಣಿ	PolRoad	2500
43	ಶಿಕ್ಕಲಗಾರಓಣಿ	shikkagarGalli	2750
44	ಮೊರಬರಸ್ತೆಯಪೂರ್ವಬಾಜು ಏರಿಯಾ	MorabroadEsternsSide	2500
45	ವಡ್ಡರಓಣಿ	WaddarGalli	2500
46	ಕೋರವಿಓಣಿ	koraviGalli	2500
47	ಮಾಂಗಓಣಿಧರ್ಮರಾಜ ದೇವಸ್ಥಾನಏರಿಯಾ	MangGalliDharmarajDevastanArea	2500
48	ವಾರ್ಡನಂ:07	WardNO:7	

49	ಜೈ ಭೀಮ ನಗರ ಗಾವಠಾಣ ರಿ.ಸ.ನಂ.. 210 ಏರಿಯಾ ಮೊದಲನೆ ಓಣಿ, ಎರಡನೆಓಣಿ, ಮೂರನೆಓಣಿ, ನಾಲ್ಕನೆ ಓಣಿ, ಐದನೆ ಓಣಿಗಳ ಏರಿಯಾ	JaiBhimNagarGavathanR.S.No:210AreaFi rst Galli to 5th Galli	3000
50	ವಾರ್ಡ್‌ನಂ:08	Wardno:8	
51	ಮೊರಬ ರಸ್ತೆಯ ಇದಲಿ ತೋಟ ರಿ.ಸ.ನಂ.209ಕರಾಕಾಯಿತೋಟ 214ಮಾಳಿತೋಟರಿ.ಸ.ನ. 200ಕಳ್ಳಿಗುದ್ದಿತೋಟರಿ.ಸ.ನಂ.201 ಸೌAದಲಗಿತೋಟರಿ.ಸ.ನ.ಅವಟೆ ತೋಟ ರಿ.ಸ.ನಂ.272 ಮಾಳಿ ತೋಟ ರಿ.ಸ.ನಂ. 260 ಹಳಚ ಪಟ್ಟಿ ರಸ್ತೆ ದಳವಾಯಿ ತೋಟ ರಿ.ಸ.ನಂ. 290 ದೇಸಾಯಿ ತೋಟ ರಿ.ಸ.ನಂ.. 295 ಪಾಟೀಲ ತೋಟ ರಿ.ಸ.ನಂ.295 ರ ತೋಟಗಳಏರಿಯಾ	Morb Road idaliTot R.S.NO: 209 karakai Tot R.s.no: 214 maliTot R.S.no; 200 kalliguddi tot R.S.NO:201SoundalgitotR.s.No:263Avat etot R.S.NO:272Malitot:262molawadtotR.S. No: 262Molawda Rastakawale tot R.s.no: 260 halachepattiDalawaiTotR.S.no:290Desait ot R.s.no: 295totagalu.Area	3000
52	ವಾರ್ಡ್‌ನಂ:09	wardno:9	
53	ಕೋಳಿಗುಡ್ಡೆತೋಟರಿ.ಸ.ನಂ.393	koliguddetotR.s.no:393	3000
54	ಎನ್.ಎ.ಪ್ಲಾಟ್‌ರಿ.ಸ.ನಂ.401ಬಿಸು ಬ್ರಾವ ನಗರಏರಿಯಾ	N.a.PlotR.S.NO:401BSubravNagarArea	3500
55	ಪ್ರಾಥಮಿಕಆರೋಗ್ಯಕೇಂದ್ರ ಏರಿಯಾ	GovtHospitalArea	3000
56	ಅಜೀತನಗರಗಾವಠಾಣರಿ.ಸ.ನಂ.395 1.2.3ಓಣಿಏರಿಯಾ	AjitNagarGavathaR.s.no:3951.2.3.Galli	3500
57	ಮಾಂಗತೋಟರಿ.ಸ.ನಂ.394ಬಡಿಗೇ ರ ತೋಟ ಏರಿಯಾ ರಿ.ಸ.ನಂ. 392	mangtotR.S.no:394BadigertotAreaR.s.no: 392	3000

58	<u>ವಾರ್ಡ್‌ನಂ:10</u>	<u>WardNo:10</u>	
59	<p>ಕುಡಚಿರಸ್ತೆಪೂರ್ವಬಾಜುಏರಿಯಾ , ಟೇನಿಸ ಏರಿಯಾ, ಗುರವ ತೋಟ ರಿ.ಸ.ನಂ.404, ಪಡದಾಳೆ ತೋಟ ರಿ.ಸ.ನಂ.404, ಪೂಜಾರಿ ತೋಟ ರಿ.ಸ.ನಂ.407, ದಾಸರ ತೋಟ ರಿ.ಸ.ನಂ.408ಏರಿಯಾ, ಹಿರೆಕೋಡಿರಿ.ಸ.ನಂ.410 ಏರಿಯಾ, ಸಿಡಲಭಾವಿ ಏರಿಯಾ ರಿ.ಸ.ನಂ.410 ಬೇಡರ ತೋಟ ರಿ.ಸ.ನಂ.. 413, ಗುರುತಾಯಿತೋಟಶಾಲೆಏರಿಯಾ ರಿ.ಸ.ನಂ.491ವಡ್ಡರತೋಟಗಣಿ ಕೋಡಿರಸ್ತೆಉತ್ತರಬಾಜುಏರಿಯಾ</p>	<p>kuadachiesternsideArea tennis area guravTot R.S.NO:404padadaletotR.s.no:404Pujare Tot R.S.no;407 dasar tot408 hirakodi R.S.NO: 410 area ShidalabhaviArea R.s.nO: 410 Bedar tot R.S.nO:413Gurutaitot491GanikodiR oad Northside</p>	3000
60	<u>ವಾರ್ಡ್‌ನಂ:11</u>	<u>Wardno:11</u>	
61	ಗಣಿಕೋಡಿರಸ್ತೆದಕ್ಷಿಣ ಬಾಜು ಏರಿಯಾ	GanikodiSouthernsside	2500
62	ಗಣಿಕೋಡಿಶಾಲೆಏರಿಯಾ	GanikodiSchoolArea	2500
63	<p>ಪೋಳತೋಟರಿ.ಸ.ನಂ. 485, ಗಣಿ ತೋಟ ಗುಂಡವಾಡಿ ತೋಟ ರಿ.ಸ.ನಂ.431, ಮಹಾದೇವನ ಗುಡಿ ಏರಿಯಾ ತರಡತೋಟರಿ.ಸ.ನಂ. 430, ದಾಸರ ತೋಟರಿ.ಸ.ನಂ..429, ಧರ್ಮಣ್ಣವರ ತೋಟ ರಿ.ಸ.ನಂ. 456, ಸ್ವೇಶನ ತೋಟದ ಏರಿಯಾ ಪಡೋಲ್ಕರ ತೋಟ ರಿ.ಸ.ನಂ. 471, ಶಿರೋಲೆ</p>	<p>Pol totR.s.NO: 485Gani totgundewadi tot R.S.no:431MahadevGudiAreaTaradetotR .S. no; 430 DasarTot 429DharmananavarTot R.s.no: 456Station totad Areapadolkar tot r.s.no; 471 Shirole totad Area Station Raste uttar Bajua Area</p>	2500

	ತೋಟದ ಏರಿಯಾ, ಸ್ವೇಶನ ರಸ್ತೆ ಉತ್ತರಬಾಜುಏರಿಯಾ		
64	<u>ವಾರ್ಡ್‌ನಂ:12</u>	<u>WARDNO:12</u>	
65	ಸ್ವೇಶನರಸ್ತೆದಕ್ಷಿಣಬಾಜುಏರಿಯಾ ವಡ್ಡರ ತೋಟ ರಿ.ಸ.ನಂ.8, ಕೆ ಇ ಬಿ ತೋಟದ ಏರಿಯಾ ರಿ.ಸ.ನಂ.28 ಖಾಂಡಗಾವೆ ತೋಟ ರಿ.ಸ.ನಂ.34 ಸ್ವೇಶನ ಏರಿಯಾಬಂಗಾರ ಗಿಡ ರಸ್ತೆಉತ್ತರಬಾಜುಏರಿಯಾಮಸಾ ಲಜಿ ತೋಟ ರಿ.ಸ.ನಂ. 2, ಹಿಡಕಲ್ ತೋಟ ರಿ.ಸ.ನಂ. 14, ಅಲಕನೂರೆ ತೋಟ ರಿ.ಸ.ನಂ..6, 7ಶಿಂಧೆತೋಟರಿ.ಸ.ನಂ.1	sssstationRaodsouthernssideAreaVaddartot R.s.no:8K.E.BtotR.s.no:28khadagavetot R.S.no:34SttionRoadBangargeedrasteutt ar bajuAreamasalajitotR.S.nO:2hidakaltot1 4 Alaknoortot6.7.ShindetotR.S.no: 1	3000
66	<u>ವಾರ್ಡ್‌ನಂ:13</u>	<u>wardnO:13</u>	
67	ಬಂಗಾರಗಿಡತೋಟರಸ್ತೆಯದಕ್ಷಿಣ ಬಾಜುಏರಿಯಾತೋಟರಿ.ಸ.ನಂ.16 ಪಾಟೀಲತೋಟರಿ.ಸ.ನಂ.114 ನರಗಟ್ಟಿ ತೋಟ ಗಾಣದ ಮನೆ ಏರಿಯಾರಿ.ಸ.ನಂ..112ಬೆಣ್ಣಿಗೊ ಳ ತೋಟ(ಹಾರುಗೆರಿ)ರಿ.ಸ.ನಂ.18, 19. ಹೆಗಡೆತೋಟರಿ.ಸ.ನಂ.120ರೈಲು ಮಾರ್ಗ ಪಶ್ಚಿಮ ಬಾಜು ಏರಿಯಾ ಪಂಪತೋಟಶಾಲೆಏರಿಯಾ, ವಿಠ್ಠಲ	Bhangar geed tot rastesoutherns side tot R.s. no:16patiltotR.s.no:114naragattitotGhana d Manearea R.s. no:112bennegol tot R.s. no:18 19HegadetotR.s.no:120westerssidepumpt ot school area vittal madiruppa wadi	2750



68	<u>ವಾರ್ಡ್‌ನಂ:14</u>	<u>WardNo: 14</u>	
69	ಉಪ್ಪಾರವಾಡಿ ಮೋರಬ ರಸ್ತೆ ಏರಿಯಾ ಉಪ್ಪಾರವಾಡಿ ಶಾಲೆ ಏರಿಯಾ ರಿ.ಸ.ನಂ. 143, ಕೌಜಲಗಿ ತೋಟ ಏರಿಯಾ ರಿ.ಸ.ನಂ. 127, ಬಿಚಡೆ ತೋಟ ರಿ.ಸ.ನಂ. 133, ತರಡೆ ತೋಟ ರಿ.ಸ.ನಂ. 130 ಏರಿಯಾ ಪಾತ್ರೋಟತೋಟಏರಿಯಾ	upparwadimorabroadupparwadischoolare a 143koujalagi tot R.S.no; 127 kichade tot R.s. no:133 tarade tot R.s. no:130 Area patroot tot Area	2500
70	<u>ವಾರ್ಡ್‌ನಂ:15</u>	<u>WardNo: 15</u>	
71	ಪಂಪ ತೋಟ ರಸ್ತೆ ಏರಿಯಾ ಯಡ್ರಾಂವೆ ತೋಟ ಏರಿಯಾ ರಿ.ಸ.ನಂ.. 180, ಲಕ್ಕಿ ಗುಡಿ ತೋಟ ಶಾಲೆ ಏರಿಯಾ, ಮಸೂಬಾನ ಗುಡಿ ಏರಿಯಾ ರಿ.ಸ.ನಂ. 172, ಇದಲಿ ತೋಟರಿ.ಸ.ನಂ.166ತುಳಜ ನ್ನವರತೋಟಏರಿಯಾ, 170ಟೋಣ್ಣೆ ತೋಟ ಏರಿಯಾ	pumptotrasteareayadravetotareaR.s.no:18 0 LaxmigudiareamasobanGudiareaR.s.no:1 72 idali tot R.s. no:166 tulajannavartot area 170 tonne tot area	2500
72	<u>ವಾರ್ಡ್‌ನಂ:16</u>	<u>wardno:16</u>	0
73	ಡಬ್ಬಕರತೋಟರಸ್ತೆಪಶ್ಚಿಮ ಬಾಜು ಏರಿಯಾ ಖೋತ ತೋಟದ ಏರಿಯಾಅರವಾಳೆತೋಟಏರಿಯಾ1 86 ಮರಗುಬಾಯಿ ತೋಟ ಶಾಲೆ ಏರಿಯಾ ಅಟಪಾಡೆತೋಟಏರಿಯಾಅವರಾ ದಿ ತೋಟ ಏರಿಯಾರಿ.ಸ.ನಂ..196ಪೂಜಾರಿ ತೋಟ ಏರಿಯಾ ರಿ.ಸ.ನಂ.197, ಪವಾಡೆ ತೋಟ ಏರಿಯಾ	Dabbakartotrastewesternssidekhottotare a AravaleArea186maragubaitotschoolatapa de totareaavaradetotR.s.no:196pujaritotarea R.s.no:197pawadetotArea	2500
74	<u>ವಾರ್ಡ್‌ನಂ:17</u>	<u>wardno:17</u>	

75	ಅಜೀತ ನಗರ ಶಾಲೆ ಏರಿಯಾ ಗಾವರಾಣ ರಿ.ಸ.ನಂ. 395, ಬಣಗೆ ತೋಟ ಏರಿಯಾ ರಿ.ಸ.ನಂ.380, ಸಂಗಣ್ಣವರ ತೋಟ ಏರಿಯಾ ರಿ.ಸ.ನಂ.394, ಗಣಪತಿ ಗುಡಿ ಏರಿಯಾ ರಿ.ಸ.ನಂ. 371, ಮಾಂಜರಿ ತೋಟ, ಪಾಟೀಲ ತೋಟ ರಿ.ಸ.ನಂ. 356, ಏರಿಯಾಕುಡಚಿರಸ್ತೆಪಶ್ಚಿಮಾಬಾ ಜು	ajit Nagar school area gavathanR.s. no: 395 BanagetotareaR.s.no:380sangannvartotarea R.s. no:394 ganapati gudi Area R.s. no:371 manjaritotpatiltotR.s.no:356areakudachi roadwesternsside	2750
76	<u>ವಾರ್ಡ್‌ನಂ:18</u>	<u>WardNo: 18</u>	
77	ಕೀನಾಲುಮುಖ್ಯಕಾಲುವೆಪೂರ್ವ ಬಾಜುದಾಸರಕೋಡಿಏರಿಯಾರಿ.ಸ .ನಂ.416, ಸಂಕ್ರಟ್ಟಿ ತೋಟ ಏರಿಯಾ ಮಗದುಮ್ಮ ತೋಟ ರಿ.ಸ.ನಂ. 427, ಮಸೀದಿ ನದಾಫ, ಬಾಡಿವಾಲೆ ತೋಟ ಏರಿಯಾ ರಿ.ಸ.ನಂ. 425, ಗಣಿ ಕೋಡಿ ತೋಟಏರಿಯಾರಿ.ಸ.ನಂ.430, ಕೇಸ್ತಿ ತೋಟ ರಿ.ಸ.ನಂ. 429 ರ ಏರಿಯಾ	kenalmainkaluvepurvabhajuDasarkodiare a R.s.no:416sankrattitotareamagadumtotR.s. no:427 mashidi nadaf , badiwale tot area R.s. no:425Ganitotarea430kestitotR.s.no:429 area	2500
78	<u>ವಾರ್ಡ್‌ನಂ:19</u>	<u>WardNo:19</u>	
79	ರೈಲುಮಾರ್ಗದಪೂರ್ವಬಾ ಜು ಏರಿಯಾ ಸಾಳವಂಕೆ ತೋಟ ರಿ.ಸ.ನಂ. 444, ಘೋಂಗಡಿ ತೋಟ ಏರಿಯಾ ರಿ.ಸ.ನಂ.445ಪಾಟೀಲತೋಟಏ ರಿಯಾ ಈರಗಾರತೋಟಏರಿಯಾ67, ವಡ್ಡರ ತೋಟ ದುರ್ಗಾದೇವಿ ದೇವಸ್ಥಾನ ತೋಟದ ಏರಿಯಾ ಬದಾಮಿಕೋಡಿ ತೋಟದ	railwayesternssideareasalawanketotR. s. no:444, ghogadi tot area R.s. no:445 patil tot areaiagartotR.s.no:67vaddartotdurgadev i devastantotareaBadamikoditotadareaR. s. no:85, 60, 71 badami kodi school area .	3000

	ಏರಿಯಾ ರಿ.ಸ.ನಂ. 85, 60, 71, ಬದಾಮಿಕೋಡಿಶಾಲೆಯಏರಿಯಾ		
--	---	--	--

2023-24ನೇ ಸಾಲಿನ ರಾಯಭಾಗ ಉಪನೋಂದಣಿಕಛೇರಿಯಕಂಕಣವಾಡಿ ಪಟ್ಟಣಪಂಚಾಯತ			
ಕ್ರ. ಸಂ .SL.N O 1	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ/ಸಿ.ಟಿ.ಎಸ್. ನಂ/ಯು.ಪಿ.ಓ.ಆರ್.ವ್ಯಾಪ್ತಿಯ	Village/Layout/Ward/Road/Galli/CTS No/UPOR	ಸ್ಥಳೀಯ ಸಂಸ್ಥೆವ್ಯಾಪ್ತಿಯ ಪ್ರತಿ ಚ.ಮೀ.ಗೆ ರೂ.ಗಳಲ್ಲಿ/ RsPerSqMeter
	2	3	4
	<u>ವಾರ್ಡ್‌ನಂ.1</u>	<u>WardNo.1</u>	
1	ಹಾಲಸಿದ್ಧೇಶ್ವರಮಂದಿರಕಾಲೋನಿ	HalasiddeshwarColony	2750

2	ಮಹಾಲಿಂಗೇಶ್ವರಕಾಲೋನಿ	MahalingeshwarColony	2500
3	ದೇಸಾಯಿಓಣಿ	DesaiOni	2500
4	ಶೆಟ್ಟಿಓಣಿ	ShettyOni	2750
5	ಎಸ್.ಸಿಕಾಲೋನಿ	S.CColony	2500
6	ನಾಗನೂರರೋಡಮಾರ್ಕೆಟ್ ಏರಿಯಾ	NaganurRoadMarketArea	2750
7	ಚಿಕ್ಕೋಡಿಮಹಾಲಿಂಗಪೂರರೋಡ ಮಾರ್ಕೆಟ್ಏರಿಯಾ	ChikkodiMahalingapurRoadMarketArea	2750
8	ಸರ್ಕಾರಿಕನ್ನಡಶಾಲೆಯಏರಿಯಾ	KannadaGovtSchoolArea	2750
9	ವಾರ್ಡ್‌ನಂ. 2	WardNo.2	
10	ಚಿಕ್ಕೋಡಿಮಹಾಲಿಂಗಪೂರರೋಡ ಮಾರ್ಕೆಟ್ಏರಿಯಾ	ChikkodiMahalingapurRoadMarketArea	2750
11	ಭಜರಂಗಿನಗರ	BhajarangiNagar	2500
12	ಜನತಾಪ್ಲಾಟ್ಏರಿಯಾ	JanathaPlotArea	2500
13	ಅಯ್ಯಪ್ಪಗುಡಿಏರಿಯಾ	AyyappaGudiArea	2500
14	ರಿ.ಸ.ನಂ.11 ಬಬಲಿ, ಬುದಿಹಾಳ ತೋಟದ ಮನೆಗಳು	R.S.No:11Babali, BudihalaFormehouses	3000
15	ರಿ.ಸ.ನಂ.13ಅರಬ್‌ಖಾಂವಿಮೂಡಲಗಿ ತೋಟದಮನೆಗಳು	R.S.No:13Arabhanvi, MudalagiFormehouses	3000
16	ವಾರ್ಡ್‌ನಂ. 3	WardNo.3	
17	ಚಿಕ್ಕೋಡಿಮಹಾಲಿಂಗಪೂರರೋಡ ಮಾರ್ಕೆಟ್ಏರಿಯಾ	ChikkodiMahalingapurRoadMarketArea	2750
18	ಪಾಂಡುಡುರಂಗನಗರ	PandurangNagar	2500
19	ಗಡಿವಡ್ಡರಓಣಿ	GadiwaddarOni	2500
20	ಅಂಬೆಡ್ಕರಓಣಿ	AmbedkarOni	2500
21	ಜನತಾಪ್ಲಾಟ್ಏರಿಯಾ	JanathaPlotArea	2500
22	ವಾರ್ಡ್‌ನಂ. 4	WardNo.4	
23	ಚಿಕ್ಕೋಡಿ-	ChikkodiMahalingapurRoadMarketArea	2750

	ಮಹಾಲಿಂಗಪೂರರೋಡ ಮಾರ್ಕೆಟ್‌ಏರಿಯಾ		
24	ಜಿ.ಎಲ್.ಬಿ.ಸಿಕಾಲೋನಿಮತ್ತು ಸುತ್ತಮುತ್ತಲಿನಏರಿಯಾ	G.L.B.CColony&SurroundingArea	2750
25	ರಿ.ಸ.ನಂ. 97, 99, 100, 103, 104, 108, 109, 111, 112, 122, 119, 118, 124, 125, 126, 128, 130, 131, ತೋಟದಮನೆಗಳು	R.S.No.97, 99, 100, 103, 104, 108, 109, 111, 112, 122, 118, 119, 124, 125, 126, 128, 130, 131, Formehouses	3000
26	ವಾರ್ಡ್‌ನಂ. 5	WardNo.5	
27	ಹನುಮಾನಮಂದಿರದಏರಿಯಾ ಗೋಣಿಬಸವೇಶ್ವರಗುಡಿಏರಿಯಾ ತೋಟದ ಮನೆಗಳು	HanumanMandirArea, GoniBasaveshwar Temple Area, Formehouses	2500
28	ಶಂಕರ ಭಜಂತ್ರಿ ಖುಲ್ಲಾ ಜಾಗೆಯಿಂದಬಲಕ್ಕೆತಿರುಗಿರಿ.ಸ. ನಂ.95 ನ್ನು ಕೂಡಿ ಅಲ್ಲಿಂದ ಎಡಕ್ಕೆ ತಿರುಗಿ ಗೋಣಿಬಸವೇಶ್ವರಗುಡಿಸೇರಿರಿ.ಸ. ನಂಬರಗಳಾದ 96, 133 ರ ಕಂಕಣವಾಡಿ-ಮೂಡಲಗಿ ರಸ್ತೆ ಗುಂಟಾರಿ.ಸ.ನ 139ರಈಶಾನ್ಯ ಮೂಲೆಗೆಸೇರಿತು(ತೋಟದ	Shankar Bhajantri open Plots to Right turn R.S.No:95toGoniBasaweshwartempleR.S .No :96, 133KankanwadiMudalagiRoadR.S.No: 139 NorthEast Side (Forme Houses)	3000
29	ರಿ.ಸ.ನಂ. 169 ರ ಆಗ್ನೇಯ ಮೂಲೆಯಿಂದರಿ.ಸ.ನಂ.168, 167, 165 ಹಳ್ಳದಗುಂಟಾರಿ.ಸ.ನಂ.166 ನೈರುತ್ಯ ಮೂಲೆ ಸೇರಿತು. (ತೋಟದ ಮನೆಗಳು)	R.S.No:169EastSouthernSidetoR.S.No:16 8, 167, 165, HalladaGuntaR.S.No:166Nairutya Mule Siritu (Forme Houses)	3000

30	ರಿ.ಸ.ನಂ. 139 ರ ಈಶಾನ್ಯ ದಿಕ್ಕಿನ ಕಂಕಣವಾಡಿ-ಮೂಡಲಗಿ ರಸ್ತೆಯಿಂದ ರಿ.ಸ.ನಂ:140, 141, 149, 150, 151, 154, 155, 161, 169, 166, 167ರದಕ್ಷಿಣದ ಕಡೆಗೆ ಹಳ್ಳದಗುAಟಾರಿ.ಸ.ನಂ.169 ರ ಆಗ್ನೇಯಮೂಲೆಗೆ ಸೇರಿತು(ತೋಟದಮನೆಗಳು)	R.S.No:139NorthEasternSideKankana wadi MudalagiRoadSidetoR.S.No:140, 141, 149, 150, 151, 154, 155, 161, 169, 166, 167to SouthernSidekadagehalladatoR.S.No:169 SouthEastern Side (Forme Houses)	3000
31	ರಿ.ಸ.ನಂ. 166 ರ ನೆರುತ್ಯ ಮೂಲೆಯಿಂದರಿ.ಸ.ನಂ..165, 164, 159, 156, 146, 143, 137, 134, 96ರಗುಂಟಾ ಹನುಮಾನಮಂದಿರಕೂಡಿ ನಾಗನೂರರಸ್ತೆಗುಂಟಾ ಶAಕರ ಭಜಂತ್ರಿ ಖುಲ್ಲಾ ಜಾಗೆಯವರೆಗೆ. (ತೋಟದ	R.S.No:166NairutyaMuleyindaR.S.No:165, 164, 159, 156, 146, 143, 137, 134, 96radinda HanumanMandirKudiNaganurRoad, Shankar Bhajantri open Plots (Forme Houses)	3000
32	ವಾರ್ಡ್‌ನಂ.. 6	WardNo.6	
33	ಚೈತನ್ಯ ಆಶ್ರಮದ ಏರಿಯಾ ಮನೆಗಳು	ChaitanyaAshramaArea	2750
34	ಬಳ್ಳಾರಿ ತೋಟದ ಮನೆಗಳು	BallariFormeHouses	2750
35	ಚೈತನ್ಯ ಆಶ್ರಮದಿಂದ ರಸ್ತೆಯಗುಂಟಾಬಲಗಡೆತಿರುಗಿ ನಿಪ್ಪಾಣಿ-ಮಹಾಲಿಂಗಪುರ ರಸ್ತೆಯ ರಿ.ಸ.ನಂ.389, ಈಶಾನ್ಯ ರಿ.ಸ.ನಂ.392, 203 ರ ಹಳ್ಳದಗುಂಟಾ ರಿ.ಸ.ನಂ.199ವಾಯುವ್ಯ ಮೂಲೆ ದಾಟಿ ರಿ.ಸ.ನಂ. 197, 195 ರಿಂದ	Chaitanya Ashrama to Nippani Mahalingapur Road, R.S.No:389, 392, 203, 199, 197, 195to NurserySchoolR.S.No:195(FormeHouses)	3000

	ಅಂಗನವಾಡಿ ಶಾಲೆಯ ರಿ.ಸ.ನಂ.195ರವರೆಗೆ(ತೋಟದ ಮನೆಗಳು)		
36	ರಿ.ಸ.ನಂ.177 ರ ಯಲ್ಲಾಲಿಂಗ ಗುಡಿಯಿಂದರಿ.ಸ.ನಂ.182ರಕ ಚ್ಚಾ ರಸ್ತೆ ಗುಂಟಾ ಎಡಕ್ಕೆ ತಿರುಗಿ ಮತ್ತೆಹಳ್ಳಕೂಡಿರಿ.ಸ.ನಂ.ರ ದಕ್ಷಿಣದ ಕಡೆಗೆ ಬಲಕ್ಕೆ ತಿರುಗಿ ರಿ.ಸ.ನಂ.188, 193, 195, 196, 299, 205, 206, 207, 208, 200, 211 ರ ಕಾಲುವೆ ಗುಂಟಾವಡಕ್ಕೆತಿರುಗಿರಿ.ಸ.ನಂ. 212, ದಾಟಿರಿ.ಸ.ನಂ.223 216, 225ರಪಶ್ಚಿಮದ ಕಡೆಗೆ ರಿ.ಸ.ನಂ .223ಸೇರಿತು	R.S.No:177, YallalingaTempletoR.S.No:182to Halla(Silo) together R.S.No : 185 Right turn R.S.No : 188, 193, 195, 196, 299, 205, 206, 207, 208, 200, 211Canal, R.S.No:212, 216, 225, 223 (FormeHouses)	2500
37	ರಿ.ಸ.ನಂ 195ರಅಂಗನವಾಡಿ ಶಾಲೆಯಿಂದರಿ.ಸ.ನಂ 196, 192, 144, 154, 157, 158ರಬಲಬದಿಯಕAಕಣವಾಡಿ- ನಾಗನೂರ ರಸ್ತೆಯ ಗುಂಟಾ ರಿ.ಸ.ನಂ. 177 ರ ಯಲ್ಲಾಲಿಂಗ ಗುಡಿಯವರೆಗೆ.(ತೋಟದ	R.S.No:195NurserySchooltoR.S.No:196, 192, 144, 154, 157, 158, Kankanwadi Naganur Road upto R.S.No : 177 Yallaing Temple (Forme Houses)	3000

38	ರಿ.ಸ.ನಂ.223ರತುಕಾನಟ್ಟಿ ರಸ್ತೆ ಗುಂಟಾ ಚೈತನ್ಯ ಆಶ್ರಮದವರೆಗೆ ಸೇರಿತು (ತೋಟದಮನೆಗಳು)	R.S.No:223TukkanattiRoaduptoChaitany a Ashram (Forme Houses)	2500
39	<u>ವಾರ್ಡ್‌ನಂ. 7</u>	<u>WardNo.7</u>	
40	ನಾಯಕವಾಡಿ ತೋಟದಮನೆಗಳು	NaikwadiFormeHouses	2500
41	ಮುಘಡಲಗಿ ತೋಟದಮನೆಗಳು	MudalagiFormeHouses	2500
42	ಕಬಾಡಿಮನೆಯಿಂದ ರ.ಸ.ನಂ.257 ರ ಹಳ್ಳ ದಾಟಿ ರಿ.ಸ.ನಂ.256, 245, 222 ರ ನಿಪ್ಪಾಣಿ-ಮಹಾಲಿಂಗಪುರ ರಸ್ತೆ ಗುಂಟಾ ಈರಪ್ಪಾ ಎಲಿಬಳಿ ಹೊಟೆಲದ ರಿ.ಸ.ನಂ..391ರ ಈಶಾನ್ಯಮೂಲೆ ಗೆ ಸೇರಿತು.(ತೋಟದಮನೆಗಳು)	KabadiHousetoR.S.No:257Halla(Silo), R.S.No : 256, 245, 222 Nippani Mahalingapur Road to IrappaElibaliHotel, R.S.No:391(FormeHouses)	3000
43	ರಿ.ಸ.ನಂ.238ರ ನೈರುತ್ಯದಿಕ್ಕಿನ ತುಕ್ಕಾನಟ್ಟಿ ರಸ್ತೆಯಿಂದ ಹಿರಿ ಹಳ್ಳ ದಾಟಿ ರಿ.ಸ.ನಂ.239, 241, 242, 270 ರ ಹಳ್ಳದಗುಂಟಾರಿ.ಸ.ನಂ.268, 238 ರ ನೈರುತ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)	R.S.No:238SouthwesternSidetoTukkanatti Road Hiri Halla R.S.No : 239, 241, 242, 270 HalladaR.S.No:268, 238SouthwesternSide (FormeHouses)	2500



44	<p>ನಿಪ್ಪಾಣ-ಮಹಾಲಿಂಗಪುರ ರಸ್ತೆಯ ಈರಪ್ಪಾವಲಿಬಳಿಹೊಟೇಲದರಿ.ಸ ನಂ. 391 ಈಶಾನ್ಯ ಮೂಲೆಯಿಂದ 219, 218, 217, 216, 225, 224, 223, 235, 236, 237 ರ ಕಂಕಣವಾಡಿ- ತುಕ್ಕಾನಟ್ಟಿ ರಸ್ತೆಗುಂಟಾರಿ.ಸ.ನಂ.268ರ ನೈರುತ್ಯಮೂಲೆಗೆಸೇರಿತು. (ತೋಟದಮನೆಗಳು)</p>	<p>NippaniMahalingapurRoadIrappaElibaliHot el R.S.No:391NorthEasternSidetoR.S.No:29 1, 218, 217, 216, 225, 224, 223, 235, 236, 237 r KankanwadiTukkanattiRoadR.S.No: 268 Southwestern Side (Forme Houses)</p>	2750
45	<p>ರಿ.ಸ.ನಂ. 238 ರ ನೈರುತ್ಯ ಮೂಲೆಯಹಳ್ಳದಿಂದಪಶ್ಚಿಮದ ಕಡೆಗೆ ಚಕ್ಕಡಿ ರಸ್ತೆಯ ಗುಂಟಾ ರಿ.ಸ.ನಂ.257ರಕಬಾಡಿಮನೆಗೆ ಸೇರಿತು.(ತೋಟದಮನೆಗಳು)</p>	<p>R.S.No:238SouthwesternSidetoWesternSi de Chakkadi Road to R.S.No : 257 Kabadi House (FormeHouses)</p>	2500
46	ವಾರ್ಡ್‌ನಂ. 8	WardNo.8	
47	ಹುಕ್ಕೇರಿತೋಟದಮನೆಗಳು	HukkeriFormeHouses	2500
48	<p>ರಿ.ಸ.ನಂ. 369 ವಾಯುವ್ಯ ಮೂಲೆಯ ಹಳ್ಳದಿಂದ ರಿ.ಸ.ನಂ. 368, 370, 377, 381, 382, 385, 386 ರ ರಾಯಬಾಗ ರಸ್ತೆ ಗುಂಟಾ ಪೂರ್ವದಕಡೆಗೆರಿ.ಸ.ನಂ.387ರ ಈಶಾನ್ಯ ಮೂಲೆಗೆ ಸೇರಿತು.</p>	<p>R.S.No:369NorthwesternSidetoHallada(S ilo) R.S.No:368, 370, 377, 381, 382, 385, 386Raibag RoadSideEasternSideR.S.No:387NorthEa st Side (Forme Houses)</p>	2500
49	<p>ರಿ.ಸ.ನಂ.220 ರಿಂದ ಕಾಲುವೆಯನ್ನು ದಾಟಿ ರಿ.ಸ.ನಂ 245, 259 ನಿಪ್ಪಾಣ- ಮಹಾಲಿಂಗಪುರ ರಸ್ತೆಯ ಗುಂಟಾ ರಿ.ಸ.ನಂ 309 ರವರೆಗೆ</p>	<p>R.S.No : 220, Canal, R.S.No : 245, 259 Nippani MahalingapurRoad, R.S.No:309(FormeHouses)</p>	3000

	(ತೋಟದಮನೆಗಳು)		
50	ರಿ.ಸ.ನಂ.. 387 ರ ಈಶಾನ್ಯ ಮೂಲೆಯಿಂದ ನಿಪ್ಪಾಣಿ- ಮಹಾಲಿಂಗಪೂರ ರಸ್ತೆಯ ಗುಂಟಾ ರಿ.ಸ.ನಂ 220 ರವರೆಗೆ (ತೋಟದಮನೆಗಳು)	R.S.No : 387 NorthEast Side to Nippani MahalingapurRoad, R.S.No:220(FormeHouses)	2500
51	ನಿಪ್ಪಾಣಿ-ಮಹಾಲಿಂಗಪೂರ ರಸ್ತೆಯ ರಿ.ಸ.ನಂ 309 ರ ಹಳ್ಳವನ್ನು ದಾಟಿ ರಿ.ಸ.ನಂ.312, 313, 327 ರ ಕಾಲುವೆ ಗುಂಟಾವಡಕ್ಕೆತಿರುಗಿರಿ.ಸ.ನಂA.376 ರ ಎಡಕ್ಕೆ ತಿರುಗಿ ರಿ.ಸ.ನಂ.312 ರ ಎಡಕ್ಕೆತಿರುಗಿಹಳ್ಳವನ್ನುದಾಟಿ ರಿ.ಸ.ನಂ351, 379, 378, 369, ರ ಹಳ್ಳದಗುAಟಾರಿ.ಸ.ನ. ವಾಯುವ್ಯ ಮೂಲೆಗೆ ಸೇರಿತು. (ತೋಟದಮನೆಗಳು)	Nippani Mahalingapur Road R.S No : 309, Halla(Silo)R.S.No:312, 313, 327Canal, R.S.No: 376, 312HallavannudatiR.S.No:351, 379, 378, 369, 368HallaR.S.No:369NorthwesternSide (FormeHouses)	3000
52	<u>ವಾರ್ಡ್‌ನಂ. 9</u>	<u>WardNo.9</u>	0
53	ತೋಟದಮನೆಗಳು	FormeHouses	2500
54	ರಿ.ಸ.ನಂ.ವಾಯುವ್ಯ ಮೂಲೆಯಿAದರಿ.ಸ.ನಂ.22, 23, 24, 25, 28, 29, ರಇಟ್ಟಾಳ- ದೇವಾಪುರಹಟ್ಟಿ ರಸ್ತೆಯ ಗುಂಟಾ ಕಾಲುವೆ ದಾಟಿ ರಿ.ಸ.ನಂ.31 ರವರೆಗೆ(ತೋಟದಮನೆಗಳು)	R.S.No:360NorthwesternSidetoR.S.No:2 2, 23, 24, 25, 28, 29, 30ItanalDevapurahattiRoad and Canal R.S.No : (Forme Houses)	2500

55	<p>ಅಪ್ಪಯ್ಯಾಹಾಲಪ್ಪಾನಾಯಕವಾಡಿ ತೋಟದ ಹಳದಿಂದ ನಿಪ್ಪಾಣಿ-ಮಹಾಲಿಂಗಪುರ ರಸ್ತೆಯ ಗುಂಟಾ ಸವಸುದ್ದಿಯ ರಸ್ತೆ ದಾಟಿ ಬಲಕ್ಕೆ ತಿರುಗಿ ನಿಪ್ಪಾಣಿ-ಮಹಾಲಿಂಗಪುರ ರಸ್ತೆ ಕೂಡಿ ರಿ.ಸ.ನಂ. 388, 385 ಕಾಲುವೆ ದಾಟಿ ರಿ.ಸ.ನಂ.374, 376, ರರಾಯಬಾಗ ರಸ್ತೆ ಗುಂಟಾ ರಿ.ಸ. ನಂ366 ರ ನೈರುತ್ಯಮೂಲೆಗೆಸೇರಿತು.</p>	<p>Appayya Halappa Naikwadi Forme to Nippani MahalingapurRoadSavasuddiRoadR.S.No: 388, 385CanalR.S.No:374, 376, 371Raibag RoadR.S.No:366SouthwesternSide(FormerHouses)</p>	3000
56	<p>ರಿ.ಸ.ನಂ 31 ರ ಈಶಾನ್ಯಮೂಲೆಯಿಂದ ಎಡಕ್ಕೆ ತಿರುಗಿ ರಿ.ಸ.ನಂ. 16 ರ ವಾಯುವ್ಯಮೂಲೆಗೆಸೇರಿಮತ್ತೆ ಎಡಕ್ಕೆತಿರುಗಿರಿ.ಸ.ನಂ..14 ರ ಈಶಾನ್ಯ ಮೂಲೆಯಿಂದ ಆಗ್ನೇಯ ಮೂಲೆಗೆಸೇರಿರಿ.ಸ.ನಂ. 15, 17ನ್ನು ದಾಟಿಎಡಕ್ಕೆತಿರುಗಿಕಾಲುವೆಗುಂಟಾ ಸವಸುದ್ದಿ ರಸ್ತೆ ಕೂಡಿ ರಿ.ಸ.ನಂ. 10 ರ ವಾಯುವ್ಯ ಮೂಲೆಗೆ ಸೇರಿ ಬಲಕ್ಕೆ ರಿ.ಸ.ನಂ. 9 ಮತ್ತು ರ ಹಳ್ಳದ ಗುಂಟಾ ಸಾಗಿ ನಿಪ್ಪಾಣಿ-ಮಹಾಲಿಂಗಪುರ ರಸ್ತೆಯ ಅಪ್ಪಯ್ಯಾ ಹಾಲಪ್ಪಾನಾಯಕವಾಡಿ ತೋಟದ</p>	<p>R.S.No:31NorthEasternSideToR.S.No:16, 14, 15, 17leftturnCanalSavasuddiRoadR.S.No: 10North western Side R.S.No : 9, 6 Halla To NippaniMahalingapurRoadAppayyaHalappa Naikwadi Forme (Forme Houses)</p>	2750

	ಹಳ್ಳದವರೆಗೆ. (ತೋಟದ ಮನೆಗಳು)		
57	ರಿ.ಸ.ನಂ. 366 ರ ರಾಯಬಾಗ ರಸ್ತೆ ಗುಂಟಾ ಹಳ್ಳವನ್ನು ಕೂಡಿ ಕಾಲುವೆ ಗುಂಟಾ ಎಡಕ್ಕೆ ತಿರುಗಿ ಉತ್ತರದ ಕಡೆಗೆ ರಿ.ಸ.ನಂ.360 ರವಾಯುವ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)	R.S.No : 366 Raibag Road , Canal North Side R.S.No360NorthwesternSide(FormerHouses)	2500
58	ವಾರ್ಡ್‌ನಂ.10	<u>WardNo.10</u>	0
59	ರಂಕಣಕೋಪ್ಪಟಣಿ	RankanakoppaOni	2750
60	ಎಸ್.ಸಿಕಾಲೋನಿ	S.CColony	2500
61	ವೆಂಕಟೇಶನಗರ	VenkateshNagar	2500
62	ರಿ.ಸ.ನಂ 91, 93, 98 ಇನ್ನುಳಿದರಿ.ಸ.ನಂ ನಲ್ಲಿರುವತೋಟದಮನೆಗಳು	R.S.No:91, 93, 98FormerHouses	2500
63	ವಾರ್ಡ್‌ನಂ.11	<u>WardNo.11</u>	
64	ಮಾವರಕರಮಳವಾಡಕೊಡ್ಡಿನ	MavarakarMalawadaKoddinaFormerHouses	2500

65	<p>ರಿ.ಸ.ನಂ.183 ವಾಯುವ್ಯ ಮೂಲೆಯಿಂದ ಹಳ್ಳವನ್ನು ದಾಟಿ ರಿ.ಸ.ನಂ 182 ರ ಚಕ್ಕಡಿ ರಸ್ತೆಯ ಗುಂಟಾರಿ.ಸ.ನಂ.ರವಾಯುವ್ಯ ಮೂಲೆಗೆ ಸೇರಿ ನಾಗನೂರ ರಸ್ತೆ ದಾಟಿ ಹಳ್ಳದ ಮೂಲೆ ಕೂಡಿ ರಿ.ಸ.ನಂ.172, 171 ರಪೂರ್ವದಕಡೆಗೇಸಾಗಿ ರಿ.ಸ.ನಂ.170 ರ ಈಶಾನ್ಯಮೂಲೆ ಸೇರಿತು.(ತೋಟದಮನೆಗಳು)</p>	<p>R.S.No : 183 North western Side Halla R.S.No 182, ChakkadiRoadR.S.No:177Northwestern Side Naganur Road R.S.No : 172, 171 East side R.S.No : 170 Northeastern(Forme Houses)</p>	2500
66	<p>ರಿ.ಸ.ನಂ.170 ಆಗ್ನೇಯ ಮೂಲೆಯಿಂದರಿ.ಸ.ನಂ 171 ಕೈಸಾಗಿ ನಾಗನೂರರಸ್ತೆದಾಟಿರಿ.ಸ.ನಂ.174, 178, 179, 181, 183, 184 ರ ರಿ.ಸ.ನಂಬರಗಳ.ಹಳ್ಳದಗುಂಟಾ ಪಶ್ಚಿಮಕ್ಕೆಕಡೆಗೇಸಾಗಿರಿ.ಸ.ನಂ.185 ರ ನೈರುತ್ಯ ಮೂಲೆಗೆ ಸೇರಿತು (ತೋಟದ ಮನೆಗಳು)</p>	<p>R.S.No:170EastSouthsideR.S.No:171Naganur Road R.S.No : 174, 178, 179, 181, 183, 184 WesternsideR.S.No:185SouthwesternSide (FormeHouses)</p>	2500
67	<p>ರಿ.ಸ.ನಂ. 170 ರ ಈಶಾನ್ಯ ಮೂಲೆಯಿಂದ ರಿ.ಸ.ನಂ 170 ರ ಆಗ್ನೇಯ ಮೂಲೆಯವರೆಗೆ (ತೋಟದಮನೆಗಳು)</p>	<p>R.S.No170NorthEasternSidetoSouthEastern Side (Forme Houses)</p>	2500
68	<p>ರಿ.ಸ.ನಂ 185 ರ ನೈರುತ್ಯ ಮೂಲೆಯಿಂದ ಬಲಕ್ಕೆ ತಿರುಗಿ ರಿ.ಸ.ನಂ.183 ರ ನೈರುತ್ಯ ಮೂಲೆಯಿಂದ ಬಲಕ್ಕೆ ತಿರುಗಿ ರಿ.ಸ.ನಂ.184 ರರಸ್ತೆ ದಾಟಿ ಚಕ್ಕಡಿ ರಸ್ತೆ ಗುಂಟಾ ರಿ.ಸ.ನಂ183 ರವಾಯುವ್ಯಮೂಲೆಗೆ ಸೇರಿತು.(ತೋಟದಮನೆಗಳು)</p>	<p>R.S.No:185SouthwestsideR.S.No:183, 184 (FormeHouses)</p>	2500

69	ವಾರ್ಡ್‌ನಂ.12	<u>WardNo.12</u>	
70	ನಾಯಕವಾಡಿ, ಪೂಜೇರಿ, ಕುರಿಮನಿ,	Naikwadi, Pujeri, Kurimani, HosattiFormeHouses	2500
71	ರಿ.ಸ.ನಂ.275 ರ ವಾಯುವ್ಯ ಮೂಲೆಯಿಂದ ರಿ.ಸ.ನಂ 274, 273, 271, 272 ರಪೂರ್ವದಕಡೆಗೆಹಳ್ಳದ ಗುಂಟಾ ರಿ.ಸ.ನಂ. 233 ರ ಆಗ್ನೇಯಹಳ್ಳವನ್ನುದಾಟಿಬಲಕ್ಕೆ ತಿರುಗಿ ರಿ.ಸ.ನಂ 215 ರ ನೈರುತ್ಯ ಮೂಲೆಕೂಡಿರಿ.ಸ.ನಂ..211, 210, 209, 208, 207, 206, 205, 199, 196, 195, 194, ರ ಅಗ್ನೇಪ್ಪಗೋಳ ತೋಟದ ಕಾಲುವೆ ಗುಂಟಾ ಪೂರ್ವದ ಕಡೆಗೆ ರಿ.ಸ.ನಂ.187 ಈಶಾನ್ಯ ಮೂಲೆಗೆ ಸೇರಿತು.(ತೋಟದಮನೆಗಳು)	R.S.No:275, 274, 273, 271, 272, EastSideHalla R.S.No:233, 215, 211, 210, 209, 208, 207, 206, 205, 199, 196, 195, 194AgneppagolaForme HousesCanalEastSideR.S.No;187(Forme Houses)	2500

72	<p>ರಿ.ಸ.ನಂ.186 ರ ಆಗ್ನೇಯ ಮೂಲೆಯಿರುವ ಹಳ್ಳದ ಗುಂಟಾ ರಿ.ಸ.ನಂ.193, 194, 195, 196, 199, 205, 206, 207, 208, 209, 210, 211, 212 ರ ರಿ.ಸ.ನಂಬರಗಳ ಹಳ್ಳಕ್ಕೆ ಬಂದು ಅಲ್ಲಿಂದ ರಿ.ಸ.ನಂ.213, 228, 229, 230 ರ ರಿ.ಸ. ನಂಬರಗಳಿರುವ ಪಶ್ಚಿಮದ ಕಡೆಗೆ ಬಲಕ್ಕೆ ತಿರುಗಿ ರಿ.ಸ.ನಂ.231 ರ ಆಗ್ನೇಯ ಮೂಲೆಗೆ ಸೇರಿ ಅಲ್ಲಿಂದ ತುಕಾನಟ್ಟಿ ರಸ್ತೆಯ ಗುಂಟಾರಿ.ಸ.ನಂ.272 ರ ಗಣೇಶ ತೋಟದ ಶಾಲೆ ಕೂಡಿ ಮುಂದೆ ರಿ.ಸ.ನಂ.273, 274 ರ ಪಶ್ಚಿಮದ ಕಡೆಗೆ ರಿ.ಸ.ನಂ 275 ರ ನಿಪನಾಳ-ನಾಗನೂರ ರಸ್ತೆಯವರೆಗೆ. (ತೋಟದ ಮನೆಗಳು)</p>	<p>R.S.No:186, 193, 194, 195, 196, 199, 205, 206, 207, 208, 209, 210, 211, 212, 213, 228, 229, 230 westside R.S.No 231 Tukkanatti Road R.S.No : 272 Ganesh Totada School R.S.No : 273, 274 R.S.No : 275 Nipanal Naganur Road (Forme Houses)</p>	2500
73	<p>ರಿ.ಸ.ನಂ.187 ರ ಈಶಾನ್ಯ ಮೂಲೆಯಿರುವ ದಕ್ಷಿಣದ ಕಡೆಗೆ ಹಳ್ಳದ ಗುಂಟಾರಿ.ಸ.ನಂ.186 ರ ಆಗ್ನೇಯ ಮೂಲೆಗೆ ಸೇರಿತು. (ತೋಟದ ಮನೆಗಳು)</p>	R.S.No:187, 186 (Forme Houses)	
74	<p>ರಿ.ಸ.ನಂ.275 ರ ನಿಪನಾಳ-ನಾಗನೂರ ರಸ್ತೆಯಿಂದ ಚಕ್ಕಡಿ ರಸ್ತೆಯ ಗುಂಟಾ ಪ್ರಾರಂಭವಾಗಿ ರಿ.ಸ.ನಂ 275 ರ ವಾಯುವ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)</p>	R.S.No:275 Nipanal Naganur Road Chakkadi Road R.S.No : 275 (Forme Houses)	2500
75	ವಾರ್ಡ್ ನಂ.13	ward No.13	0

76	ಮರ್ದಿಬಿಲಕಾರಉಪ್ಪಾರತೋಟದ ಮನೆಗಳು	MardiBilakarUpparFormeHouses	2500
77	ರಿ.ಸ.ನಂ 293 ರಲ್ಲಿರುವ ರೇಷ್ಮೆ ಇಲಾಖೆಯಿಂದರಿ.ಸ. ನಂ 294 ರನಿಪ್ಪಾಣಿ- ಮಹಾಲಿಂಗಪುರ ರಸ್ತೆಯ ಪೂರ್ವಕ್ಕೆರಿ.ಸ.ನಂ. 297 ರಈಶಾನ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)	R.S.No 293 Reshme Department R.S.No : 294 NippaniMahalingapurRoadR.S.No297(F ormeHouses)	2750
78	ರಿ.ಸ.ನಂ276 ರತುಕ್ಕಾನಟ್ಟಿ- ಕಂಕಣವಾಡಿ ರಸ್ತೆಯನ್ನು ದಾಟಿ ರಿ.ಸ.ನಂ.279, 280, 281 ರಪಶ್ಚಿಮದ ಕಾಲುವೆ ಗುಂಟಾ ರಿ.ಸ.ನಂ.282 ರ ನೈರುತ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)(ತೋಟದ ಮನೆಗಳು)	R.S.No:276TukkanattiKankanwadiRoadR.S. No :282(FormeHouses)	2750
79	ರಿ.ಸ.ನಂ.297 ರ ಈಶಾನ್ಯಮೂಲೆಯ ನಿಪ್ಪಾಣಿ-ಮಹಾಲಿಂಗಪುರ ರಸ್ತೆಯಿಂದ ಹಳ್ಳವನ್ನು ದಾಟಿ ರಿ.ಸ.ನಂ. 287 ರ ಬಲಕ್ಕೆ ತಿರುಗಿ ಹಳ್ಳದಗುಂಟಾರಿ.ಸ.ನಂ276, 277 ರಹಳ್ಳವನ್ನುದಾಟಿಎಡಕ್ಕೆತಿರುಗಿ ರಿ.ಸ.ನಂ. 275, 274, 273 ರಿಂದ ಬಲಕ್ಕೆ ತಿರುಗಿ ನಿಪನಾಳ-ನಾಗನೂರ ರಸ್ತೆ ಕೂಡಿ ದಕ್ಷಿಣದ ಕಡೆಗೆ ಸಾಗಿ ತುಕ್ಕಾನಟ್ಟಿ-ಕಂಕಣವಾಡಿ ರಸ್ತೆಯ ರಿ.ಸ.ನಂ 276 ಆಗ್ನೇಯ ಮೂಲೆಗೆ ಸೇರಿತು.(ತೋಟದಮನೆಗಳು)	R.S.No297, 287, 276, 277, 275, 274, 273 Nipanala NaganurTukkanatti Kankanawadi R.S.No : 276 (Forme Houses)	3000



80	ರಿ.ಸ.ನಂ. 282 ರ ನೈರುತ್ಯ ಮೂಲೆಯನ್ನು ದಾಟಿ ರಿ.ಸ.ನಂ 283, 284, 289 ಹಳ್ಳವನ್ನು ದಾಟಿ ರಿ.ಸ.ನಂ. 290, ರಉತ್ತರಕಡೆಗೆ ರಿ.ಸ.ನಂ 293 ರ ರೇಷ್ಮೆ ಇಲಾಖೆ ಕಛೇರಿವರೆಗೆ ಸೇರಿತು (ತೋಟದಮನೆಗಳು)	R.S.No:282, 283, 284, 289, 290, 292, 293, ReshmeIlakheOffice(FormerHouses)	2500
81	<u>ವಾರ್ಡ್‌ನಂ.14</u>	<u>WardNo.14</u>	0
82	ಮರ್ಧಿಬಿಲಕಾರಉಪ್ಪಾರಶೇಟ್ಟಿ, ಹೆಗಡೆ, ತೋಟದಮನೆಗಳು	MardiBilakarUppar, ShettyHegadeFormer Houses	2500
83	ರಿ.ಸ.ನಂ. 339 ರ ವಾಯುವ್ಯ ಮೂಲೆಯಿಂದರಿ.ಸ. ನಂ 333, 329, 324 ರನ್ನುದಾಟಿರಿ.ಸ. ನಂ 325 ರಈಶಾನ್ಯ ಮೂಲೆಗೆ ಸೇರಿತು (ತೋಟದ ಮನೆಗಳು)	R.S.No 339Vayuvya muleyinda 333, 329, 324 rannudati325raeshanyamulegeseritutotad a manegalu	2500

84	<p>ರಿ.ಸ.ನಂ. 266 ರ ಆಗ್ನೇಯದಿಕ್ಕಿನಿರಿದ ರಿ.ಸ.ನಂ 265 ರ ಹಳ್ಳದ ಗುಂಟಾ ಬಲಕ್ಕೆತಿರುಗಿರಿ.ಸ.ನಂ 298 ರ ನೈರುತ್ಯಮೂಲೆಗೆಸೇರಿ ಪಶ್ಚಿಮದ ಕಡೆಗೆ ನಿಪ್ಪಾಣಿ-ಮಹಾಲಿಂಗಪೂರ ರಸ್ತೆ ದಾಟಿ ರಿ.ಸ.ನಂ. 299 ರ ಆಗ್ನೇಯ ಮೂಲೆಗೆ ಸೇರಿ ರಿ.ಸ.ನಂ. 295 ರ ಆಗ್ನೇಯ ಮೂಲೆಗೆ ಸೇರಿ ರಿ.ಸ.ನಂ. 275, 274, 273 ರ ಆಗ್ನೇಯ ಮೂಲೆಗೆ ಸೇರಿ ರಿ.ಸ.ನಂ. 276 ಆಗ್ನೇಯ ಮೂಲೆಗೆ ಿರಿತು.(ತೋಟದಮನೆಗಳು)</p>	<p>R.S.No:266raAgneyadikkininda265rahallada guntabalakketirugi298ranairutyamulegese ri paschimadakadageNippaniMahalingapurR aste DaatiR.S.No:299raagneyamulegeseriR.S. No: 295 nnuDaatiNippani Mahalingapur rastera hallavannu daati edakke tirugi 275, 274, 273, rindabalakketiruginippanalNaganurrastek udi dakshinada kadege saagi tukkanatti kankanwadi rastey 276, agneya mulege seritu (totada Manegalu)</p>	2500
85	<p>ರಿ.ಸ.ನಂ. 325 ರ ಈಶಾನ್ಯ ಮೂಲೆಯಿಂದರಿ.ಸ.ನಂ 324, 327, 313, 311, 310, 308 ರ ದಾಟಿ ಕಾಲುವೆ ಗುಂಟಾಬಲಕ್ಕೆತಿರುಗಿರಿ.ಸ. ನಂ 258 ರ ಆಗ್ನೇಯಮೂಲೆಗೆಸೇರಿ ನಿಪ್ಪಾಣಿ-ಮಹಾಲಿಂಗಪೂರರಸ್ತೆಯ ಗುಂಟಾ ರಿ.ಸ.ನಂ. 267 ರ ಹಳ್ಳದ ಮೂಲೆಯಿಂದ ರಿ.ಸ.ನಂ. 266 ರ ಆಗ್ನೇಯ ದಿಕ್ಕಿಗೆ ಸೇರಿತು. (ತೋಟದ ಮನೆಗಳು)</p>	<p>R.S.No325reshanyamuleyinda324, 327, 313, 311, 310, 308, raatikaluveguntabalakketirugi 258ragneyamulegeserinippanimahalinga pur rasteyaguntar.s.no.267rhalladamuleyind26 6 r agnetya dikkige seritu ((totada Manegalu)</p>	2750

86	ರಿ.ಸ.ನಂ.302 ರ ನೈರುತ್ಯ ಮೂಲೆಯ ನಿಪ್ಪಾಣಿ-ಮಹಾಲಿಂಗಪೂರ ರಸ್ತೆಯ ಉತ್ತರದಕಡೆಗೆರಿ.ಸ.ನಂ.339 ರ ವಾಯವ್ಯಮೂಲೆಗೆಸೇರಿತು. (ತೋಟದಮನೆಗಳು)	R.S.no 302 r Nairutya muleya nippani mahalingapurasteyauttaradakadegeRSNo 339 ra vayuvya mulege seritu (totada Manegalu)	2500
87	ವಾರ್ಡ್‌ನಂ.೧೫	<u>WardNo.15</u>	0
88	ಪಡತರಿ, ಪೂಜೇರಿ, ನಾಯಕವಾಡಿ, ಗದಾಡಿ, ಮೆಳವಂಕಿ ತೋಟದ	Padatari, Pujari, Naikwadi, Gadadi, Melawanki (totadaManegalu)	2500
89	ರಾಯಬಾಗ ರಸ್ತೆಯಿಂದ ಬಲಕ್ಕೆ ತಿರುಗಿ ದೇವಪೂರಟ್ಟಿ-ಇಟ್ಟಾಳ ರಸ್ತೆಯಗುಂಟಾರಿ.ಸ. ನಂ357 ರ ಈಶಾನ್ಯಮೂಲೆಗೆಸೇರಿತು. (ತೋಟದಮನೆಗಳು)	Raibag rasteyind balakke tirugi devapurahatti itnalrasteyaguntarsno357reshanyamule ge seritu (totada Manegalu)	3000
90	ರಿ.ಸ.ನಂ.317 ರ ಆಗ್ನೇಯ ಮೂಲೆಯಿAದಹಳ್ಳದಗುAಟಾ ಬಲಕ್ಕೆತಿರುಗಿರಿ.ಸ. ನಂ 314, 315 ರನ್ನು ಕೂಡಿ ಎಡಕ್ಕೆ ತಿರುಗಿ ರಿ.ಸ.ನಂ.322, 332 ನ್ನುದಾಟಿರಿ.ಸ.ನಂ 334 ರನೈರುತ್ಯಮೂಲೆಗೆ ಸೇರಿತು.(ತೋಟದಮನೆಗಳು)	R.S.No.317ragneyamuleyindahalladagunta balakketirugirsno314, 315, nnukudiedakke tirugi rs no 322, 332 nnu daati rsno 334 r naurutya mulege seritu (totada Manegalu)	2500
91	ರಿ.ಸ.ನಂ.357 ರ ಈಶಾನ್ಯ ಮೂಲೆಯಿಂದರಿ.ಸ.ನಂ 358 ನ್ನುದಾಟಿ ಬಲಕ್ಕೆ ತಿರುಗಿ ರಿ.ಸ.ನಂ 357 ರ ಆಗ್ನೇಯಮೂಲೆಗೆಸೇರಿಹಳ್ಳದ ಗುಂಟಾ ರಾಯಬಾಗ ರಸ್ತೆ ದಾಟಿ ರಿ.ಸ.ನಂ. 348, 347 ರ ಹಳ್ಳದ ಗುಂಟಾ ಕಟಕಬಾವಿ-	R.s.No : 357 r eshanyamuleyind rs no 358 nfnu datibalakketirugirsno357ragneyamuleges eri halladaguntaraibagrastersno348, 347rhalada gunta katakabhavi kankanwadi raste dati rsno 317 ragneya mulege seritu (totada Manegalu)	2500

	ಕಂಕಣವಾಡಿ ರಸ್ತೆ ದಾಟಿರಿ.ಸ.ನಂ. 317 ರ ಆಗ್ನೇಯ ಮೂಲೆಗೆ ಸೇರಿತು. (ತೋಟದಮನೆಗಳು)		
92	ರಿ.ಸ.ನಂ.334 ನೈರುತ್ಯ ಮೂಲೆಯಿಂದರಿ.ಸ. ನಂ 340 ನೈರುತ್ಯ ಮೂಲೆಯಿಂದರಿ.ಸ.ನಂ 341 ರ ನೈರುತ್ಯ ಸೇರಿ ಅಲ್ಲಿಂದ ಕಟಕಬಾವಿ- ಕಂಕಣವಾಡಿರಸ್ತೆಕೂಡಿರಿ.ಸ.ನಂ34 3, 349 ನ್ನುದಾಟಿರಿ.ಸ. ನಂ 354 ರ ನೈರುತ್ಯಮೂಲೆಗೆಸೇರಿತು.	r.s.no 334 r nairutya muleyinda rs no 340 nfnu datibalakketirugirsno341rnairutyseriallin da katakabhavi kankanwadi raste kudi rs no 343, 349 nfnu dati rsno 354 r nairuty mulege seritu (totadaManegalu)	3000
93	ವಾರ್ಡ್‌ನಂ. 16	WardNo.16	
94	ಹಿರೇಕೋಡಿ, ಕಮರಿ, ಸುಳ್ಳನ್ನವರ ಮತ್ತು ಇನ್ನುಳಿದ ತೋಟದ ಮನೆಗಳು	Hirekodi, kamari, Sullannavar mattu Innulida totadaManegalu	2500
95	ರಿ.ಸ.ನಂ.34 ರವಾಯವ್ಯ ಮೂಲೆಯಿಂದ ಮುಂದೆ ಸಾಗಿ ರಿ.ಸ.ನಂಬರಗಳಾದ 35, 38, 39, 42, 43, 46, 47, 48 ಮತ್ತು 49 ಇವುಗಳನ್ನುದಾಟಿಎಡಕ್ಕೆತಿರುಗಿ ಚಕ್ಕಡಿ ರಸ್ತೆ ಗುಂಟಾ ಮತ್ತೆ ಎಡಕ್ಕೆ ತಿರುಗಿ ರಿ.ಸ.ನಂ.50 ನೈರುತ್ಯ ಮೂಲೆಗೆ ಸೇರಿ ಹಳ್ಳದ ಗುಂಟಾ ರಿ.ಸ.ನಂ.58 ರ ಈಶಾನ್ಯ	rsno34rvayuvyamuleyindamundesagirs no galada 35, 38, 39, 42 , 43 , 46, 48 mttu 49 ivugalannu dati edakke tirugi chakkadi raste gunta matte edakke tirugi rsno. 50 Nairutya mulegeserihalladaguntarsno;58reshany a mulege seritu (totada Manegalu)	2500

	ಮೂಲೆಗೆಸೇರಿತು.(ತೋಟದ ಮನೆಗಳು)		
--	-------------------------------	--	--

96	<p>ರಿ.ಸ.ನಂ.ರಆಗ್ನೇಯ ಮೂಲೆಯಿAದರಿಸ. ನಂ 52, 56 ರದಾಟಿ ರಿ.ಸ.ನಂ. 51 ರ ಆಗ್ನೇಯ ಮೂಲೆಯಿಂದ ಎಡಕ್ಕೆ ತಿರುಗಿ ಮತ್ತುಬಲಕ್ಕೆತಿರುಗಿರಿ.ಸ.ನಂ. 64 ಆಗ್ನೇಯಮೂಲೆಕೂಡಿಮತ್ತೆ ಎಡಕ್ಕೆ ತಿರುಗಿ ರಿ.ಸ.ನಂ. 66 ನೈರುತ್ಯ ಮೂಲೆ ಕೂಡಿ ರಿ.ಸ.ನಂ. ಗಳಾದ 40, 32, 36 ರನ್ನು ದಾಟಿ ಪಶ್ಚಿಮದಕಡೆಗೆರಿ.ಸ.ನಂ.33 ನೈರುತ್ಯದ ಮೂಲೆಯವರೆಗೆ. (ತೋಟದ ಮನೆಗಳು)</p>	<p>Rsno58raagneyamuleyindarsno.5256rada ti rsno.51ragneyamuleyindaedakketirugimatt u balakke tirugi rsno. 64 agneya mule kudi matte edakke tirugi rsno. 66 nairutya mule kudi rsno. Galada40, 32, 36rannudatipaschimadakadege rsno 33 nairutya da mulevarege (totada Manegalu)</p>	2500
97	<p>ರಿ.ಸ.ನಂ.58 ರ ಈಶಾನ್ಯ ಮೂಲೆಯ ಹಳ್ಳದ ಮೂಲೆಯಿಂದ ಪರೀಟ ರಸ್ತೆಯ ಮುಖಾಂತರ ರಿ.ಸ.ನಂ.59 ಆಗ್ನೇಯ ಮೂಲೆಯವರೆಗೆ. (ತೋಟದಮನೆಗಳು)</p>	<p>rsno.58reshanyamuleyahalladamuleyinda parit rasteya mukhantar RS 59 agneya mulevarege (totada Manegalu)</p>	2500
98	<p>ರಿ.ಸ.ನಂ.ರ ನೈರುತ್ಯ ಮೂಲೆಯಿಂದ ಉತ್ತರದ ಕಡೆಗೆ ಸಾಗಿ ರಿ.ಸ.ನಂ. 34 ರಮೂಲೆ ಸೇರಿತು. (ತೋಟದಮನೆಗಳು)</p>	<p>rsno.33ranairutyamuleyindauttardakade ge sagirsno.34ramuleseritu(totadaManegalu)</p>	2500
99	<p><u>ವಾರ್ಡ್‌ನಂ.17</u></p>	<p><u>WardNo.17</u></p>	
100	<p>ಜಾಲಿತೋಟ, ಬಳೋಜಿತೋಟಮತ್ತು ಪರೀಟ ಖಣದಾಳೆ ತೋಟದ ಮತ್ತು ಇನ್ನುಳಿದ ಮನೆಗಳು</p>	<p>Jalitotabalojitotamattuparitkhanadaletotada mtftu innulida manegalu</p>	2750

101	ರಿ.ಸ.ನಂ.58 ರ ವಾಯುವ್ಯ ಮೂಲೆಯಿಂದ ರಿಸ. ನಂ 63, 62, 61 ನ್ನುದಾಟಿಪರೀಟಬAಡಿರಸ್ತೆಗುAಟಾ ಇಟ್ಟಾಳರಸ್ತೆದಾಟಿರಿ.ಸ.ನಂ.60, 77 ಪೂರ್ವದಕಡೆಗೆ ಸಾಗಿರಿ.ಸ. ನಂ 78 ರ ಈಶಾನ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)	rsno. 58 r vayuvya muleyinda rsno. 63, 62, 61 nnudatiparitbandirasteguntaitnalarastedat i rsno. 60, 77 purvada kawege sagi rsno. 78 r eshanya mulege seritu (totada Manegalu)	2500
102	ರಿ.ಸ.ನಂ. 117 ರ ಆಗ್ನೇಯ ಮೂಲೆಯಿಂದ ರಿಸ.ನಂ 120, 121, 113, 110, 107, 106, 105, 102 ರ ಮಹಾಲಿಂಗಪೂರ-ನಿಪ್ಪಾಣಿರಸ್ತೆ ಬಲಬದಿಯ ಗುಂಟಾ ಪಶ್ಚಿಮದ ಕಡೆಗೆ ರಿಸ.ನಂ. 101 ರ ಮೂಲೆಯವರೆಗೆ. (ತೋಟದ ಮನೆಗಳು)	rs.no.117raagneyamuleyindarsno.120121, 113, 110, 107, 106, 105, 102, mahalingapur nippanirastebalabadiyaguntapaschimada kadege rsno. 101 rmuleyavarege (totada Manegalu)	2500
103	ರಿ.ಸ.ನಂ.78 ರ ಈಶಾನ್ಯಮೂಲೆಯಿಂದ ರಿ.ಸ.ನಂ. 116 ರ ದಕ್ಷಿಣಾಭಿಮುಖವಾಗಿ ರಿಸ.ನಂ.117 ರ ಆಗ್ನೇಯ ಮೂಲೆಯ ಮಹಾಲಿಂಗಪೂರ- ನಿಪ್ಪಾಣಿ ರಸ್ತೆಯ ವರೆಗೆ. (ತೋಟದ ಮನೆಗಳು)	rsno. 78 r eshanya muleyinda rsno 116 r dkshinabhimukavagirsno.117agneyamul eya mahalingapur nippani rasteya varege (totada Manegalu)	2500
	ರಿ.ಸ.ನಂ. 101 ರ ನೈರುತ್ಯ ಮೂಲೆಯಮಹಾಲಿಂಗಪೂರ- ನಿಪ್ಪಾಣಿ ರಸ್ತೆಯ ಎಡಕ್ಕೆ ತಿರುಗಿ ರಿ.ಸ.ನಂ. 86 ರ ಆಗ್ನೇಯ ಮೂಲೆಗೆ ಬಂದು ಬಲಬದಿಗೆ ತಿರುಗಿ ಇಟ್ಟಾಳ ರಸ್ತೆ ಕೂಡಿ ರಿಸ.ನಂ.92, 91 ಕಿನಾಲಗುಂಟಾ ಮುಂದೆ ಕಿನಾಲ ಕೂಡಿ 90, 66, 68 ದಾಟಿ ಉತ್ತರದ ಕಡೆಗೆ	rs.no 101 r nairutyamuleya mahalingapur nippanirasteyaedakketirugirs.no.86ragneyu a mulegebandubalabadigetirugiitanalrastek udi 90, 66, 68dati uttarada kadege rsno. 67 r vayavya mulege seritu(totada	

104	ರಿ.ಸ.ನಂ.67 ರ ವಾಯುವ್ಯ ಮೂಲೆಗೆ ಸೇರಿತು. (ತೋಟದ ಮನೆಗಳು)	Manegalu)	2750
-----	---	-----------	------

೨೦೨೩-೨೪ನೇ ಸಾಲಿನ ರಾಯಬಾಗ ಉಪನೋಂದಣಿಕಛೇರಿಯ ಪುರಸಭೆ ಕುಡಚಿ ವ್ಯಾಪ್ತಿಯಲ್ಲಿ			
ಕ್ರ. ಸಂ. SL.N O	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ/ಸಿ.ಟಿ.ಎಸ್. ನಂ/ಯು.ಪಿ.ಓ.ಆರ್.ವ್ಯಾಪ್ತಿಯ	Village/Layout/Ward/Road/Galli/CTS No/UPOR	ಸ್ಥಳೀಯ ಸಂಸ್ಥೆ
			ಪ್ರತಿ ಚ.ಮೀ.ಗೆ ರೂ.ಗಳಲ್ಲಿ/RsPerSqMeter
1	2	3	4
ವಾರ್ಡ್‌ನಂ1		wardno:1	
1	ನಿಶಾನದಾರಗಲ್ಲಿ (ಹಳೆಪಟ್ಟಣ)	Nishandargalli(oldtown)	3300
2	ನಿಶಾನದಾರಗಲ್ಲಿ:14-146-60, 31-503-152, 32-501-22, 32-502-21, 32-502-23, 32-507-24, 32-511-153, 32-511-154, 32-6-11, 32-6-165, 32-6-166, 32-6-261	Nishandargalli:14-146-60, 31-503-152, 32-501-22, 32-502-21, 32-502-23, 32-507-24, 32-511-153, 32-511-154, 32-6-11, 32-6-165, 32-6-166, 32-6-261	3500
3	ನಿಶಾನದಾರನಿಶಾನದಾರ ಬಂಗ್ಲೆ: 32-503-9, 32-504-295, 32-504-296, 32-511-297, 32-511-298, 32-512-8, 32-6-252, 32-6-253, 32-6-254	NishandarBangle:32-503-9, 32-504-295, 32-504-296, 32-511-297, 32-511-298, 32-512-8, 32-6-252, 32-6-253, 32-6-254	3500



4	ನಿಶಾನದಾರಬಂಗ್ಲೆ ರಸ್ತೆ:32-502-15, 32-503-159, 32-503-160, 32-503-161, 32-504-175, 32-504-176, 32-504-177, 32-505-180, 32-505-181, 32-511-16, 32-511-17, 32-512-14, 32-6-162, 32-6-178	NishandarBangleRoad:32-502-15, 32-503-159, 32-503-160, 32-503-161, 32-504-175, 32-504-176, 32-504-177, 32-505-180, 32-505-181, 32-511-16, 32-511-17, 32-512-14, 32-6-162, 32-6-178	3500
5	ಸೈಶನ, ಜೈನಗಲ್ಲಿ, ರತ್ತುಮತ್ತು ಕದ್ದುಗಲ್ಲಿ, ಡಾಲೆಗಲ್ಲಿಜಿಎಲ್‌ಬಿಸಿಐರಿಯಾ, ಪಟ್ಟಣಶೆಟ್ಟಿಗಲ್ಲಿ	station, jaingallirattugallikaddugalliDhalegalliGLB Carea pattan shetti Galli	4000
6	ಡಾಲೆಗಲ್ಲಿ:23-146-40, 23-146-41, 23-146-42, 23-146-43, 23-503-27, 23-503-28, 23-505-69, 23-505-70, 23-505-71, 23-505-81, 23-505-82, 23-505-83, 23-505-84, 23-505-85, 23-505-86, 23-505-87, 23-505-88, 23-508-119, 23-508-120, 23-510-114, 23-510-115, 23-510-118, 23-510-161, 23-510-162, 23-510-163, 23-510-165, 23-510-166, 23-510-167, 23-510-168, 23-510-208, 23-510-37, 23-510-44, 23-510-45, 23-510-46, 23-510-47, 23-510-48, 23-510-49, 23-510-50, 23-510-51, 23-510-52, 23-510-53, 23-510-72, 23-510-73, 23-510-74, 23-510-75, 23-510-80, 23-511-30, 23-511-34, 23-511-35, 23-511-36, 23-511-3	Dhalegalli:23-146-40, 23-146-41, 23-146-42, 23-146-43, 23-503-27, 23-503-28, 23-505-69, 23-505-70, 23-505-71, 23-505-81, 23-505-82, 23-505-83, 23-505-84, 23-505-85, 23-505-86, 23-505-87, 23-505-88, 23-508-119, 23-508-120, 23-510-114, 23-510-115, 23-510-118, 23-510-161, 23-510-162, 23-510-163, 23-510-165, 23-510-166, 23-510-167, 23-510-168, 23-510-208, 23-510-37, 23-510-44, 23-510-45, 23-510-46, 23-510-47, 23-510-48, 23-510-49, 23-510-50, 23-510-51, 23-510-52, 23-510-53, 23-510-72, 23-510-73, 23-510-74, 23-510-75, 23-510-80, 23-511-30, 23-511-34, 23-511-35, 23-511-36, 23-511-38, 23-511-54, 23-511-55, 23-511-56, 23-511-57, 23-511-58, 23-511-76, 23-511-77, 23-511-78, 23-511-79, 23-512-29, 23-512-31, 23-512-32, 23-512-33, 23-512-39	4000

	23-511-54, 23-511-55, 23-511-56, 23-511-57, 23-511-58, 23-511-76, 23-511-77, 23-511-78, 23-511-79, 23-512-29, 23-512-31, 23-512-32, 23-512-33, 23-512-39		
--	--	--	--

7	ಮೇನ ರೋಡದಿಂದ ಜಮಖಂಡಿ ರೋಡ ಎಡಗಡೆ ವಿಸ್ತೀರ್ಣಾ ಏರಿಯಾ, ಕುರುಬರ ಗಲ್ಲಿ, ದತ್ತಮಂದಿರ, ಸ್ವೇಶನಬಡಿಗೇರ ಗಲ್ಲಿ, ರಹಮತ್ ಮೊಹಲಾ	main road Jamakhandi Road yadagade vistirnaarea, kurabarGalli, DattamadirstationBadigerGalliRahamatmo halla	3500
8	ದತ್ತಮಂದಿರರಸ್ತೆ:27-25, 24-27-26, 24-27-27, 24-27-28, 24-27-29, 24-27-30, 24-27-31, 24-27-8, 24-27-8, 24-27-9, 31-506-136, 31-506-137	DattamadirRoad:27-25, 24-27-26, 24-27-27, 24-27-28, 24-27-29, 24-27-30, 24-27-31, 24-27-8, 24-27-8, 24-27-9, 31-506-136, 31-506-137	3500
9	ಮಾಸಾಬಿದರ್ಗಾದಿಂದಜುನೇದಿಯಾ ಹೈಸ್ಕೂಲ್ಏರಿಯಾ	MasabiDargadindajunediyaschoolarea	4000
10	ಜೈನಬಸದಿಏರಿಯಾಊರಲ್ಲಿ, ಗಸ್ತಿಗಲ್ಲಿ	jainbasdiareaooralli, Gastigalli	3500
11	ಗಸ್ತಿಗಲ್ಲಿ:31-502-160, 31-504-138, 31-504-139, 31-504-140, 31-504-141, 31-504-142, 31-504-143, 31-504-144, 31-504-145, 31-504-146, 31-504-147, 31-504-148, 31-504-149, 31-505-110, 31-506-150, 31-506-151, 31-506-152, 31-506-153, 31-506-154, 31-506-155, 31-506-156, 31-506-157, 31-506-158, 31-506-159, 31-506-161, 31-508-132, 31-508-133, 31-508-134, 31-508-135	Gastigalli:31-502-160, 31-504-138, 31-504-139, 31-504-140, 31-504-141, 31-504-142, 31-504-143, 31-504-144, 31-504-145, 31-504-146, 31-504-147, 31-504-148, 31-504-149, 31-505-110, 31-506-150, 31-506-151, 31-506-152, 31-506-153, 31-506-154, 31-506-155, 31-506-156, 31-506-157, 31-506-158, 31-506-159, 31-506-161, 31-508-132, 31-508-133, 31-508-134, 31-508-135	3500
12	ಸಜ್ಜನಗಲ್ಲಿ, ನನ್ನಿಬಲ್ಲೆಬೆಸಹತ್ತಿರ, ಅಗಸಿ, ಕರಿಮಖಾನಗಲ್ಲಿ	ssajjangalli, nanniBallebesHattirAgasiKarimkhangalli	3500

13	ಅಗಸಿ:23-145-210, 23-145-211, 23-145-212, 23-145-96, 23-145-97, 23-145-98	Agasi:23-145-210, 23-145-211, 23-145-212, 23-145-96, 23-145-97, 23-145-98	3500
14	ಕರಿಮಖಾನ ಗಲ್ಲಿ : 32-41-140, 32-41-291, 32-41-292, 32-41-293, 32-41-294, 32-505-286, 32-505-287, 32-505-288, 32-505-289, 32-505-290, 37-503-24	Karimkhangalli:32-41-140, 32-41-291, 32-41-292, 32-41-293, 32-41-294, 32-505-286, 32-505-287, 32-505-288, 32-505-289, 32-505-290, 37-503-24	3500
15	ನನ್ನಿಬಲ್ಲೆಬೆಸಹತ್ತಿರ:32-503-145, 32-505-189	nanniBallebesNear:32-503-145, 32-505-189	3500
16	ಸಜ್ಜನಗಲ್ಲಿರಸ್ತೆ:32-6-179	sajjangalliRoad:32-6-179	3500
17	ಸಜ್ಜನಗಲ್ಲಿ:32-132-107, 32-132-108, 32-132-111, 32-132-112, 32-132-124, 32-132-125, 32-132-126, 32-132-130, 32-132-132, 32-132-136, 32-132-137, 32-132-217, 32-132-219, 32-132-220, 32-132-221, 32-132-222, 32-132-223, 32-132-224, 32-132-225, 32-132-226, 32-132-227, 32-132-228, 32-132-229, 32-132-230, 32-132-231, 32-132-232, 32-132-233, 32-132-234, 32-132-235, 32-132-236, 32-132-237, 32-132-238, 32-132-239, 32-132-240, 32-132-241, 32-132-242, 32-132-243, 32-132-244, 32-132-246, 32-132-249, 32-132-311, 32-132-312, 32-132-313, 32-132-314, 32-132-315, 32-132-316, 32-132-317, 32-132-319, 32-132-320, 32-132-321, 32-132-322, 32-132-326, 32-41-138,	sajjangalli:32-132-107, 32-132-108, 32-132-111, 32-132-112, 32-132-124, 32-132-125, 32-132-126, 32-132-130, 32-132-132, 32-132-136, 32-132-137, 32-132-217, 32-132-219, 32-132-220, 32-132-221, 32-132-222, 32-132-223, 32-132-224, 32-132-225, 32-132-226, 32-132-227, 32-132-228, 32-132-229, 32-132-230, 32-132-231, 32-132-232, 32-132-233, 32-132-234, 32-132-235, 32-132-236, 32-132-237, 32-132-238, 32-132-239, 32-132-240, 32-132-241, 32-132-242, 32-132-243, 32-132-244, 32-132-246, 32-132-249, 32-132-311, 32-132-312, 32-132-313, 32-132-314, 32-132-315, 32-132-316, 32-132-317, 32-132-319, 32-132-320, 32-132-321, 32-132-322, 32-132-326, 32-41-138,	3500

	132-312, 32-132-313, 32-132-314, 32-132-315, 32-132-315, 32-132- 316, 32-132-317, 32-132-319, 32- 132-320, 32-132-321, 32-132-322, 32-132-326, 32-41-138,		
--	---	--	--

18	32-41-138, 32-41-139, 32-503-151, 32-503-260, 32-505-113, 32-505-114, 32-505-115, 32-505-117, 32-505-118, 32-505-120, 32-505-127, 32-505-128, 32-505-129, 32-505-135, 32-505-141, 32-505-142, 32-505-143, 32-505-255, 32-505-256, 32-507-323, 32-507-323, 32-507-324, 32-507-325, 32-511-122, 32-511-123, 32-511-258, 32-511-259, 32-6-104, 32-6-105, 32-6-164, 37-132-13, 37-132-14, 37-132-15, 37-132-16, 37-132-17, 37-132-18, 37-132-19, 37-132-20, 37-132-21, 37-132-22, 37-39-32, 37-39-33, 37-39-34, 37-39-35, 37-39-36, 37-39-37, 37-39-38, 37-39-39, 37-502-61, 37-502-63, 37-502-66, 37-504-68, 37-504-69, 37-504-70, 37-504-71, 37-505-64, 37-505-65, 37-505-67, 37-506-72	32-41-138, 32-41-139, 32-503-151, 32-503-260, 32-505-113, 32-505-114, 32-505-115, 32-505-117, 32-505-118, 32-505-120, 32-505-127, 32-505-128, 32-505-129, 32-505-135, 32-505-141, 32-505-142, 32-505-143, 32-505-255, 32-505-256, 32-507-323, 32-507-323, 32-507-324, 32-507-325, 32-511-122, 32-511-123, 32-511-258, 32-511-259, 32-6-104, 32-6-105, 32-6-164, 37-132-13, 37-132-14, 37-132-15, 37-132-16, 37-132-17, 37-132-18, 37-132-19, 37-132-20, 37-132-21, 37-132-22, 37-39-32, 37-39-33, 37-39-34, 37-39-35, 37-39-36, 37-39-37, 37-39-38, 37-39-39, 37-502-61, 37-502-63, 37-502-66, 37-504-68, 37-504-69, 37-504-70, 37-504-71, 37-505-64, 37-505-65, 37-505-67, 37-506-72	3500
19	ಜುದಾಯಿನಗರ, ಅಬುಬಕರಮಸಜಿದ	JudayiNagar, AbubakarMasajid	3500
20	ವಾರ್ಡ್‌ನಂ.2	wardno:2	0
21	ರಡ್ಡಿಗಲ್ಲಿ, ಜಿನ್ನಾಬಡೆಗಲ್ಲಿ, ಸಂದರವಾಲೆ ಗಲ್ಲಿ, ಮೇವೆಗಾರಗಲ್ಲಿ, ಅತ್ತಾರಗಲ್ಲಿ, ಬೆಸಗಲ್ಲಿ, ಕಾಲೆಮುಂಡಾಸಿಗಲ್ಲಿ, ಜಹಾಂಗೀರ ಗಲ್ಲಿ	RaddiGalli, jinnabadeGalli, sandarwaleGalli, MevegarGalli, attar Galli, bes Galli , Kale Mundase GalliJahangeerGalli	4000

22	ಜಿನ್ನಾಬಡೆಗಲ್ಲಿ:29-130-101, 29-130-144, 29-130-92, 29-29-100, 29-29-115, 33-130-109, 33-501-111, 33-501-111, 33-501-111, 33-503-106, 33-504-107, 33-504-110	jinnabadeGalli:29-130-101, 29-130-144, 29-130-92, 29-29-100, 29-29-115, 33-130-109, 33-501-111, 33-501-111, 33-501-111, 33-503-106, 33-504-107, 33-504-110	4000
23	ಮೇವೆಗಾರಗಲ್ಲಿ:32-507-26	MevegarGalliRoad:32-507-26	4000
24	ಮೇವೆಗಾರಗಲ್ಲಿ:32-29-71, 32-501-63	MevegarGalli:32-29-71, 32-501-63	4000
25	ರಡ್ಡಿಬಂಗ್ಲೆ:29-29-19, 29-41-1, 29-41-17, 29-41-18, 29-41-2, 29-41-212, 29-41-213, 29-41-214, 29-502-16, 32-41-197, 32-502-25, 32-502-28, 32-502-94, 32-502-96, 32-502-97, 32-502-98, 32-502-99, 32-503-1, 32-503-3, 32-503-92, 32-503-93, 32-506-56, 32-509-87, 32-511-2, 32-512-4, 32-512-5, 32-512-7	RaddiBangleRoad:29-29-19, 29-41-1, 29-41-17, 29-41-18, 29-41-2, 29-41-212, 29-41-213, 29-41-214, 29-502-16, 32-41-197, 32-502-25, 32-502-28, 32-502-94, 32-502-96, 32-502-97, 32-502-98, 32-502-99, 32-503-1, 32-503-3, 32-503-92, 32-503-93, 32-506-56, 32-509-87, 32-511-2, 32-512-4, 32-512-5, 32-512-7	4000
26	ರಡ್ಡಿಬಂಗ್ಲೆ:29-41-13, 29-41-193, 29-41-195, 29-41-198, 29-41-210, 29-41-9, 29-502-11, 29-507-133, 29-507-134, 29-507-203, 32-512-250	RaddiBangle:29-41-13, 29-41-193, 29-41-195, 29-41-198, 29-41-210, 29-41-9, 29-502-11, 29-507-133, 29-507-134, 29-507-203, 32-512-250	4000
27	ರಡ್ಡಿಗಲ್ಲಿ:29-502-219, 29-502-220	RaddiGalli:29-502-219, 29-502-220	4000

28	ಕೋತವಾಲಗಲ್ಲಿ	kotawalGalli	4000
29	ಕೋತವಾಲಗಲ್ಲಿ:32-29-72, 32-501-33, 32-501-60, 32-501-74, 32-506-57, 32-506-58, 32-506-59, 32-506-75	kotawalGalli:32-29-72, 32-501-33, 32-501-60, 32-501-74, 32-506-57, 32-506-58, 32-506-59, 32-506-75	4000
30	ಕೋತವಾಲಗಲ್ಲಿರಸ್ತಾ:32- 501-27, 32-501-29, 32-502-31	kotawalGalliRoad:32-501-27, 32-501-29, 32-502-31	4000
31	ಪಟಾಯಿತಗಲ್ಲಿ, ಆಶಿಗಲ್ಲಿ, ಪಟೇಲಗಲ್ಲಿ, ಮಗದುಮ್ಮ ದರ್ಗಾ, ಸಂದರವಾಲೆ ಬಾಗಲೆ, ಜಾಮಿಯಾಮಸಜೀದಹಿಬಾಗ, ಸಂದರವಾಲೆಗಲ್ಲಿ, ಮರಾಠಾಗಲ್ಲಿ	patayitgalli, AsiGalli, patelgalli, magadumDarga, Sandarwale Bangale Jamiyamasjid himbag , sandarwalwegalli Maratha Galli	4200
32	ಮಗದುಮ್ಮ ದರ್ಗಾ: 29-119- 131, 29-29-105, 29-29-222, 29-505-57, 29-505-58, 29-506-130, 29-506-151, 29-507-136	magadumDarga:29-119-131, 29-29-105, 29-29-222, 29-505-57, 29-505-58, 29-506-130, 29-506-151, 29-507-136	4200
33	ಮಗದುಮ್ಮದರ್ಗಾಹತ್ತಿರ:29-29-99, 29-506-156	magadumDargaNear:29-29-99, 29-506-156	4200



34	<p>ಮಗದುಮ್ಮ ದರ್ಗಾರಸ್ತೆ:</p> <p>19-119-161, 19-119-80, 19-121-120, 19-121-121, 19-147-162, 19-29-1, 19-29-2, 19-29-3, 19-29-4, 19-29-5, 19-29-6, 19-509-122, 19-509-123, 19-509-124, 19-509-125, 19-509-126, 19-510-117, 19-510-118, 19-510-142, 19-510-143, 19-510-59, 19-510-60, 19-510-63, 19-510-64, 19-510-65, 29-119-60, 29-119-61, 29-130-117, 29-130-164, 29-130-172, 29-29-102, 29-29-106, 29-29-107, 29-29-108, 29-29-109,</p>	<p>magadumDargaRoad:19-119-161, 19-119-80, 19-121-120, 19-121-121, 19-147-162, 19-29-1, 19-29-2, 19-29-3, 19-29-4, 19-29-5, 19-29-6, 19-509-122, 19-509-123, 19-509-124, 19-509-125, 19-509-126, 19-510-117, 19-510-118, 19-510-142, 19-510-143, 19-510-59, 19-510-60, 19-510-63, 19-510-64, 19-510-65, 29-119-60, 29-119-61, 29-130-117, 29-130-164, 29-130-172, 29-29-102, 29-29-106, 29-29-107, 29-29-108, 29-29-109,</p>	4200
35	<p>29-29-110, 29-29-111, 29-29-112, 29-29-113, 29-29-114, 29-29-20, 29-29-204, 29-29-205, 29-29-206, 29-29-207, 29-29-208, 29-29-21, 29-29-22, 29-29-23, 29-29-233, 29-29-234, 29-29-235, 29-29-236, 29-29-238, 29-29-24, 29-29-25, 29-29-26, 29-29-48, 29-29-95, 29-29-96, 29-29-97, 29-41-14, 29-41-211, 29-501-38, 29-501-42, 29-501-43, 29-501-44, 29-503-160, 29-503-45, 29-503-46, 29-503-47, 29-505-59, 29-</p>	<p>29-29-110, 29-29-111, 29-29-112, 29-29-113, 29-29-114, 29-29-20, 29-29-204, 29-29-205, 29-29-206, 29-29-207, 29-29-208, 29-29-21, 29-29-22, 29-29-23, 29-29-233, 29-29-234, 29-29-235, 29-29-236, 29-29-238, 29-29-24, 29-29-25, 29-29-26, 29-29-48, 29-29-95, 29-29-96, 29-29-97, 29-41-14, 29-41-211, 29-501-38, 29-501-42, 29-501-43, 29-501-44, 29-503-160, 29-503-45, 29-503-46, 29-503-47, 29-505-59, 29-506-159, 29-506-506, 29-507-191, 32-29-66, 32-29-67, 32-29-70, 32-502-30</p>	4200

506-159, 29-506-506, 29-507-191, 32-29-66, 32-29-67, 32-29-70, 32- 502-30		
---	--	--

36	ಮರಾಠಾಗಲ್ಲಿ:31-501-187, 31-501-188, 31-501-189, 31-501-190, 31-502-162, 31-502-163, 31-502-201, 31-502-203, 31-504-209, 31-504-210, 31-506-165, 31-506-204, 31-506-205, 31-506-206, 31-506-207, 31-506-208, 31-506-212, 31-508-211, 31-509-166, 31-509-167, 31-509-175, 31-509-176, 31-509-177, 31-509-178, 31-509-179, 31-509-180, 31-509-192, 31-509-202, 31-509-33, 31-509-34, 31-509-35, 31-509-85, 31-509-86, 31-509-87, 31-509-88, 31-509-89, 31-509-90, 31-7-228	MarathaGalli:31-501-187, 31-501-188, 31-501-189, 31-501-190, 31-502-162, 31-502-163, 31-502-201, 31-502-203, 31-504-209, 31-504-210, 31-506-165, 31-506-204, 31-506-205, 31-506-206, 31-506-207, 31-506-208, 31-506-212, 31-508-211, 31-509-166, 31-509-167, 31-509-175, 31-509-176, 31-509-177, 31-509-178, 31-509-179, 31-509-180, 31-509-192, 31-509-202, 31-509-33, 31-509-34, 31-509-35, 31-509-85, 31-509-86, 31-509-87, 31-509-88, 31-509-89, 31-509-90, 31-7-228	4200
37	ಮರಾಠಾಗಲ್ಲಿರಸ್ತೆ:31-148-223, 31-148-224, 31-27-226, 31-503-225, 31-504-219, 31-504-220, 31-504-221, 31-504-222, 31-506-213, 31-508-214, 31-508-215, 31-508-216, 31-508-217, 31-508-218	MarathaGalliRoad:31-148-223, 31-148-224, 31-27-226, 31-503-225, 31-504-219, 31-504-220, 31-504-221, 31-504-222, 31-506-213, 31-508-214, 31-508-215, 31-508-216, 31-508-217, 31-508-218	4200
38	ಪಾಳೆಗಾರಗಲ್ಲಿ, ಬಡಕಡಲಿಗಲ್ಲಿ, ಬಸ ನಿಲ್ದಾಣದವರೆಗೆ,ಕಾಲೆ ಪಿರಜಾದೆಎನ್.ಎ.ಪ್ಲಾಟ್	palegarGalli, BadakadaliGalli, BusstandRoad-varegeKale peerjadee N.A. Plot	4200

39	ಪಾಳೆಗಾರಗಲ್ಲಿ:32-505-144, 32-505-182, 32-505-183, 32-505-184, 32-505-187, 32-505-188, 32-505-247, 32-505-262, 32-505-263, 32-505-265, 32-505-266, 32-505-267, 32-505-268, 32-505-270, 32-505-271, 32-505-272, 32-505-273, 32-505-274, 32-505-275, 32-505-276, 32-505-277, 32-505-278, 32-505-279, 32-505-280, 32-505-281, 32-505-282, 32-505-283, 32-505-284, 32-505-285	palegarGalli:32-505-144, 32-505-182, 32-505-183, 32-505-184, 32-505-187, 32-505-188, 32-505-247, 32-505-262, 32-505-263, 32-505-265, 32-505-266, 32-505-267, 32-505-268, 32-505-270, 32-505-271, 32-505-272, 32-505-273, 32-505-274, 32-505-275, 32-505-276, 32-505-277, 32-505-278, 32-505-279, 32-505-280, 32-505-281, 32-505-282, 32-505-283, 32-505-284, 32-505-285	4200
40	ಹುಸೇದಾತಮತ್ತುಡಂಗೆ, ಕೊಲೆಎನ್. ಎ. ಪ್ಲಾಟ್, ಬಡಿಗೇರ ಗಲ್ಲಿ, ಮಹಿಬೂಬಮೊಹಲ್ಲಾ, ಜಮಖಂಡಿರೋಡ, ಓಮನೆಗಲ್ಲಿ	husedat mattu dange, kole N.A plot Badiger GalliMehaboobMohallaJamakhandiRoad, omanegalli	4000
41	ಓಮನೆಗಲ್ಲಿ:23-145-126, 23-145-146, 23-145-147, 23-145-150, 23-145-95, 23-28-148, 23-509-127, 31-145-36, 31-145-37, 31-145-38, 31-145-39, 31-145-40, 31-145-41, 31-145-42, 31-145-43, 31-145-44, 31-145-45, 31-145-46, 31-145-47, 31-145-48, 31-145-49, 31-145-50, 31-145-51, 31-28-52	omanegalli:23-145-126, 23-145-146, 23-145-147, 23-145-150, 23-145-95, 23-28-148, 23-509-127, 31-145-36, 31-145-37, 31-145-38, 31-145-39, 31-145-40, 31-145-41, 31-145-42, 31-145-43, 31-145-44, 31-145-45, 31-145-46, 31-145-47, 31-145-48, 31-145-49, 31-145-50, 31-145-51, 31-28-52	4000
42	ಚಮನಮಲೀಕಗಲ್ಲಿ, ವಾಟೆಗಲ್ಲಿ, ಬಾಗಡಿ	chamanMalikgalli, Wategalli, BagadeGalli	4200

	၀၉		
--	----	--	--

43	ಚಮನಮಲೀಕಗಲ್ಲಿ:33-130-124, 33-130-125, 33-130-135, 33-130-42, 33-130-43, 33-130-44, 33-28-133, 33-28-134, 33-501-28, 33-501-30, 33-501-39, 33-501-40, 33-505-128, 33-505-129, 33-505-35, 33-505-36, 33-505-37, 33-505-38, 33-506-27, 33-506-31, 33-506-32, 33-506-33, 33-506-34	chamanMalikgalli:33-130-124, 33-130-125, 33-130-135, 33-130-42, 33-130-43, 33-130-44, 33-28-133, 33-28-134, 33-501-28, 33-501-30, 33-501-39, 33-501-40, 33-505-128, 33-505-129, 33-505-35, 33-505-36, 33-505-37, 33-505-38, 33-506-27, 33-506-31, 33-506-32, 33-506-33, 33-506-34	4200
44	ಮುಜಾವರಗಲ್ಲಿ	MujawarGalli	4000
45	ಉರ್ದುಮತ್ತುಪ್ರಾಥಮಿಕಶಾಲೆಯಾಯಾ	UrdhuMattuPrathamikshale	4000
46	ಬೇಡರಗಲ್ಲಿ	BedarGalli	4200
47	ಬೇಡರಗಲ್ಲಿ:31-503-106, 31-503-107, 31-503-108, 31-504-105, 31-504-109, 33-40-148, 33-40-54, 33-40-55, 33-501-14, 33-501-15, 33-502-147, 33-502-153, 33-502-154, 33-502-16, 33-502-20, 33-503-149, 33-503-150, 33-503-151, 33-503-152, 33-503-186, 33-503-187, 33-503-59, 33-503-60, 33-503-61, 33-506-23, 33-506-25, 33-7-188	BedarGalli:31-503-106, 31-503-107, 31-503-108, 31-504-105, 31-504-109, 33-40-148, 33-40-54, 33-40-55, 33-501-14, 33-501-15, 33-502-147, 33-502-153, 33-502-154, 33-502-16, 33-502-20, 33-503-149, 33-503-150, 33-503-151, 33-503-152, 33-503-186, 33-503-187, 33-503-59, 33-503-60, 33-503-61, 33-506-23, 33-506-25, 33-7-188	4200
48	<u>ವಾರ್ಡ್‌ನಂ.3</u>	<u>wardno:3</u>	
49	ಪಾಳೇಗಾರಗಲ್ಲಿ	palegarGalli,	4000
50	ಮಾರುಫಬಂಗಲಾ	marufBangala	4800

51	ಮಾರುಫಗಲ್ಲಿ:19-118-18, 19-119-103, 19-119-11, 19-119-116, 19-119-145, 19-119-146, 19-119-48, 19-119-49, 19-119-76, 19-119-78, 19-119-79, 19-121-57, 19-507-55, 19-507-56, 19-508-109, 19-508-113, 19-508-12, 19-508-13, 19-508-14, 19-508-148, 19-508-150, 19-508-16, 19-508-88, 19-509-164, 19-509-51, 19-509-52, 19-509-53, 19-509-54, 19-509-58, 19-510-10, 19-510-9, 19-6-17, 19-6-19	MarufGalli:19-118-18, 19-119-103, 19-119-11, 19-119-116, 19-119-145, 19-119-146, 19-119-48, 19-119-49, 19-119-76, 19-119-78, 19-119-79, 19-121-57, 19-507-55, 19-507-56, 19-508-109, 19-508-113, 19-508-12, 19-508-13, 19-508-14, 19-508-148, 19-508-150, 19-508-16, 19-508-88, 19-509-164, 19-509-51, 19-509-52, 19-509-53, 19-509-54, 19-509-58, 19-510-10, 19-510-9, 19-6-17, 19-6-19	4800
52	ಪಿನ್ನಿತೋಡಮಾಲಿಕತ್ವ(ಓನರಶಿಫ)	pinitodMaliktwa(ownerShip)	4800
53	ಮುಲ್ಲಾಗಲ್ಲಿ, ಮುಜಾವರಗಲ್ಲಿ.ಡಾಲೆಗಲ್ಲಿ	mullagalli, mujawargalli, dhalegalli	4000
54	ಮುಜಾವರಗಲ್ಲಿ:8-504-157, 8-504-158, 8-504-159, 8-504-159, 8-504-160, 8-504-161, 8-504-162, 8-504-163, 8-504-170, 8-504-171, 8-504-172, 8-504-173	mujawargalli:8-504-157, 8-504-158, 8-504-159, 8-504-159, 8-504-160, 8-504-161, 8-504-162, 8-504-163, 8-504-170, 8-504-171, 8-504-172, 8-504-173	4000
55	ಮುಲ್ಲಾಗಲ್ಲಿ:19-121-119, 19-121-151, 19-121-152, 19-509-50, 5-10-23, 5-503-21, 5-503-22, 5-503-24, 5-503-25, 5-503-26, 5-503-27, 5-503-28, 5-503-29, 5-503-30, 5-503-31, 5-503-32, 5-503-33, 5-503-34, 5-503-35, 5-503-36, 5-503-37, 5-503-38, 5-503-39, 5-503-40, 5-	MullaGalli:19-121-119, 19-121-151, 19-121-152, 19-509-50, 5-10-23, 5-503-21, 5-503-22, 5-503-24, 5-503-25, 5-503-26, 5-503-27, 5-503-28, 5-503-29, 5-503-30, 5-503-31, 5-503-32, 5-503-33, 5-503-34, 5-503-35, 5-503-36, 5-503-37, 5-503-38, 5-503-39, 5-503-40, 5-503-41, 5-503-42	4000

503-41, 5-503-42		
------------------	--	--



56	<p>ಬಿಚ್ಚುಗಲ್ಲಿ, ರೋಹಿಲೆಗಲ್ಲಿ,          ಪಿನ್ನಿತೋಡ ಗಲ್ಲಿ,          ಚಮನಶೇಖ ಗಲ್ಲಿ, ಆಶಿಗಿರಾ,          ಮಕಾನದಾರ ಗಲ್ಲಿ,          ಜುನೇದಿಯಾ          ಹೈಸ್ಕೂಲ್‌ಹಿಂದಗಡೆ,          ಅಲಾಲಖಾನಗಲ್ಲಿ,          ಬಾಗಶಿರಾಜಗಲ್ಲಿ,          ನಮಾಜಗಲ್ಲಿ, ಶೇಖಲಾಡ          ದರ್ಗಾಇತ್ಯಾದಿಹಕಿಮಗಲ್ಲಿ,          ಹಕಲೆಗಲ್ಲಿ,          ಪಿರಖಾನಗಲ್ಲಿ,          ಅಮ್ಮಾರಮಸಜೀದ, ಬಾಗಡಿ          ಗಲ್ಲಿ,          ಶೇಖಲಾಡದರ್ಗಾರೋಡ,          ತೇಲಿ          ಸ್ಮಶಾನ, ದಹಿಬಂಗಲೆ,          ಸುಲೆಮಾನ ಮಸಿದ,          ಸುನ್ನಿಚಿಡಿ ಗಲ್ಲಿ</p>	<p>BicchuGalli, RoholeGalli, PinnitodGalli,          ChamanShaikGalli, MakanadarGalli,          JunediyaHischool, Hinadagade, alalkhangalli,          BagashiarajGalli, Namajgalli,          ShaikladDargaGalli, Etc, HakaleGalli,          PeerakhanGalli, Ammargalli, Masajid,          Bagadigalli, Shaik, LadedargaTeliSmashan,          DhahiBnagale, SulemanMasjidSunnichidiGalli</p>	4000
57	<p>ಅಲಾಲಖಾನಗಲ್ಲಿ:23-146-169,          23-146-170, 23-146-171, 23-146-          172, 23-146-173, 23-146-174, 23-          146-175, 23-146-176, 23-146-177,          23-146-178, 23-146-179, 23-146-          180, 23-146-181, 23-146-182, 23-          146-183, 23-146-184, 23-146-185,          23-146-186, 23-146-187, 23-146-          188, 23-146-189, 23-146-190, 23-          146-191, 23-146-192, 23-146-193,          23-146-194, 23-146-195, 23-507-          196</p>	<p>alalkhangalli:23-146-169, 23-146-170,          23-146-171, 23-146-172, 23-146-173, 23-          146-174, 23-146-175, 23-146-176, 23-146-          177, 23-146-178, 23-146-179, 23-146-          180, 23-146-181, 23-146-182, 23-146-          183, 23-146-184, 23-146-185, 23-146-          186, 23-146-187, 23-146-188, 23-146-          189, 23-146-190, 23-146-191, 23-146-          192, 23-146-193, 23-146-194, 23-146-          195, 23-507-196</p>	3900

58	ಬಾಗಡಿಗಲ್ಲಿಪಶ್ಚಿಮಮುಖ್ಯ ರಸ್ತೆ: 9-106-63, 9-106-64, 9-106- 65, 9-106-66, 9-106-67, 9- 106-67, 9-106-68, 9-106-69, 9-106- 70, 9- 106-70, 9-106-72, 9-106-73, 9-106- 74, 9-106-74, 9-106-96, 9- 106-97, 9-106-98	BagadiGalliWestMainRoad:9-106-63, 9-106-64, 9-106-65, 9-106-66, 9-106-67, 9-106-67, 9-106-68, 9-106-69, 9-106-70, 9-106-70, 9-106-72, 9-106-73, 9-106-74, 9-106-74, 9-106-96, 9-106-97, 9-106-98	4000
59	ಬಾಗಶಿರಾಜಗಲ್ಲಿ:14-146-160, 14- 146-167, 14-42-123, 14-42- 124, 14- 42-125, 14-42-126, 14-503- 127, 14- 504-131, 14-504-132, 14- 504-133, 14-508-128, 14-508-129, 14-508- 130	BagashiarajGalli:14-146-160, 14-146- 167, 14-42-123, 14-42-124, 14-42-125, 14- 42-126, 14-503-127, 14-504-131, 14-504- 132, 14-504-133, 14-508-128, 14-508- 129, 14-508-130	4000
60	ಬಿಚ್ಚುಬಂಗ್ಲಾ:19-118-37	BicchuBangla:19-118-37	4000

61	<p>ಬಿಚ್ಚುಗಲ್ಲಿ:502-52, 21-502-53,  21-502-8, 21-502-9, 21-503-138,  21-503-139, 21-503-140, 21-503-  141, 21-503-144, 21-503-145, 21-  503-146, 21-503-147, 21-503-148,  21-503-149, 21-503-150, 21-503-  151, 21-503-152, 21-503-44, 21-  503-45, 21-504-104, 21-504-122,  21-504-126, 21-504-155, 21-504-  181, 21-504-182, 21-504-183, 21-  504-184, 21-504-185, 21-504-190,  21-504-191, 21-504-54, 21-504-55,  21-504-56, 21-504-57, 21-504-58,  21-504-66, 21-505-118, 21-505-  166, 21-505-167, 21-505-168, 21-  505-180, 21-505-88, 21-505-90, 21-  505-92, 21-505-93, 21-505-94, 21-  505-99, 21-6-10, 21-6-114, 21-6-  12, 21-6-127, 21-6-128, 21-6-135,  21-6-165, 21-6-169, 21-6-170, 21-  6-  172, 21-6-172, 21-6-173, 21-6-173,  21-6-174, 21-6-179</p>	<p>BicchuGalli:502-52, 21-502-53, 21-502-  8, 21-502-9, 21-503-138, 21-503-139, 21-  503-140, 21-503-141, 21-503-144, 21-503-  145, 21-503-146, 21-503-147, 21-503-  148, 21-503-149, 21-503-150, 21-503-  151, 21-503-152, 21-503-44, 21-503-45,  21-504-104, 21-504-122, 21-504-126, 21-  504-155, 21-504-181, 21-504-182, 21-504-  183, 21-504-184, 21-504-185, 21-504-  190, 21-504-191, 21-504-54, 21-504-55,  21-504-56, 21-504-57, 21-504-58, 21-504-  66, 21-505-118, 21-505-166, 21-505-167,  21-505-168, 21-505-180, 21-505-88, 21-  505-90, 21-505-92, 21-505-93, 21-505-94,  21-505-99, 21-6-10, 21-6-114, 21-6-12,  21-6-127, 21-6-128, 21-6-135, 21-6-165,  21-6-169, 21-6-170, 21-6-172, 21-6-172,  21-6-173, 21-6-173, 21-6-174, 21-6-179</p>	4000
62	<p>ಬಿಚ್ಚುಗಲ್ಲಿರಸ್ತೆ:21-118-32,  21-118-33, 21-118-34, 21-118-35,  21-118-36, 21-118-37, 21-118-38,  21-118-39, 21-118-40, 21-501-22,  21-501-23, 21-502-18, 21-502-19,  21-503-28, 21-503-30, 21-504-31,</p>	<p>BicchuGalliRoad:21-118-32, 21-118-33,  21-118-34, 21-118-35, 21-118-36, 21-118-  37, 21-118-38, 21-118-39, 21-118-40, 21-  501-22, 21-501-23, 21-502-18, 21-502-19,  21-503-28, 21-503-30, 21-504-31, 21-6-  24, 21-6-26</p>	4000

	21-6-24, 21-6-26		
--	------------------	--	--

63	<p>ಚಮನಶೇಖಗಲ್ಲಿ:14-106-170, 14-146-144, 14-146-145, 14-146-146, 14-146-172, 14-146-178, 14-146-44, 14-146-45, 14-146-45, 14-146-46, 14-146-47, 14-146-48, 14-146-49, 14-146-50, 14-146-51, 14-146-52, 14-146-53, 14-146-54, 14-146-55, 14-42-134, 14-42-135, 14-42-136, 14-42-137, 14-42-138, 14-42-139, 14-42-139, 14-42-140, 14-42-141, 14-42-142, 14-42-143, 14-42-147, 14-42-148, 14-42-149, 14-42-150, 14-42-151, 14-42-152,</p>	<p>ChamanShaikGalli:14-106-170, 14-146-144, 14-146-145, 14-146-146, 14-146-172, 14-146-178, 14-146-44, 14-146-45, 14-146-45, 14-146-46, 14-146-47, 14-146-48, 14-146-49, 14-146-50, 14-146-51, 14-146-52, 14-146-53, 14-146-54, 14-146-55, 14-42-134, 14-42-135, 14-42-136, 14-42-137, 14-42-138, 14-42-139, 14-42-139, 14-42-140, 14-42-141, 14-42-142, 14-42-143, 14-42-147, 14-42-148, 14-42-149, 14-42-150, 14-42-151, 14-42-152,</p>	4000
64	<p>14-42-154, 14-42-155, 14-42-161, 14-42-162, 14-42-163, 14-42-164, 14-42-165, 14-42-166, 14-42-168, 14-42-169, 14-502-101, 14-502-102, 14-502-96, 14-502-98, 14-503-156, 14-503-74, 14-503-75, 14-503-78, 14-503-93, 14-503-94, 14-503-95, 14-503-97, 14-503-99, 14-504-159, 14-505-157, 14-505-158, 14-505-173, 14-505-174, 14-505-57, 14-505-58, 14-505-59, 14-505-90, 14-505-91, 14-505-92, 14-507-112, 14-507-115, 14-507-121, 14-507-122, 14-507-76, 14-507-80, 14-507-81, 14-507-82, 14-507-83, 14-507-81, 14-507-82, 14-507-83, 14-507-</p>	<p>14-42-154, 14-42-155, 14-42-161, 14-42-162, 14-42-163, 14-42-164, 14-42-165, 14-42-166, 14-42-168, 14-42-169, 14-502-101, 14-502-102, 14-502-96, 14-502-98, 14-503-156, 14-503-74, 14-503-75, 14-503-78, 14-503-93, 14-503-94, 14-503-95, 14-503-97, 14-503-99, 14-504-159, 14-505-157, 14-505-158, 14-505-173, 14-505-174, 14-505-57, 14-505-58, 14-505-59, 14-505-90, 14-505-91, 14-505-92, 14-507-112, 14-507-115, 14-507-121, 14-507-122, 14-507-76, 14-507-80, 14-507-81, 14-507-82, 14-507-83, 14-507-84, 14-507-85, 14-507-86, 14-507-87, 14-507-88, 14-507-89, 6-103-154</p>	4000

84, 14-507-85, 14-507-86, 14-507-87, 14-507-88, 14-507-89, 6-103-154		
--	--	--

65	ಮಕಾನದಾರಗಲ್ಲಿ:14-106-21, 14-106-6, 14-146-27, 14-146-29, 14-146-30, 14-146-34, 14-146-35, 14-146-36, 14-26-22, 14-26-23, 14-26-24, 14-26-25, 14-26-25, 14-26-26, 14-501-10, 14-501-11, 14-501-12, 14-501-28, 14-501-31, 14-501-32, 14-501-33, 14-501-37, 14-501-38, 14-501-5, 14-501-7, 14-501-8, 14-501-9	MakanadarGalli:14-106-21, 14-106-6, 14-146-27, 14-146-29, 14-146-30, 14-146-34, 14-146-35, 14-146-36, 14-26-22, 14-26-23, 14-26-24, 14-26-25, 14-26-25, 14-26-26, 14-501-10, 14-501-11, 14-501-12, 14-501-28, 14-501-31, 14-501-32, 14-501-33, 14-501-37, 14-501-38, 14-501-5, 14-501-7, 14-501-8, 14-501-9	4000
66	ಪಿನ್ನಿತೋಡಗಲ್ಲಿ:14-502-118, 14-502-119, 14-502-120, 14-507-116, 14-507-117, 19-42-83, 19-504-167, 19-504-82, 19-508-110, 19-508-111	PinnitodGalli:14-502-118, 14-502-119, 14-502-120, 14-507-116, 14-507-117, 19-42-83, 19-504-167, 19-504-82, 19-508-110, 19-508-111	4000
67	ರೋಹಿಲೆಬಂಗ್ಲೆರಸ್ತೆ:14-106- 109, 14-106-110, 14-106-111	RohileBangleroad:14-106-109, 14-106-110, 14-106-111	4000
68	ರೋಹಿಲೆಗಲ್ಲಿ 2 ನೇ ಅಡ್ಡ ರಸ್ತೆ:5-139-43, 5-139-44, 5-139-45, 5-139-47, 5-139-47, 5-139-47, 5-139-48, 5-139-49, 5-139-50, 5-139-51, 5-139-52, 5-139-53, 5-139-54, 5-139-55, 5-139-56, 5-139-57, 5-139-58, 5-139-59, 5-139-60, 5-139-61, 5-503-46	Rohile Galli 2nd cross road : 5-139-43, 5-139-44, 5-139-45, 5-139-47, 5-139-47, 5-139-47, 5-139-48, 5-139-49, 5-139-50, 5-139-51, 5-139-52, 5-139-53, 5-139-54, 5-139-55, 5-139-56, 5-139-57, 5-139-58, 5-139-59, 5-139-60, 5-139-61, 5-503-46	4000

69	ರೋಹಿಲೆಗಲ್ಲಿ:14-507-113, 14-507-114, 29-119-230, 8-139-42, 8-139-43, 8-139-44, 8-139-45, 8-139-46, 8-139-47, 8-139-47, 8-139-48, 8-139-49, 8-139-49, 8-139-50, 8-139-51, 8-139-51, 8-139-52, 8-139-53, 8-139-54, 8-139-55, 8-139-56, 8-139-56, 8-139-59, 8-139-60, 8-139-60, 8-510-29, 8-510-29, 8-510-58, 8-510-61, 8-510-62, 8-510-62, 8-511-252, 8-511-253	RohileGalli:14-507-113, 14-507-114, 29-119-230, 8-139-42, 8-139-43, 8-139-44, 8-139-45, 8-139-46, 8-139-47, 8-139-47, 8-139-48, 8-139-49, 8-139-49, 8-139-50, 8-139-51, 8-139-51, 8-139-52, 8-139-53, 8-139-54, 8-139-55, 8-139-56, 8-139-56, 8-139-59, 8-139-60, 8-139-60, 8-510-29, 8-510-29, 8-510-58, 8-510-61, 8-510-62, 8-510-62, 8-511-252, 8-511-253	4000
70	ಸುಲೆಮಾನಮಸಿದರಸ್ತೆ:4- 104-107, 4-104-109, 4-104-110, 4-104-110, 4-104-111, 4-104-112, 4-104-113, 4-104-114, 4-104-115, 4-104-116, 4-104-117, 4-104-118, 4-104-121, 4-104-122, 4-104-123, 4-104-123, 4-104-127, 4-104-127, 4-104-128, 4-104-128, 4-104-129, 4-104-130, 4-104-131, 4-104-131, 7-104-22, 7-104-24, 7-104-27, 7-104-27	SulemanMasjidRoad:4-104-107, 4-104-109, 4-104-110, 4-104-110, 4-104-111, 4-104-112, 4-104-113, 4-104-114, 4-104-115, 4-104-116, 4-104-117, 4-104-118, 4-104-121, 4-104-122, 4-104-123, 4-104-123, 4-104-127, 4-104-127, 4-104-128, 4-104-128, 4-104-129, 4-104-130, 4-104-131, 4-104-131, 7-104-22, 7-104-24, 7-104-27, 7-104-27	4000
71	ಸುಲೆಮಾನ ಮೊಹಲ್ಲಾ ರಸ್ತೆ: 4-104-108, 7-104-42, 7-104-43, 7-104-44, 7-104-45	SulemanMohallaRoad:4-104-108, 7-104-42, 7-104-43, 7-104-44, 7-104-45	4000
72	ಸುಲೆಮಾನ ಮೊಹಲ್ಲಾ :4-104-103, 4-104-104, 4-104-104, 7-104-2	SulemanMohalla:4-104-103, 4-104-104, 4-104-104, 7-104-2	4000



73	ಶೇಖಲಾಡದರ್ಗಾರಸ್ತೆ:14- 26-1, 14-26-2, 14-26-3, 14-26-4, 23-26-1, 23-26-10, 23-26-11, 23-26-12, 23-26-13, 23-26-14, 23-26-15, 23-26-16, 23-26-17, 23-26-18, 23-26-19, 23-26-2, 23-26-2, 23-26-20, 23-26-21, 23-26-214, 23-26-22, 23-26-23, 23-26-24, 23-26-25, 23-26-3, 23-26-4, 23-26-5, 23-26-59, 23-26-6, 23-26-60, 23-26-61, 23-26-62, 23-26-63, 23-26-64, 23-26-65, 23-26-66, 23-26-7, 23-26-8, 23-26-89, 23-26-9, 23-26-90, 23-26-91, 23-26-92, 23-26-93, 23-26-94, 23-505-67, 23-505-68, 3-26-101, 3-26-48, 3-26-48, 3-26-49, 3-26-50, 3-26-51, 3-26-53, 3-26-54, 3-26-56, 3-26-84, 3-26-85, 3-26-86, 3-26-87, 3-26-89, 3-26-90, 3-26-91, 3-26-92, 3-26-93, 3-26-94, 3-26-96, 3-26-97, 3-26-98, 3-26-99, 9-26-10, 9-26-11, 9-26-12, 9-26-12, 9-26-13, 9-26-14, 9-26-15, 9-26-16, 9-26-2, 9-26-3, 9-26-4, 9-26-5, 9-26-6, 9-26-6, 9-26-6, 9-26-8, 9-26-9	ShaikhhladaDargaRoad:14-26-1, 14-26-2, 14-26-3, 14-26-4, 23-26-1, 23-26-10, 23-26-11, 23-26-12, 23-26-13, 23-26-14, 23-26-15, 23-26-16, 23-26-17, 23-26-18, 23-26-19, 23-26-2, 23-26-2, 23-26-20, 23-26-21, 23-26-214, 23-26-22, 23-26-23, 23-26-24, 23-26-25, 23-26-3, 23-26-4, 23-26-5, 23-26-59, 23-26-6, 23-26-60, 23-26-61, 23-26-62, 23-26-63, 23-26-64, 23-26-65, 23-26-66, 23-26-7, 23-26-8, 23-26-89, 23-26-9, 23-26-90, 23-26-91, 23-26-92, 23-26-93, 23-26-94, 23-505-67, 23-505-68, 3-26-101, 3-26-48, 3-26-48, 3-26-49, 3-26-50, 3-26-51, 3-26-53, 3-26-54, 3-26-56, 3-26-84, 3-26-85, 3-26-86, 3-26-87, 3-26-89, 3-26-90, 3-26-91, 3-26-92, 3-26-93, 3-26-94, 3-26-96, 3-26-97, 3-26-98, 3-26-99, 9-26-10, 9-26-11, 9-26-12, 9-26-12, 9-26-13, 9-26-14, 9-26-15, 9-26-16, 9-26-2, 9-26-3, 9-26-4, 9-26-5, 9-26-6, 9-26-6, 9-26-6, 9-26-8, 9-26-9	4000
74			
75	ವಾರ್ಡ್‌ನಂ.4	WardNo:4	

76	ಉಗಾರಜಮಖಂಡಿರೋಡವಡಗಡೆ, ಪೆಟ್ರೋಲ್ ಬಂಕ, ಪೋಲೀಸ ಸ್ಟೇಷನ್, ಮಾಸಾಬಿ ದರ್ಗಾವಡವರೆಗೆ, ಜಮಖಂಡಿ ರೋಡರಿ.ಸ.ನಂ.೩೬೬/೨೦/೨೦೧೩ದರ್ಜೆ ೩ವರೆಗೆ ಗ್ರಾಮೀಣ ಪಂಚಾಯತ ಬಸ ನಿಲ್ದಾಣ ಹತ್ತಿರ, ಬಿ.ಶಂಕರಾನಾದ ಕಾಲೇಜ ಏರಿಯಾ, ಶುಗರ ಫ್ಯಾಕ್ಟರಿ, ಎ.ಪಿ.ಎಮ್.ಸಿ ಕಾಲನಿ, ಅಬುಬಕರ್ ಮೊಹಲ್ಲಾ ಪ್ರಾಥಮಿಕ ಶಾಲೆಗಳಆವರಣ,	ugar Jmakhandi Road left side pertol Bunk, policestation Road, Masasbi dargadavarege , Jamkhandi, Road R.s. no:366/2A/2 to 393 vrageGrameenPanchayatBus stand Hattir B.ShankaranadcollegeAreaShugarFact ory, ApmccollonyAbubakarmohallaPratha mik School Avaran	4200
77	ಪ್ರಾಥಮಿಕ ಶಾಲೆ ಕುರಬರ ಗಲ್ಲಿ "ಅ"ಅಡ್ಡರಸ್ತೆ:24-506- 34, 24-506- 35, 24-506-36, 24-506- 37, 24-506-38, 24-506-39, 24-506- 40, 24-506-41, 24-506-44, 24-506- 45, 4-501-18	"A"PrimerySchoolKurbarGalli:24-506- 34, 24-506-35, 24-506-36, 24-506-37, 24- 506-38, 24-506-39, 24-506-40, 24-506- 41, 24-506-44, 24-506-45, 4-501-18	4200
78	ಎ.ಪಿ.ಎಮ್.ಸಿಹಿಂಬದಿರಸ್ತೆ:3-103-18, 3-103-20, 3-103-21, 3-103-21, 3- 103-23, 3-103-24, 3-103-67, 6-103- 2, 6-103-3, 6-103-4, 6-103-6, 6-103- 7, 6-505-35	APMCBackside:3-103-18, 3-103-20, 3- 103-21, 3-103-21, 3-103-23, 3-103-24, 3- 103-67, 6-103-2, 6-103-3, 6-103-4, 6- 103- 6, 6-103-7, 6-505-35	4200
79	ಶ್ಯಾಮನಗರ(ಆಶ್ರಯನಗರ)	ShamNagar(AshrayaNagar)	4200

೧೩೧

80	<p>ಶ್ಯಾಮನಗರ:508-54, 34-508-55, 34-508-56, 34-508-57, 34-508-58, 34-508-59, 34-509-36, 34-509-61, 34-509-62, 34-509-63, 34-509-64, 34-509-65, 34-509-66, 34-509-67, 34-509-68, 34-509-69, 34-509-70, 34-509-71, 34-509-72, 34-509-73, 34-509-74, 34-509-75, 34-509-76, 34-509-77, 34-509-80, 34-509-81, 34-509-82, 34-509-83, 34-509-84, 34-509-85, 34-509-86, 34-509-87, 34-509-88, 34-509-89, 34-509-90, 34-509-91, 34-509-92, 34-509-93, 34-509-94, 34-509-95, 34-509-96, 34-509-97,</p>	<p>ShamNagar:508-54, 34-508-55, 34-508-56, 34-508-57, 34-508-58, 34-508-59, 34-509-36, 34-509-61, 34-509-62, 34-509-63, 34-509-64, 34-509-65, 34-509-66, 34-509-67, 34-509-68, 34-509-69, 34-509-70, 34-509-71, 34-509-72, 34-509-73, 34-509-74, 34-509-75, 34-509-76, 34-509-77, 34-509-80, 34-509-81, 34-509-82, 34-509-83, 34-509-84, 34-509-85, 34-509-86, 34-509-87, 34-509-88, 34-509-89, 34-509-90, 34-509-91, 34-509-92, 34-509-93, 34-509-94, 34-509-95, 34-509-96, 34-509-97,</p>	4200
----	--	---	------

81	34-510-100, 34-510-101, 34-510-102, 34-510-103, 34-510-104, 34-510-105, 34-510-106, 34-510-107, 34-510-108, 34-510-109, 34-510-110, 34-510-111, 34-510-112, 34-510-113, 34-510-114, 34-510-115, 34-510-116, 34-510-117, 34-510-118, 34-510-119, 34-510-120, 34-510-121, 34-510-122, 34-510-123, 34-510-124, 34-510-125, 34-510-126, 34-510-127, 34-510-128, 34-510-132, 34-510-98, 34-510-99, 34-511-211	34-510-100, 34-510-101, 34-510-102, 34-510-103, 34-510-104, 34-510-105, 34-510-106, 34-510-107, 34-510-108, 34-510-109, 34-510-110, 34-510-111, 34-510-112, 34-510-113, 34-510-114, 34-510-115, 34-510-116, 34-510-117, 34-510-118, 34-510-119, 34-510-120, 34-510-121, 34-510-122, 34-510-123, 34-510-124, 34-510-125, 34-510-126, 34-510-127, 34-510-128, 34-510-132, 34-510-98, 34-510-99, 34-511-211	4200
82	ರಿ.ಸ.ನಂ:354/2	R.s.no:354/2	4200
83	ಹಯಾತಖಾನೆಎನ್.ಎ.ಪ್ಲಾಟ್ಸರಕಾರಿ ದವಾಖಾನೆ, ಮಾಮೋಹಲ್ಲಾ ಖರಿಯಾ	HayatkhanN.AplotSarakaridavakhane, Mamohalla Area	4000
84	ಹಯಾತಖಾನೆ ಗಲ್ಲಿ 2ನೇ ಅಡ್ಡರಸ್ತೆ:1-504-11, 1-504-12, 1-504-13, 1-504-14, 1-504-15, 1-504-16, 1-504-20, 1-504-23, 1-504-24, 1-504-25, 1-504-26, 1-504-26	HayatakhanGalli2ndcrossroad:1-504- 11, 1-504-12, 1-504-13, 1-504-14, 1-504-15, 1-504-16, 1-504-20, 1-504-23, 1-504-24, 1-504-25, 1-504-26, 1-504-26	4000

೧೩೩

85	<p>ಮಾಮೋಹಲ್ಲಾ :26-23-246, 26-501-564, 26-504-145, 26-504-152, 26-504-155, 26-504-160, 26-504-161, 26-504-174, 26-505-394, 26-505-401, 26-505-410, 26-505-414, 26-507-330, 26-507-331, 26-509-67, 26-520-157, 26-526-423, 26-528-337, 26-528-338, 26-528-339, 26-528-340, 26-528-341, 26-530-215, 26-530-217, 26-531-129, 26-531-132, 26-532-508, 26-532-508, 26-8-224, 26-8-237</p>	<p>Mamohalla:26-23-246, 26-501-564, 26-504-145, 26-504-152, 26-504-155, 26-504-160, 26-504-161, 26-504-174, 26-505-394, 26-505-401, 26-505-410, 26-505-414, 26-507-330, 26-507-331, 26-509-67, 26-520-157, 26-526-423, 26-528-337, 26-528-338, 26-528-339, 26-528-340, 26-528-341, 26-530-215, 26-530-217, 26-531-129, 26-531-132, 26-532-508, 26-532-508, 26-8-224, 26-8-237</p>	4000
----	--	---	------

೧೩೪

86	ರಿಸನಂ 354/2, 393, 394, 400, 401, 402 ಮತ್ತು ಆಯಲ್ ಮೀಲ್, ಸುಟ್ಟಟ್ಟಿರೋಡ	R.s.no:354/2, 393, 394, 400, 401, 402and oilmill, SuttattiRaod.	4000
87	ಸುಟ್ಟಟ್ಟಿರಸ್ತೆ:34-21-1	SuttattiRaod:34-21-1	4000
88	ಶೇಡಜಿಚಾಳೆ, ಸರಕಾರಿದವಾಖಾನೆಏರಿಯಾ ರಿ.ಸ.ನಂ 346, 347, 348, 349, 350 ದೂರವಾಣಿ ಎಕ್ಸ್‌ಚೇಂಜ್‌ಆಫೀಸ್‌ಏರಿಯಾ	shedajichal, sarakaridasvakhaneAreaR.s.no:346, 347, 348, 349, 350DoorawaniexchangeOfficearea.	4000
89	ಸ್ಟೇಶನ್‌ರೋಡದಿಂದ ಸ್ಟೇಶನ್ ಕಾರ್ನರ್‌ವರೆಗೆ ಮತ್ತು ರೋಡ ಕಾರ್ನರ್‌ದಿಂದ ಮಹಾಬೂಬ್‌ಸುಬಾನಿ ದರ್ಗಾವರೆಗೆ	station, roaddindstationcornervaregemattuRaod cornerdind Mehaboob subhani Durgadavarege	7800
90	ಮುಖ್ಯಸಂತೆಬಜಾರರಸ್ತೆ:1- 4-1, 1-4-1, 1-4-1, 1-4-1, 1-4-30, 1-4-30, 1-4-30, 1-4-31, 1-4-31, 2-4-1, 2-4-149, 2-4-150, 2-4-151, 2-4-152, 2-4-153, 2-4-154, 2-4-2, 2-4-22, 2-4-233, 2-4-234, 2-4-235, 2-4-236, 2-4-237, 2-4-238, 2-4-239, 2-4-240, 2-4-241, 2-4-242, 2-4-243, 2-4-244, 2-4-245, 2-4-246, 2-4-247, 2-4-248, 2-4-249, 2-4-250, 2-4-251, 2-4-252, 2-4-253, 2-4-254, 2-4-255, 2-4-256, 2-4-257, 2-4-257, 2-4-258, 2-4-259, 2-4-261, 2-4-262, 2-4-263, 2-4-264, 2-4-264, 2-4-265, 2-4-266, 2-4-267, 2-4-268, 2-4-3, 2-4-4, 2-4-5, 2-4-6, 2-4-7, 2-4-8, 2-4-80, 2-4-9, 3-3-1, 3-3-10, 3-3-10, 3-3-11, 3-3-11, 3-3-11, 3-3-12, 3-3-12, 3-3-12,	MainMarketRoad:1-4-1, 1-4-1, 1-4-1, 1-4-1, 1-4-30, 1-4-30, 1-4-30, 1-4-31, 1-4-31, 2-4-1, 2-4-149, 2-4-150, 2-4-151, 2-4-152, 2-4-153, 2-4-154, 2-4-2, 2-4-22, 2-4-233, 2-4-234, 2-4-235, 2-4-236, 2-4-237, 2-4-238, 2-4-239, 2-4-240, 2-4-241, 2-4-242, 2-4-243, 2-4-244, 2-4-245, 2-4-246, 2-4-247, 2-4-248, 2-4-249, 2-4-250, 2-4-251, 2-4-252, 2-4-253, 2-4-254, 2-4-255, 2-4-256, 2-4-257, 2-4-257, 2-4-258, 2-4-259, 2-4-261, 2-4-262, 2-4-263, 2-4-264, 2-4-264, 2-4-265, 2-4-266, 2-4-267, 2-4-268, 2-4-3, 2-4-4, 2-4-5, 2-4-6, 2-4-7, 2-4-8, 2-4-80, 2-4-9, 3-3-1, 3-3-10, 3-3-10, 3-3-11, 3-3-11, 3-3-11, 3-3-12,	7800

91	<p>3-3-13, 3-3-13, 3-3-13, 3-3-14, 3-3-14, 3-3-2, 3-3-2, 3-3-25, 3-3-3, 3-3-3, 3-3-35, 3-3-36, 3-3-36, 3-3-4, 3-3-43, 3-3-44, 3-3-44, 3-3-44, 3-3-5, 3-3-6, 3-3-6, 3-3-7, 3-3-8, 3-3-9, 4-3-1, 4-3-1, 4-3-10, 4-3-10, 4-3-11, 4-3-11, 4-3-12, 4-3-12, 4-3-12, 4-3-13, 4-3-14, 4-3-14, 4-3-14, 4-3-15, 4-3-15, 4-3-16, 4-3-17, 4-3-17, 4-3-2, 4-3-2, 4-3-3, 4-3-3, 4-3-4, 4-3-5, 4-3-5, 4-3-6, 4-3-6, 4-3-7, 4-3-8, 4-3-8, 4-3-8, 4-3-9, 4-3-9, 5-4-65, 5-4-66, 5-4-67, 5-4-68, 5-4-68, 5-4-68, 5-4-69, 5-4-70, 5-4-71, 5-4-72, 5-4-73, 8-4-205, 8-4-250, 8-4-251, 8-4-251, 8-4-257, 8-4-260, 8-4-261, 8-4-70, 8-4-82, 8-4-83, 8-4-84, 8-4-84</p>	<p>3-3-13, 3-3-13, 3-3-13, 3-3-14, 3-3-14, 3-3-2, 3-3-2, 3-3-25, 3-3-3, 3-3-3, 3-3-35, 3-3-36, 3-3-36, 3-3-4, 3-3-43, 3-3-44, 3-3-44, 3-3-5, 3-3-6, 3-3-6, 3-3-7, 3-3-8, 3-3-9, 4-3-1, 4-3-1, 4-3-10, 4-3-10, 4-3-11, 4-3-11, 4-3-12, 4-3-12, 4-3-12, 4-3-13, 4-3-14, 4-3-14, 4-3-14, 4-3-15, 4-3-15, 4-3-16, 4-3-17, 4-3-17, 4-3-2, 4-3-2, 4-3-3, 4-3-3, 4-3-4, 4-3-5, 4-3-5, 4-3-6, 4-3-6, 4-3-7, 4-3-8, 4-3-8, 4-3-8, 4-3-9, 4-3-9, 5-4-65, 5-4-66, 5-4-67, 5-4-68, 5-4-68, 5-4-68, 5-4-69, 5-4-70, 5-4-71, 5-4-72, 5-4-73, 8-4-205, 8-4-250, 8-4-251, 8-4-251, 8-4-257, 8-4-260, 8-4-261, 8-4-70, 8-4-82, 8-4-83, 8-4-84, 8-4-84</p>	7800
92	<p>ಗುಂಡವಾಡರೈಲ್ವೆಗೆಟೆಫರಿಯಾ ಹಾಗೂ ಸ್ವೇಶನ್ಫರಿಯಾ, ರೇಲ್ವೆಸ್ವೇಶನ್ಆಫೀಸ್ ಫರಿಯಾ, ಸ್ವೇಶನ್ ಫರಿಯಾಜೈನ ಗಲ್ಲಿ, ಜಿ.ಎಲ್.ಬಿ.ಸಿ ಕ್ವಾರ್ಟರ್ಸ್ ಫರಿಯಾ</p>	<p>GunadawadRailwayGateAreahagustationArea, jaingalli, Glbccotters Office Area</p>	11700
93	<p>ಪೀರಜಾದೆಎನ್.ಎ, ಪ್ಲಾಟ್, ಎನ್.ಕೆ.ಪಾಳೇಗಾರ ಎನ್.ಎ.ಪ್ಲಾಟ್, ಹಂಜಿಕಾಲನಿ, ಕೋತವಾಲಎನ್. ಎ. ಪ್ಲಾಟ್, ರಿ.ಸ.ನಂ 368/2J/ಕುಬಾಮಸಜಿದ ರಿ.ಸ.ನಂ</p>	<p>Peerjade N.a.plot , palegr N.A plothanji collonykotawalN.A.plotR.S.NO:368/2A/4 kubaMasjidR.s.no: 351, 356, 359, 369. Rukayya Masajid.</p>	3600

	351, 356, 359, 360, 361, 362, 363, 369. ರುಕಯ್ಯಾಮಸಜಿದ		
--	---	--	--



<p>94</p>	<p>ಹಂಜಿಕಾಲನಿ:13-108-206, 13-108-209, 13-108-210, 13-18-182, 13-18-191, 13-18-199, 13-18-200, 13-18-201, 13-18-202, 13-501-192, 13-503-194, 13-503-195, 13-503-214, 13-503-215, 3-503-216, 13-503-217, 13-503-218, 13-503-219, 13-503-220, 13-503-221, 13-503-222, 13-503-223, 13-503-224, 13-506-211, 13-506-212, 13-506-213, 13-507-174, 13-507-193, 13-507-196, 13-507-197, 13-507-198, 13-507-203, 13-507-207, 13-507-208, 17-508-175, 28-108-10, 28-108-11, 28-108-12, 28-108-13, 28-108-17, 28-108-206, 28-108-217, 28-108-256, 28-108-257, 28-108-258, 28-108-270, 28-108-271, 28-108-272, 28-108-273, 28-108-274, 28-108-275, 28-108-28, 28-108-28, 28-108-291, 28-108-293, 28-108-293, 28-108-294, 28-108-294, 28-108-295, 28-108-333, 28-108-5, 28-108-6, 28-108-7, 28-108-8, 28-108-86,</p>	<p>HanjeColony:13-108-206, 13-108-209, 13-108-210, 13-18-182, 13-18-191, 13-18-199, 13-18-200, 13-18-201, 13-18-202, 13-501-192, 13-503-194, 13-503-195, 13-503-214, 13-503-215, 3-503-216, 13-503-217, 13-503-218, 13-503-219, 13-503-220, 13-503-221, 13-503-222, 13-503-223, 13-503-224, 13-506-211, 13-506-212, 13-506-213, 13-507-174, 13-507-193, 13-507-196, 13-507-197, 13-507-198, 13-507-203, 13-507-207, 13-507-208, 17-508-175, 28-108-10, 28-108-11, 28-108-12, 28-108-13, 28-108-17, 28-108-206, 28-108-217, 28-108-256, 28-108-257, 28-108-258, 28-108-270, 28-108-271, 28-108-272, 28-108-273, 28-108-274, 28-108-275, 28-108-28, 28-108-28, 28-108-291, 28-108-293, 28-108-293, 28-108-294, 28-108-294, 28-108-295, 28-108-333, 28-108-5, 28-108-6, 28-108-7, 28-108-8, 28-108-86,</p>	<p>3600</p>
-----------	---	---	-------------

<p>95</p>	<p>28-108-9, 28-18-2, 28-18-3, 28-18-4, 28-18-66, 28-23-40, 28-501-215, 28-501-216, 28-501-41, 28-501-42, 28-501-43, 28-501-44, 28-501-45, 28-501-46, 28-501-47, 28-501-50, 28-501-93, 28-501-97, 28-502-100, 28-502-101, 28-502-102, 28-502-103, 28-502-104, 28-502-213, 28-502-214, 28-502-259, 28-502-260, 28-502-261, 28-502-262, 28-502-303, 28-502-51, 28-502-52, 28-502-79, 28-502-81, 28-502-98, 28-502-99, 28-503-109, 28-503-207, 28-503-208, 28-503-218, 28-503-267, 28-503-268, 28-503-269, 28-503-299, 28-503-30, 28-503-302, 28-503-32, 28-503-58, 28-503-84, 28-503-85, 28-509-292, 28-510-276, 28-510-31, 28-510-61, 28-510-61, 28-510-61, 28-511-263, 28-511-263, 28-511-264, 28-511-264, 28-511-265, 28-511-266, 28-511-297, 28-511-55, 28-511-64, 28-511-68, 28-511-69, 28-511-71, 28-511-75, 28-511-76, 28-511-82, 28-511-83</p>	<p>28-108-9, 28-18-2, 28-18-3, 28-18-4, 28-18-66, 28-23-40, 28-501-215, 28-501-216, 28-501-41, 28-501-42, 28-501-43, 28-501-44, 28-501-45, 28-501-46, 28-501-47, 28-501-50, 28-501-93, 28-501-97, 28-502-100, 28-502-101, 28-502-102, 28-502-103, 28-502-104, 28-502-213, 28-502-214, 28-502-259, 28-502-260, 28-502-261, 28-502-262, 28-502-303, 28-502-51, 28-502-52, 28-502-79, 28-502-81, 28-502-98, 28-502-99, 28-503-109, 28-503-207, 28-503-208, 28-503-218, 28-503-267, 28-503-268, 28-503-269, 28-503-299, 28-503-30, 28-503-302, 28-503-32, 28-503-58, 28-503-84, 28-503-85, 28-509-292, 28-510-276, 28-510-31, 28-510-61, 28-510-61, 28-510-61, 28-511-263, 28-511-263, 28-511-264, 28-511-265, 28-511-266, 28-511-297, 28-511-55, 28-511-64, 28-511-68, 28-511-69, 28-511-71, 28-511-75, 28-511-76, 28-511-82, 28-511-83</p>	<p>4000</p>
-----------	--	--	-------------

96	ಚಮನಶೇಖರನ್.ಎ.ಪ್ಲಾಟ್, ಚಂದನಆಯಿಸ್ ಫ್ಯಾಕ್ಟರಿಹತ್ತಿರ, ಸಣ್ಣಕ್ಕಿಪ್ಲಾಟ್ಪುಲಾರೆ ಎನ್.ಎ.ಪ್ಲಾಟ್, ಕಡೆಗಾಂವಪಟೇಲ, ಪದ್ಮಾ ಸಿನಿಮಾಟಾಕೀಜ, ಪೀರಖಾನಎನ್ಎಪ್ಲಾಟ್, ರಿ.ಸ.ನಂ.377	chaman shaik N.A. plotchandan ice Factory Hattir, Sannakki Plot Fulare N.A. plot Khadegaon Patel, Padama Cenema Taakis Peerkhan Na plot R.s. no:377	4000
97	ಪದ್ಮಾಚಿತ್ರಮಂದಿರಹತ್ತಿರ: 17-18-227, 17-18-231, 17-18-236, 17-18-237, 17-19-234, 17-19-235, 17-503-232, 17-503-233, 17-504- 228, 17-504-229	PadmaTheaterNear:17-18-227, 17-18- 231, 17-18-236, 17-18-237, 17-19-234, 17- 19-235, 17-503-232, 17-503-233, 17- 504- 228, 17-504-229	4000
98	ಪುಲಾರೆಪ್ಲಾಟ್:13-19-19, 13-19- 21, 13-503-225, 13-503-235, 13- 503-236, 13-503-237, 13-503-86, 13-503-89, 13-504-52, 13-504-53, 13-504-54, 13-504-55, 13-504-56, 13-504-57, 13-504-58, 13-504-59, 13-504-60, 13-504-61, 13-504-63, 13-504-65, 13-504-66, 13-504-67, 13-504-68, 13-504-69, 13-504-70, 13-504-71, 13-504-72, 13-504-79, 13-504-81, 13-505-32, 13-505-33, 13-505-34, 13-505-35, 13-505-47, 13-505-48, 13-505-49, 28-108-237, 28-108-238, 28-108-238, 28-108- 239, 28-108-24, 28-108-240,	PularePlot:13-19-19, 13-19-21, 13-503- 225, 13-503-235, 13-503-236, 13-503- 237, 13-503-86, 13-503-89, 13-504-52, 13- 504-53, 13-504-54, 13-504-55, 13-504-56, 13-504-57, 13-504-58, 13-504-59, 13-504- 60, 13-504-61, 13-504-63, 13-504-65, 13- 504-66, 13-504-67, 13-504-68, 13-504-69, 13-504-70, 13-504-71, 13-504-72, 13-504- 79, 13-504-81, 13-505-32, 13-505-33, 13- 505-34, 13-505-35, 13-505-47, 13-505-48, 13-505-49, 28-108-237, 28-108-238, 28- 108-238, 28-108-239, 28-108-24, 28-108- 240,	4000

99	28-108-245, 28-108-246, 28-108-289, 28-108-290, 28-503-219, 28-503-220, 28-503-221, 28-503-222, 28-503-223, 28-503-224, 28-503-225, 28-503-226, 28-503-227, 28-503-228, 28-503-229, 28-503-232, 28-503-233, 28-503-234, 28-503-235, 28-503-236, 28-503-249, 28-503-250, 28-503-251, 28-504-319, 28-504-319, 28-506-25, 28-510-230, 28-510-231, 28-510-241, 28-510-243, 28-510-244, 28-510-277, 28-510-278, 28-510-279, 28-510-280, 28-510-281, 28-510-282, 28-510-283, 28-510-284, 28-510-285, 28-510-286, 28-510-287, 28-510-288	28-108-245, 28-108-246, 28-108-289, 28-108-290, 28-503-219, 28-503-220, 28-503-221, 28-503-222, 28-503-223, 28-503-224, 28-503-225, 28-503-226, 28-503-227, 28-503-228, 28-503-229, 28-503-232, 28-503-233, 28-503-234, 28-503-235, 28-503-236, 28-503-249, 28-503-250, 28-503-251, 28-504-319, 28-504-319, 28-506-25, 28-510-230, 28-510-231, 28-510-231, 28-510-241, 28-510-243, 28-510-244, 28-510-277, 28-510-278, 28-510-279, 28-510-280, 28-510-281, 28-510-282, 28-510-283, 28-510-284, 28-510-285, 28-510-286, 28-510-287, 28-510-288	4000
100	ಮಸ್ಕಿಗಲ್ಲಿ, ಸಿಂದಗಿಗಲ್ಲಿ, ನೇಸರಗಿಗಲ್ಲಿ	Maskigalli, Shindagigalli, Nesargigalli.	4000

101	<p>ಬಜಾರ ರಸ್ತೆ :1-4-2, 1-4-2, 1-4-3, 1-4-4, 1-4-4, 8-4-183, 8-4-184, 8-4-185, 8-4-186, 8-4-187, 8-4-188, 8-4-199, 8-4-199, 8-4-200, 8-4-201, 8-4-202, 8-4-203, 8-4-204, 8-4-232, 8-4-232, 8-4-233, 8-4-233, 8-4-234, 8-4-234, 8-4-235, 8-4-235, 8-4-236, 8-4-237, 8-4-237, 8-4-238, 8-4-239, 8-4-240, 8-4-241, 8-4-243, 8-4-75, 8-4-76, 8-4-77, 8-4-78, 8-4-79, 8-4-79, 8-4-80, 8-4-81, 8-4-85, 8-4-86, 8-4-86, 8-4-87, 8-4-87, 8-4-88, 8-4-88, 8-4-89, 8-4-90, 8-4-90, 8-4-91, 8-4-91, 8-4-92, 8-501-63, 8-505-242, 8-508-64</p>	<p>BajarRoad:1-4-2, 1-4-2, 1-4-3, 1-4-4, 1-4-4, 8-4-183, 8-4-184, 8-4-185, 8-4-186, 8-4-187, 8-4-188, 8-4-199, 8-4-199, 8-4-200, 8-4-201, 8-4-202, 8-4-203, 8-4-204, 8-4-232, 8-4-232, 8-4-233, 8-4-233, 8-4-234, 8-4-234, 8-4-235, 8-4-235, 8-4-236, 8-4-237, 8-4-237, 8-4-238, 8-4-239, 8-4-240, 8-4-241, 8-4-243, 8-4-75, 8-4-76, 8-4-77, 8-4-78, 8-4-79, 8-4-79, 8-4-80, 8-4-81, 8-4-85, 8-4-86, 8-4-86, 8-4-87, 8-4-87, 8-4-88, 8-4-88, 8-4-89, 8-4-90, 8-4-90, 8-4-91, 8-4-91, 8-4-92, 8-501-63, 8-505-242, 8-508-64</p>	4000
	<p>ಮಸ್ಕೆವಾಲಿ ಗಲ್ಲಿ : 8-4-134, 8-503-100, 8-503-101, 8-503-102, 8-503-103, 8-503-11, 8-503-110, 8-503-111, 8-503-112, 8-503-113, 8-503-114, 8-503-115, 8-503-116, 8-503-117, 8-503-118, 8-503-119, 8-503-</p>	<p>MaskewaliGalli:-4-134, 8-503-100, 8-503-101, 8-503-102, 8-503-103, 8-503-11, 8-503-110, 8-503-111, 8-503-112, 8-503-113, 8-503-114, 8-503-115, 8-503-116, 8-503-117, 8-503-118, 8-503-119, 8-503-12, 8-503-120, 8-503-13, 8-503-133, 8-503-</p>	

102	12, 8-503-120, 8-503-13, 8-503-133, 8-503-135, 8-503-136, 8-503-137, 8-503-138, 8-503-139, 8-503-14, 8-503-140, 8-503-141, 8-503-142, 8-503-143, 8-503-144, 8-503-145, 8-503-146, 8-503-147, 8-503-148, 8-503-148, 8-503-149, 8-503-15, 8-503-15, 8-503-150, 8-503-151, 8-503-152, 8-503-153, 8-503-154, 8-503-155, 8-503-16, 8-503-17, 8-503-174,	135, 8-503-136, 8-503-137, 8-503-138, 8-503-139, 8-503-14, 8-503-140, 8-503-141, 8-503-142, 8-503-143, 8-503-144, 8-503-145, 8-503-146, 8-503-147, 8-503-148, 8-503-148, 8-503-149, 8-503-15, 8-503-15, 8-503-150, 8-503-151, 8-503-152, 8-503-153, 8-503-154, 8-503-155, 8-503-16, 8-503-17, 8-503-174,	4000
-----	--	--	------

<p>103</p>	<p>8-503-174, 8-503-189, 8-503-19, 8-503-190, 8-503-191, 8-503-192, 8-503-193, 8-503-194, 8-503-195, 8-503-196, 8-503-197, 8-503-198, 8-503-20, 8-503-21, 8-503-22, 8-503-23, 8-503-24, 8-503-248, 8-503-249, 8-503-25, 8-503-26, 8-503-268, 8-503-269, 8-503-27, 8-503-28, 8-503-28, 8-503-31, 8-503-32, 8-503-33, 8-503-33, 8-503-35, 8-503-36, 8-503-37, 8-503-38, 8-503-39, 8-503-39, 8-503-40, 8-503-41, 8-503-57, 8-503-65, 8-503-66, 8-503-66, 8-503-67, 8-503-68, 8-503-69, 8-503-71, 8-503-72, 8-503-73, 8-503-74, 8-503-74, 8-503-93, 8-503-94, 8-503-95, 8-503-96, 8-503-97, 8-503-97, 8-503-98, 8-503-99, 8-504-156</p>	<p>8-503-174, 8-503-189, 8-503-19, 8-503-190, 8-503-191, 8-503-192, 8-503-193, 8-503-194, 8-503-195, 8-503-196, 8-503-197, 8-503-198, 8-503-20, 8-503-21, 8-503-22, 8-503-23, 8-503-24, 8-503-248, 8-503-249, 8-503-25, 8-503-26, 8-503-268, 8-503-269, 8-503-27, 8-503-28, 8-503-28, 8-503-31, 8-503-32, 8-503-33, 8-503-33, 8-503-35, 8-503-36, 8-503-37, 8-503-38, 8-503-39, 8-503-39, 8-503-40, 8-503-41, 8-503-57, 8-503-65, 8-503-66, 8-503-66, 8-503-67, 8-503-68, 8-503-69, 8-503-71, 8-503-72, 8-503-73, 8-503-74, 8-503-74, 8-503-93, 8-503-94, 8-503-95, 8-503-96, 8-503-97, 8-503-97, 8-503-98, 8-503-99, 8-504-156</p>	<p>4000</p>
<p>104</p>	<p>ನೇಸರ್ಗಿ ಗಲ್ಲಿ : 8-505-164, 8-505-165, 8-505-166, 8-505-167, 8-505-168, 8-505-169, 8-505-175, 8-505-176, 8-505-177, 8-505-178, 8-505-179, 8-505-180, 8-505-181, 8-505-182, 8-505-206, 8-505-206, 8-505-207, 8-505-207, 8-505-208, 8-505-208, 8-505-209, 8-505-209, 8-</p>	<p>Nesargigalli:8-505-164, 8-505-165, 8-505-166, 8-505-167, 8-505-168, 8-505-169, 8-505-175, 8-505-176, 8-505-177, 8-505-178, 8-505-179, 8-505-180, 8-505-181, 8-505-182, 8-505-206, 8-505-206, 8-505-207, 8-505-207, 8-505-208, 8-505-208, 8-505-209, 8-505-209, 8-505-210, 8-</p>	<p>4000</p>

೧೪೪

	505-210, 8-505-210, 8-505-211, 8-505-212	505-210, 8-505-211, 8-505-212	
105	ಸಿಂಡಿಕೇಟೆ ಬ್ಯಾಂಕದಿಂದ ಮುನ್ಸಿಪಾಲಿಸಿ ಪಾಲಟಿ ಏರಿಯಾ ನಡುವೆ, (ಟಿ.ಪಿ.ಸಿ ಏರಿಯಾ)	SyndicateBankdiandMunicipaltiAreana duve(T.P.C area)	4000
106	ಮಹಬೂಬ ಸುಬಾನಿ ದರ್ಗಾ, ಸಿಂಡಿಕೇಟೆ ಬ್ಯಾಂಕ, ಕಸಾಯಿ ಗಲ್ಲಿ ಬೇಪಾರಿ ಗಲ್ಲಿ, ಹಳೆ ಪೋಸ್ಟ್ ಏರಿಯಾ	MehaboobSubahaniDarga, Syndicatebank, KaasaiGalli Bepari galli, Old Post Area.	4000
107	ಬೇಪಾರಿ ಗಲ್ಲಿ :14-106-14, 14-106- 15, 14-106-16, 14-106-16, 14-106- 17, 14-106-18, 14-506-13, 19-121- 127, 19-509-153	Beparigalli:14-106-14, 14-106-15, 14- 106-16, 14-106-16, 14-106-17, 14-106- 18, 14-506-13, 19-121-127, 19-509-153	4000
108	ಹಳೆ ಪೋಸ್ಟ್ ರಸ್ತೆ :1-10-100, 1-10-101, 1-10-102, 1-10-103, 1-10- 104, 1-10-105, 1-10-106, 1-10-107, 1-10-108, 1-10-109, 1-10-110, 1-10- 111, 1-10-112, 1-10-113, 1-10-114, 1-10-115, 1-10-116, 1-10-117, 1-10- 118, 1-10-119, 1-10-120, 1-10-120, 1-10-121, 1-10-122, 1-10-123, 1-10- 124, 1-10-125, 1-10-126, 1-10-127, 1-10-128, 1-10-129, 1-10-130, 1-10- 130, 1-10-131, 1-10-132, 1-10-133, 1-10-134, 1-10-135, 1-10-136, 1-10- 137, 1-10-138, 1-10-139, 1-10-140, 1-10-141, 1-10-142, 1-10-143, 1-10- 144, 1-10-145, 1-10-146, 1-10-147, 1-10-148, 1-10-149, 1-10-150, 1-10-151, 1-10- 152, 1-10-153, 1-10-154, 1-10-155, 1-10- 156, 1-10-157, 1-10-158, 1-10-159, 1-10- 160, 1-10-161, 1-10-162	OldPostRoad:1-10-100, 1-10-101, 1-10- 102, 1-10-103, 1-10-104, 1-10-105, 1-10- 106, 1-10-107, 1-10-108, 1-10-109, 1-10- 110, 1-10-111, 1-10-112, 1-10-113, 1-10- 114, 1-10-115, 1-10-116, 1-10-117, 1-10- 118, 1-10-119, 1-10-120, 1-10-120, 1-10- 121, 1-10-122, 1-10-123, 1-10-124, 1-10- 125, 1-10-126, 1-10-127, 1-10-128, 1-10- 129, 1-10-130, 1-10-130, 1-10-131, 1-10- 132, 1-10-133, 1-10-134, 1-10-135, 1-10- 136, 1-10-137, 1-10-138, 1-10-139, 1-10- 140, 1-10-141, 1-10-142, 1-10-143, 1-10- 144, 1-10-145, 1-10-146, 1-10-147, 1-10- 148, 1-10-149, 1-10-150, 1-10-151, 1-10- 152, 1-10-153, 1-10-154, 1-10-155, 1-10- 156, 1-10-157, 1-10-158, 1-10-159, 1-10- 160, 1-10-161, 1-10-162	4000



151, 1-10-152, 1-10-153, 1-10-154, 1-10-155, 1-10-156, 1-10-157, 1-10- 158, 1-10-159, 1-10-160, 1-10-161, 1-10-162		
---	--	--

109	, 1-10-163, 1-10-163, 1-10-165, 1-10-166, 1-10-167, 1-10-168, 1-10-169, 1-10-170, 1-10-171, 1-10-172, 1-10-173, 1-10-174, 1-10-175, 1-10-176, 1-10-178, 1-10-33, 1-10-35, 1-10-38, 1-10-39, 1-10-40, 1-10-41, 1-10-42, 1-10-43, 1-10-43, 1-10-44, 1-10-44, 1-10-45, 1-10-46, 1-10-47, 1-10-48, 1-10-86, 1-10-87, 1-10-87, 1-10-95, 1-10-95, 1-10-95, 1-10-96, 1-10-97, 1-10-98, 1-10-99, , 5-10-1, 5-10-10, 5-10-11, 5-10-12, 5-10-13, 5-10-14, 5-10-15, 5-10-16, 5-10-17, 5-10-18, 5-10-19, 5-10-2, 5-10-20, 5-10-3, 5-10-4, 5-10-5, 5-10-6, 5-10-7, 5-10-8, 5-10-9, 5-10-9, 8-10-1, 8-10-10, 8-10-104, 8-10-105, 8-10-106, 8-10-107, 8-10-108, 8-10-108, 8-10-18, 8-10-2, 8-10-247, 8-10-3, 8-10-30, 8-10-34, 8-10-4, 8-10-5, 8-10-6, 8-10-7, 8-10-8, 8-10-9	, 1-10-163, 1-10-163, 1-10-165, 1-10-166, 1-10-167, 1-10-168, 1-10-169, 1-10-170, 1-10-171, 1-10-172, 1-10-173, 1-10-174, 1-10-175, 1-10-176, 1-10-178, 1-10-33, 1-10-35, 1-10-38, 1-10-39, 1-10-40, 1-10-41, 1-10-42, 1-10-43, 1-10-43, 1-10-44, 1-10-44, 1-10-45, 1-10-46, 1-10-47, 1-10-48, 1-10-86, 1-10-87, 1-10-87, 1-10-95, 1-10-95, 1-10-96, 1-10-97, 1-10-98, 1-10-99, , 5-10-1, 5-10-10, 5-10-11, 5-10-12, 5-10-13, 5-10-14, 5-10-15, 5-10-16, 5-10-17, 5-10-18, 5-10-19, 5-10-2, 5-10-20, 5-10-3, 5-10-4, 5-10-5, 5-10-6, 5-10-7, 5-10-8, 5-10-9, 5-10-9, 8-10-1, 8-10-10, 8-10-104, 8-10-105, 8-10-106, 8-10-107, 8-10-108, 8-10-108, 8-10-18, 8-10-2, 8-10-247, 8-10-3, 8-10-30, 8-10-34, 8-10-4, 8-10-5, 8-10-6, 8-10-7, 8-10-8, 8-10-9	4000
110	ಡೋಪರೆ ಮತ್ತು ರೆಡ್ಡಿ ಎನ್ .ಎ. ಪ್ಲಾಟ್	DopareandReddiN.A. Plot	4000
111	ಜಾತಗಾರ ಗಲ್ಲಿ, ವರಲಿ ಚೌಕ	JatagarGallivarlichowk	4000

ಜಾತಗಾರ ಗಲ್ಲಿ : 10-12-93, 10-	
------------------------------	--

<p>112</p>	<p>12-94, 10-12-96, 10-12-97, 10-12-98, 10-12-98, 10-12-99, 10-501-42,          10-501-43, 10-501-44, 10-501-46, 10-501-47, 10-501-48, 10-502-27, 10-502-28, 10-502-28, 10-502-29, 10-502-30, 10-502-31, 10-502-34, 10-502-35, 10-502-36, 10-502-63, 10-502-66, 10-502-67, 10-502-68, 10-502-68, 11-107-3, 11-107-4, 11-107-6, 11-107-6, 11-11-10, 11-11-11, 11-11-12, 11-11-120, 11-11-120, 11-11-120, 11-11-120, 11-11-13, 11-11-14, 11-11-14,          11-11-15, 11-11-16, 11-11-16, 11-11-16, 11-11-17, 11-11-18, 11-11-19, 11-11-19, 11-11-20, 11-11-21, 11-11-21, 11-11-21, 11-11-22, 11-11-23, 11-12-1, 11-12-2, 11-12-2, 11-12-2, 11-12-42, 11-12-43, 11-12-43, 11-12-44, 11-12-5, 11-12-50, 11-12-51, 11-12-52, 11-12-53, 11-12-53, 11-12-55, 11-12-57, 11-12-58, 11-12-59, 11-12-60, 11-12-61, 11-12-63, 11-12-64, 11-17-105, 11-17-106, 11-501-56, 11-501-67, 11-501-68, 11-501-68, 11-501-69, 11-501-69,</p>	<p>JatagarGalli:10-12-93, 10-12-94, 10-12-96, 10-12-97, 10-12-98, 10-12-98, 10-12-99, 10-501-42, 10-501-43, 10-501-44, 10-501-46, 10-501-47, 10-501-48, 10-502-27, 10-502-28, 10-502-28, 10-502-29, 10-502-30, 10-502-31, 10-502-34, 10-502-35, 10-502-36, 10-502-63, 10-502-64, 10-502-65, 10-502-66, 10-502-67, 10-502-68, 10-502-68, 11-107-3, 11-107-4, 11-107-6, 11-107-6, 11-11-10, 11-11-11, 11-11-12, 11-11-120, 11-11-120, 11-11-120, 11-11-13, 11-11-14, 11-11-14, 11-11-15, 11-11-16, 11-11-16, 11-11-16, 11-11-17, 11-11-18, 11-11-19, 11-11-19, 11-11-20, 11-11-21, 11-11-21, 11-11-21, 11-11-22, 11-11-23, 11-12-1, 11-12-2, 11-12-2, 11-12-42, 11-12-43, 11-12-44, 11-12-5, 11-12-50, 11-12-51, 11-12-52, 11-12-53, 11-12-53, 11-12-55, 11-12-57, 11-12-58, 11-12-59, 11-12-60, 11-12-61, 11-12-63, 11-12-64, 11-17-105, 11-17-106, 11-501-56, 11-501-67, 11-501-68, 11-501-68, 11-501-69, 11-501-69, 11-501-7, 11-501-70,</p>	<p>4000</p>
------------	--	---	-------------

113	<p>11-501-73, 11-501-74, 11-501-76, 11-501-77, 11-501-78, 11-501-9, 11-502-31, 11-502-45, 11-502-45, 11-502-45, 11-502-46, 11-502-49, 11-502-66, 11-502-71, 11-502-79, 11-502-80, 11-502-81, 11-502-82, 11-502-83, 11-502-84, 11-502-92, 11-502-93, 11-502-96, 11-502-96, 11-503-24, 11-503-29, 11-503-30, 11-503-36, 11-503-37, 11-503-38, 11-503-97, 11-504-107, 11-504-108, 11-504-109, 11-504-111, 11-505-25, 11-505-26, 11-505-27, 11-505-28, 11-505-33, 11-505-34, 11-505-35, 12-102-102, 16-112-163, 16-12-110, 16-12-110, 16-12-111, 16-12-113, 16-12-114, 16-12-149, 16-12-91, 16-12-92, 16-12-93, 16-12-97, 16-12-97, 16-507-100, 16-507-101, 16-507-102, 16-507-102, 16-507-103, 16-507-108, 16-507-108, 16-507-109, 16-507-109, 16-507-121, 16-507-121, 16-507-124, 16-507-125, 16-507-127, 16-507-128, 16-507-128, 16-507-131, 16-507-132, 16-507-133, 16-507-137,</p>	<p>11-501-73, 11-501-74, 11-501-76, 11-501-77, 11-501-78, 11-501-9, 11-502-31, 11-502-45, 11-502-45, 11-502-45, 11-502-46, 11-502-49, 11-502-66, 11-502-71, 11-502-79, 11-502-80, 11-502-81, 11-502-82, 11-502-83, 11-502-84, 11-502-92, 11-502-93, 11-502-96, 11-502-96, 11-503-24, 11-503-29, 11-503-30, 11-503-36, 11-503-37, 11-503-38, 11-503-97, 11-504-107, 11-504-108, 11-504-109, 11-504-111, 11-505-25, 11-505-26, 11-505-27, 11-505-28, 11-505-33, 11-505-34, 11-505-35, 12-102-102, 16-112-163, 16-12-110, 16-12-110, 16-12-111, 16-12-113, 16-12-114, 16-12-149, 16-12-91, 16-12-92, 16-12-93, 16-12-97, 16-12-97, 16-507-100, 16-507-101, 16-507-102, 16-507-102, 16-507-103, 16-507-108, 16-507-108, 16-507-109, 16-507-109, 16-507-121, 16-507-121, 16-507-124, 16-507-125, 16-507-127, 16-507-128, 16-507-128, 16-507-131, 16-507-132, 16-507-133, 16-507-137, 16-507-99, 16-507-99, 16-508-126, 16-508-130, 16-508-134, 16-508-145, 16-508-146, 16-508-147, 16-508-148, 16-508-153</p>	4000
114	<p>ಜಾತಗಾರ ಗಲ್ಲಿ ರಸ್ತೆ : 10-501-45, 10-502-57, 10-502-58</p>	<p>JatagarGalliRoad:10-501-45, 10-502-57, 10-502-58</p>	4000

115	ಪೂರ್ವ ಮುಖ್ಯ ರಸ್ತೆ : 10-107- 103, 10-107-104, 10-107-105, 10-107-106, 10-107-107, 10-107-108	EastMainRoad:10-107-103, 10-107-104, 10-107-105, 10-107-106, 10-107-107, 10-107-108	4000
116	ಹನುಮಾನ ದೇವರ ಗುಡಿ ಏರಿಯಾ	HanumanDevarGudiArea	4000
117	ಹನುಮಾನ ಮಂದಿರ : 8-17- 218, 8-17-221, 8-17-223, 8-17-223, 8-17-226, 8-17-226, 8-17-226, 8-17-228, 8-17-229, 8-17-229	HanumanTemple:8-17-218, 8-17-221, 8-17-223, 8-17-223, 8-17-226, 8-17-226, 8-17-226, 8-17-228, 8-17-229, 8-17-229	4000
118	ಹನುಮಾನ ಮಂದಿರ ಸ್ವೇಷನ್ ರಸ್ತೆ: 8-17-220, 8-17-222, 8-17-224, 8-17-227	HanumanTempleRailwayStationRoad: 8-17-220, 8-17-222, 8-17-224, 8-17-227	4000
119	ಸಣ್ಣಕ್ಕಿ ಗಲ್ಲಿ, ಹರಿಜನ ಕೇರಿ ಗಲ್ಲಿ, ಅಂಬೇಡ್ಕರ ನಗರ, ಗೊಲ್ಲರ ಗಲ್ಲಿ, ಭಾರತ ನಗರ, ದುರ್ಗಾದೇವಿ ಗುಡಿ, ಅಂಬೇಡ್ಕರ ಗಲ್ಲಿ, ಮಾದರ ಗಲ್ಲಿ	Sannakki Galli, Harijan Keri Galli, Ambedkar Nagar , GollarGalli, BharatNagar, DurgadeviGudi, AmbedkarGalli Hos serpadeMdar galli	4000
120	ಚಂದನ ದಾದಿ ನಗರ : 30-504-10, 30-504-11, 30-504-12, 30-504-13, 30-504-14, 30-504-15, 30-504-16, 30-504-17, 30-504-18, 30-504-19, 30-504-2, 30-504-20, 30-504-21, 30-504-22, 30-504-23, 30-504-24, 30-504-25, 30-504-26, 30-504-3, 30-504-4, 30-504-5, 30-504-55, 30-504-6, 30-504-7, 30-504-8, 30-504-9, 30-505-27, 30-505-28, 30-505-29, 30-505-30, 30-505-31, 30-505-32, 30-505-33, 30-505-34, 30-505-35, 30-505-36, 30-505-37, 30-505-38, 30-505-39, 30-505-40, 30-505-41, 30-505-42, 30-505-43, 30-505-44, 30-505-45, 30-505-46, 30-505-47, 30-505-48, 30-505-49, 30-	ChandanDadiNagar:30-504-10, 30-504-11, 30-504-12, 30-504-13, 30-504-14, 30-504-15, 30-504-16, 30-504-17, 30-504-18, 30-504-19, 30-504-2, 30-504-20, 30-504-21, 30-504-22, 30-504-23, 30-504-24, 30-504-25, 30-504-26, 30-504-3, 30-504-4, 30-504-5, 30-504-55, 30-504-6, 30-504-7, 30-504-8, 30-504-9, 30-505-27, 30-505-28, 30-505-29, 30-505-30, 30-505-31, 30-505-32, 30-505-33, 30-505-34, 30-505-35, 30-505-36, 30-505-37, 30-505-38, 30-505-39, 30-505-40, 30-505-41, 30-505-42, 30-505-43, 30-505-44, 30-505-45, 30-505-46, 30-505-47, 30-505-48, 30-505-49, 30-505-54, 30-505-56, 30-505-57, 30-505-58, 30-505-59, 30-505-60, 30-505-61, 30-505-62, 30-505-63, 30-505-64, 30-505-65, 30-505-	4000

<p>505-54, 30-505-56, 30-505-57, 30-505-58, 30-505-59, 30-505-60, 30-505-61, 30-505-62, 30-505-63, 30-505-64, 30-505-65, 30-505-66, 30-505-67, 30-505-68, 30-505-69, 30-505-70, 30-505-71, 30-505-72, 30-506-73, 30-506-74, 30-506-75, 30-506-76, 30-506-77, 30-506-78, 30-506-79, 30-506-80, 30-506-81, 30-</p>	<p>66, 30-505-67, 30-505-68, 30-505-69, 30-505-70, 30-505-71, 30-505-72, 30-506-73, 30-506-74, 30-506-75, 30-506-76, 30-506-77, 30-506-78, 30-506-79, 30-506-80, 30-506-81, 30-506-82, 30-506-83, 30-506-84, 30-506-85, 30-506-86, 30-506-87, 30-506-88, 30-506-89, 30-506-90, 30-506-91,</p>
--	---

<p>121</p>	<p>30-506-94, 30-506-95, 30-506-96, 30-506-97, 30-506-98, 30-507-100, 30-507-101, 30-507-102, 30-507-103, 30-507-99, 30-508-105, 30-508-106, 30-508-107, 30-508-108, 30-508-109, 30-508-110, 30-508-111, 30-508-112, 30-508-113, 30-508-114, 30-508-115, 30-508-116, 30-508-117, 30-508-118, 30-508-119, 30-508-120, 30-508-121, 30-508-122, 30-508-123, 30-508-124, 30-508-125, 30-508-126, 30-508-127, 30-508-128, 30-509-129, 30-509-130, 30-509-131, 30-509-132, 30-509-133, 30-509-134, 30-509-135, 30-509-136, 30-509-137, 30-509-138, 30-509-139, 30-509-140, 30-509-141, 30-509-142, 30-509-143, 30-509-144, 30-509-145, 30-509-146, 30-509-147, 30-509-148, 30-509-149, 30-509-150, 30-509-151, 30-509-152, 30-509-153, 30-509-154, 30-509-155, 30-509-156, 30-509-157, 30-509-158, 30-509-159, 30-509-160, 30-509-161, 30-509-164, 30-509-165, 30-509-166,</p>	<p>30-506-94, 30-506-95, 30-506-96, 30-506-97, 30-506-98, 30-507-100, 30-507-101, 30-507-102, 30-507-103, 30-507-99, 30-508-105, 30-508-106, 30-508-107, 30-508-108, 30-508-109, 30-508-110, 30-508-111, 30-508-112, 30-508-113, 30-508-114, 30-508-115, 30-508-116, 30-508-117, 30-508-118, 30-508-119, 30-508-120, 30-508-121, 30-508-122, 30-508-123, 30-508-124, 30-508-125, 30-508-126, 30-508-127, 30-508-128, 30-509-129, 30-509-130, 30-509-131, 30-509-132, 30-509-133, 30-509-134, 30-509-135, 30-509-136, 30-509-137, 30-509-138, 30-509-139, 30-509-140, 30-509-141, 30-509-142, 30-509-143, 30-509-144, 30-509-145, 30-509-146, 30-509-147, 30-509-148, 30-509-149, 30-509-150, 30-509-151, 30-509-152, 30-509-153, 30-509-154, 30-509-155, 30-509-156, 30-509-157, 30-509-158, 30-509-159, 30-509-160, 30-509-161, 30-509-164, 30-509-165, 30-509-166, 30-509-167, 30-509-168, 30-509-169, 30-509-170, 30-509-171, 30-510-173, 30-510-</p>	<p>4000</p>
------------	--	--	-------------

<p>122</p>	<p>30-510-179, 30-510-180, 30-510-181, 30-510-182, 30-510-183, 30-510-184, 30-510-185, 30-510-186, 30-510-187, 30-510-188, 30-510-189, 30-510-190, 30-510-191, 30-510-192, 30-510-193, 30-510-194, 30-510-195, 30-510-196, 30-510-197, 30-510-198, 30-510-199, 30-510-200, 30-510-201, 30-510-202, 30-510-203, 30-510-204, 30-510-205, 30-510-206, 30-510-207, 30-510-208, 30-510-209, 30-510-210, 30-510-211, 30-510-212, 30-510-213, 30-510-214, 30-511-215, 30-511-216, 30-511-217, 30-511-218, 30-511-219, 30-511-220, 30-511-221, 30-511-222, 30-511-223, 30-511-224, 30-511-225, 30-511-226, 30-511-227, 30-511-228, 30-511-229, 30-511-230, 30-511-231, 30-511-232, 30-511-233, 30-511-234, 30-511-235, 30-511-236, 30-511-237, 30-511-238, 30-511-239, 30-511-240, 30-511-241, 30-511-242, 30-511-243, 30-511-244, 30-511-245, 30-511-246, 30-511-247, 30-</p>	<p>30-510-179, 30-510-180, 30-510-181, 30-510-182, 30-510-183, 30-510-184, 30-510-185, 30-510-186, 30-510-187, 30-510-188, 30-510-189, 30-510-190, 30-510-191, 30-510-192, 30-510-193, 30-510-194, 30-510-195, 30-510-196, 30-510-197, 30-510-198, 30-510-199, 30-510-200, 30-510-201, 30-510-202, 30-510-203, 30-510-204, 30-510-205, 30-510-206, 30-510-207, 30-510-208, 30-510-209, 30-510-210, 30-510-211, 30-510-212, 30-510-213, 30-510-214, 30-511-215, 30-511-216, 30-511-217, 30-511-218, 30-511-219, 30-511-220, 30-511-221, 30-511-222, 30-511-223, 30-511-224, 30-511-225, 30-511-226, 30-511-227, 30-511-228, 30-511-229, 30-511-230, 30-511-231, 30-511-232, 30-511-233, 30-511-234, 30-511-235, 30-511-236, 30-511-237, 30-511-238, 30-511-239, 30-511-240, 30-511-241, 30-511-242, 30-511-243, 30-511-244, 30-511-245, 30-511-246, 30-511-247, 30-512-248, 30-512-249, 30-512-250, 30-512-251, 30-512-252, 30-512-253, 30-512-254, 30-512-255, 30-512-256,</p>	<p>4000</p>
------------	--	--	-------------



123	<p>ಗೊಲ್ಲರ ಗಲ್ಲಿ ರಸ್ತೆ : 10-12-16, 10-12-17, 10-12-18, 10-12-19, 10-12-20, 16-12-11, 16-12-11, 16-12-12, 16-12-13, 16-12-14, 16-12-15, 16-12-16, 16-12-17, 16-12-17, 16-12-17, 16-12-17, 16-12-18, 16-12-2, 16-12-3, 16-12-4, 16-12-44, 16-12-45, 16-12-45, 16-12-46, 16-12-47, 16-12-48, 16-12-49, 16-12-5, 16-12-50, 16-12-51, 16-12-52, 16-12-53, 16-12-6, 16-12-67, 16-12-68, 16-12-68, 16-12-69, 16-12-7, 16-12-7, 16-12-7, 16-12-70, 16-12-71, 16-12-72, 16-12-73, 16-12-74, 16-12-74, 16-12-75, 16-12-75, 16-12-8</p>	<p>GollarGalliRoad:10-12-16, 10-12-17, 10-12-18, 10-12-19, 10-12-20, 16-12-11, 16-12-11, 16-12-12, 16-12-13, 16-12-14, 16-12-15, 16-12-16, 16-12-17, 16-12-17, 16-12-17, 16-12-17, 16-12-18, 16-12-2, 16-12-3, 16-12-4, 16-12-44, 16-12-45, 16-12-45, 16-12-46, 16-12-47, 16-12-48, 16-12-49, 16-12-5, 16-12-50, 16-12-51, 16-12-52, 16-12-53, 16-12-6, 16-12-67, 16-12-68, 16-12-68, 16-12-69, 16-12-7, 16-12-7, 16-12-7, 16-12-70, 16-12-71, 16-12-72, 16-12-73, 16-12-74, 16-12-74, 16-12-75, 16-12-75, 16-12-8</p>	4000
124	<p>ಮಾದರ ಗಲ್ಲಿ : 15-13-126, 15-13-127, 15-13-130, 15-506-141, 15-506-142, 15-506-177, 15-506-178, 15-507-124, 15-508-167, 15-508-168, 15-508-174, 15-511-163, 15-512-143, 15-515-117, 15-515-118, 15-515-119, 15-515-134, 15-515-135, 15-515-138, 15-515-149, 15-517-120, 15-517-128, 15-517-129, 16-508-156, 16-508-157, 16-508-158, 16-508-159, 16-508-165</p>	<p>MadarGalli:15-13-126, 15-13-127, 15-13-130, 15-506-141, 15-506-142, 15-506-177, 15-506-178, 15-507-124, 15-508-167, 15-508-168, 15-508-174, 15-511-163, 15-512-143, 15-515-117, 15-515-118, 15-515-119, 15-515-134, 15-515-135, 15-515-138, 15-515-149, 15-517-120, 15-517-128, 15-517-129, 16-508-156, 16-508-157, 16-508-158, 16-508-159, 16-508-165</p>	4000
125	<p>ಪೀರ ಮಹಬೂಬ ದರ್ಗಾ, ರಿ.ಸ.ನಂ378</p>	<p>peermehabbodbarga, R.s.no: 378</p>	4000

೧೫೪

126	ಕದ್ದು ಹಾಸ್ಪಿಟಲ್ ಏರಿಯಾ (ಹಿಂದುಗಡೆ) ಬುವಾ ಚಾಳ, ಬಿಲಾಲ ಮಸಜಿದ, ಬಿಲಾಲ ಮೊಹಲ್ಲಾ	KadduHopsitalArea(Hindagade)Buvacha l, BeelalMasjid beelal Mohalla.	4000
127	ಬಿಲಾಲ ಮಸಜಿದ : 10-11-127, 10- 11-128, 10-11-37, 10-11-38, 10-11- 49, 10-11-50, 10-11-51, 10-11-51, 10-11-52, 10-11-53, 10-11-53, 10- 11-54, 10-11-55, 10-11-56, 1-11- 164, 1-11-49, 1-11-50, 1-11-51, 1- 11-52, 1-11-53, 1-11-54, 1-11-55, 1- 11-58, 1-11-59, 1-11-60, 1-11-61, 1- 11-62, 1-11-84, 1-11-84, 1-11-85, 1- 11-85, 1-11-85, 1-11-91	BeelalMasjid:10-11-127, 10-11-128, 10- 11-37, 10-11-38, 10-11-49, 10-11-50, 10- 11-51, 10-11-51, 10-11-52, 10-11-53, 10- 11-53, 10-11-54, 10-11-55, 10-11-56, 1- 11-164, 1-11-49, 1-11-50, 1-11-51, 1-11- 52, 1-11-53, 1-11-54, 1-11-55, 1-11-58, 1- 11-59, 1-11-60, 1-11-61, 1-11-62, 1-11- 84, 1-11-84, 1-11-85, 1-11-85, 1-11-85, 1- 11-91	4000
128	ಬಿಲಾಲ ಮೊಹಲ್ಲಾ : 11-502-39, 11- 502-39, 11-502-41, 11-505-32	beelalMohalla:11-502-39, 11-502-39, 11-502-41, 11-505-32	4000
129	ಬಿಲಾಲ ಮೊಹಲ್ಲಾ ರಸ್ತೆ : 70, 1- 11-71, 1-11-71, 1-11-71, 1-11-72, 1- 11-73, 1-11-74, 1-11-75, 1-11-75, 1- 11-76, 1-11-76, 1-11-77, 1-11-78, 1- 11-78, 1-11-79, 1-11-80, 1-11-80, 1- 11-81, 1-11-82, 1-11-82, 1-11-83, 1- 11-83, 1-11-88, 1-11-89, 1-11-90, 1- 11-90, 1-11-92	beelalMohallaRoad:70, 1-11-71, 1-11- 71, 1-11-71, 1-11-72, 1-11-73, 1-11-74, 1- 11-75, 1-11-75, 1-11-76, 1-11-76, 1-11- 77, 1-11-78, 1-11-78, 1-11-79, 1-11-80, 1- 11-80, 1-11-81, 1-11-82, 1-11-82, 1-11- 83, 1-11-83, 1-11-88, 1-11-89, 1-11-90, 1- 11-90, 1-11-92	4000
130	ರಿ.ಸ.ನಂ515	R.S.NO: 515	4000
131	ವಡ್ಡರ ಗಲ್ಲಿ, ಮುಜಾವರ ಗಲ್ಲಿ, ಜಾಬದಾರ ಗಲ್ಲಿ	WaddarGalli, MujavarGalli, jabadarGalli	4000

೧೫೫

132	ವಡ್ಡರ ಗಲ್ಲಿ : 16-507-86, 16-507-87, 16-507-88, 16-507-89	WaddarGalli:16-507-86, 16-507-87, 16-507-88, 16-507-89	4000
133	ದಾದಿ ನಗರ (ಆಶ್ರಯ ಕಾಲನಿ)	DadiNagar(ashrayaCollony)	4000
134	ದಾದಿ ನಗರ:30-505-50, 30-505-51, 30-514-52	DadiNagar:30-505-50, 30-505-51, 30-514-52	4000
135	ನೂರ ಮಸಜಿದ ಏರಿಯಾ, ಜಕರಿಯಾ ಮಸಿದ, ಮಾನಿಂಗರಾಯ ಗುಂಡಿ ಏರಿಯಾ ಗುಂಡವಾಡ ರೋಡ, ಜುನ್ನೆದಿ ನಗರ, ನೂರ ಮೊಹಲ್ಲಾ, ಜಲ ಕುಂಭ (ನೀರಿನ ಟಾಕಿ),	Noor Masjid Area, jakariya Masjid , Maningaraya GudiArea Gundawad RaodJunnediNagar , noor Mohallajal kumb ( water tank)	4000
136	ಸಾಗರ ನಗರ (ಆಶ್ರಯ ನಗರ)	SagarNagar(ashrayNgar)	4000
137	ಸಾಗರ ನಗರ : 20-505-250, 20-505-251, 20-506-106, 20-506-107, 20-506-114, 20-506-115, 20-506-122, 20-506-123, 20-506-130, 20-506-131, 20-506-138, 20-506-139, 20-506-146, 20-506-147, 20-506-154, 20-506-155, 20-506-162, 20-506-163, 20-506-170, 20-506-171, 20-506-178, 20-506-179, 20-506-186, 20-506-187, 20-506-66, 20-506-67, 20-506-74, 20-506-75, 20-506-82, 20-506-83, 20-506-90, 20-506-91, 20-506-98, 20-506-99, 20-508-100, 20-508-101, 20-508-108, 20-508-109, 20-508-116, 20-508-117, 20-508-124, 20-508-125, 20-508-132, 20-508-133, 20-508-140, 20-508-141, 20-508-148, 20-508-149, 20-508-156, 20-508-157, 20-508-164, 20-508-165, 20-508-172, 20-508-173, 20-508-180, 20-508-181, 20-508-188, 20-508-189, 20-508-2,	SagarNagar:220-505-250, 20-505-251, 20-506-106, 20-506-107, 20-506-114, 20-506-115, 20-506-122, 20-506-123, 20-506-130, 20-506-131, 20-506-138, 20-506-139, 20-506-146, 20-506-147, 20-506-154, 20-506-155, 20-506-162, 20-506-163, 20-506-170, 20-506-171, 20-506-178, 20-506-179, 20-506-186, 20-506-187, 20-506-66, 20-506-67, 20-506-74, 20-506-75, 20-506-82, 20-506-83, 20-506-90, 20-506-91, 20-506-98, 20-506-99, 20-508-100, 20-508-101, 20-508-108, 20-508-109, 20-508-116, 20-508-117, 20-508-124, 20-508-125, 20-508-132, 20-508-133, 20-508-140, 20-508-141, 20-508-148, 20-508-149, 20-508-156, 20-508-157, 20-508-164, 20-508-165, 20-508-172, 20-508-173, 20-508-180, 20-508-181, 20-508-188, 20-508-189, 20-508-2,	4000

၇၅၉

20-508-132, 20-508-133, 20-508-140, 20-508-141, 20-508-148, 20-508-149, 20-508-156, 20-508-157, 20-508-164, 20-508-165, 20-508-172, 20-508-173, 20-508-180, 20-508-181, 20-508-188, 20-508-189, 20-508-2, 20-508-3, 20-508-4, 20-508-5, 20-508-6, 20-508-68,	20-508-3, 20-508-4, 20-508-5, 20-508-6, 20-508-68,
--	--

<p>138</p>	<p>20-508-69, 20-508-7, 20-508-76, 20-508-77, 20-508-8, 20-508-84, 20-508-85, 20-508-92, 20-508-93, 20-509-10, 20-509-102, 20- 509- 103, 20-509-11, 20-509-110, 20- 509-111, 20-509-118, 20-509-119, 20-509-126, 20-509-127, 20-509- 134, 20-509-135, 20-509-142, 20- 509-143, 20-509-150, 20-509-151, 20-509-158, 20-509-159, 20-509- 166, 20-509-167, 20-509-174, 20- 509-175, 20-509-182, 20-509-183, 20-509-190, 20-509-191, 20-509- 299, 20-509-70, 20-509-71, 20- 509- 78, 20-509-79, 20-509-86, 20-509- 87, 20-509-9, 20-509-94, 20-509- 95, 20-511-104, 20-511-112, 20- 511-12, 20-511-120, 20-511-128, 20-511-13, 20-511-136, 20-511- 14, 20-511-144, 20-511-152, 20-511- 160, 20-511-168, 20-511-176, 20- 511-184, 20-511-192, 20-511-268, 20-511-72, 20-511-80, 20-511-88, 20-511-96</p>	<p>20-508-69, 20-508-7, 20-508-76, 20-508- 77, 20-508-8, 20-508-84, 20-508-85, 20- 508-92, 20-508-93, 20-509-10, 20-509- 102, 20-509-103, 20-509-11, 20-509-110, 20-509-111, 20-509-118, 20-509-119, 20- 509-126, 20-509-127, 20-509-134, 20-509- 135, 20-509-142, 20-509-143, 20-509- 150, 20-509-151, 20-509-158, 20-509- 159, 20-509-166, 20-509-167, 20-509- 174, 20-509-175, 20-509-182, 20-509- 183, 20-509-190, 20-509-191, 20-509- 299, 20-509-70, 20-509-71, 20-509-78, 20- 509-79, 20-509-86, 20-509-87, 20-509-9, 20-509-94, 20-509-95, 20-511-104, 20- 511-112, 20-511-12, 20-511-120, 20-511- 128, 20-511-13, 20-511-136, 20-511-14, 20-511-144, 20-511-152, 20-511-160, 20- 511-168, 20-511-176, 20-511-184, 20-511- 192, 20-511-268, 20-511-72, 20-511-80, 20-511-88, 20-511-96</p>	<p>4000</p>
------------	---	--	-------------

139	367, 379/1ಡಿ ಅಜೀತ ಪಾಟೀಲ ಪ್ಲಾಟ್‌ಗಳು ಮತ್ತು ಅಜೀತ ರತ್ನು, ಮಹಾದೇವ ಮಲ್ಲಪ್ಪಾ ಪುಲಾರೆ, ಶಿರಗೂರ ರೋಡ	367, 379/1DAjeethpatilPlotmattuAjitRattu, mahadevmallappaphulare, ShiragurRaod	4000
140	ಅಜೀತ ಪಾಟೀಲ ಪ್ಲಾಟ್ : 13-19-20, 13-505-31	AjeethpatilPlot:13-19-20, 13-505-31	4000
141	370/4ಭಾಟೆ ಪ್ಲಾಟ್, ವಾಟೆ ಪ್ಲಾಟ್	370/4Bhateplot, WatePlot	4000
142	ಕುಡಚಿ ಗ್ರಾಮೀಣ, ಚಿಂಚಲಿ ರೋಡ 1.5ಅಂತರದಲ್ಲಿ ಪ್ರತಿ ಚದರ ಅಡಿಗೇ, ರಿ.ಸ.ನಂ.440, 449+648/10°À/2	kudachiGrammen, chinchaliRaod1.5kmAntaradalliprati chadar adige, R.s. no:440, 449+648/10H/2	3500

2023-24ನೇ ಸಾಲಿನ ಮುಗಳಖೋಡ ಉಪ ನೋಂದಣಿ ಕಛೇರಿಯ ಪುರಸಭೆ ವ್ಯಾಪ್ತಿಯಲ್ಲಿ			
ಕ್ರ. ಸಂ. SL. NO	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ /ಸಿ.ಟಿ.ಎಸ್. ನಂ/ಯು.ಪಿ.ಓ.ಆರ್. ವ್ಯಾಪ್ತಿಯ	Village/Layout/Ward/Road/Galli/CTS No/UPOR	ಪ್ರತಿ ಚ.ಮೀ.ಗೆ ರೂ.ಗಳಲ್ಲಿ/ RsPer Sq Meter
1	2	3	4
	ವಾರ್ಡ್ ನಂ.1	WardNo.1	
1	ಎಲ್ ಎಸ್ ಎಂ ಪಿ ಸೊಸೈಟಿಯಿಂದ ಪೂರ್ವಕ್ಕೆ ಚಲಿಸಿ ಯಲ್ಲಾಲಿಂಗೇಶ್ವರ ಸಾಂಗ್ಲಿ ಹೋಟೆಲ ಮುಂದೆ ಹಾದು ಸಾತಪ್ಪ ಗೋಕಾಕ, ಲಕ್ಷ್ಮಣಮಣ ನಾವಿ ಅಂಗಡಿ ಮುಂದೆ ಹಾದು ಅನ್ನವ್ವ ಕೋಳಿ ಅಂಗಡಿ ಮೂಲಕ ಸಾಗಿ ಯರಡತ್ತಿ	L S M P Society inda purvakke chalisi yallalingshwarsanglihotelmundehaadus atappagokak, laxmannaviangadi munde haadu annavva koli angadi mulak sagiyaradetti complex munde hogi ashramada varege	3000

	ಕಾಂಪ್ಲೇಕ್ಸ್ ಮುಂದೆ ಹೋಗಿ ಆಶ್ರಮದ ವರೆಗೆ.		
2	ಎಲಿಗಾರ ತಗ್ಗು ಪ್ರದೇಶದಿಂದ ಅಬವ್ವ ನಾವಿ ಅವರ ಮನೆಯಿಂದ ದಕ್ಷಿಣಕ್ಕೆ ಸಾಗಿ ಬಸವೇಶ್ವರ ಗುಡಿಯ ಬಾಜು ಹಾದು ತವನಪ್ಪ ಕಡಹಟ್ಟಿಯವರ ಅವರ ಅಂಗಡಿ ಮುಂದೆ ಹಾದು ಬಾಬನ್ನವರ ಮನೆಯ ಮುಂದೆ ಶಹಾರವರ ಬಿಲ್ಡಿಂಗ್ ಬಾಜು ಹಾದು ಯಲ್ಲಮ್ಮದೇವಿ ಕಲ್ಯಾಣ ಮಂಟಪದ ಬಾಜು ಹಾದು ಲಕ್ಕಪ್ಪ ಲ ಹಿಟ್ಟಿನಗಿ ಮನೆಯವರೆಗೆ.	Eligar taggu pradeshadinda ambavva navi avaramaneyindadakshinakkesaagibasaves hwaragudiyabajuhaadu tavanappa kadahatti avara angadi munde haadubabannavar maneya munde shaharavara building bajuhaadu yallamadevi kalyana matapada baju haadulakkappa l hittanagi maneyavarege	3000
3	ಆಶ್ರಮದಿಂದ ಚಿಕ್ಕದಾರಿಯಿಂದ ರುದ್ರಯ್ಯಾ ವಿ ಮಠಪತಿಯವರ ಮನೆಯವರ ಮುಂದೆ ಹಾದು ಸೋನವ್ವ ಸವದಿ ಮನೆಯನ್ನು ದಾಟಿ ಖೇತಗೌಡರ ಮತ್ತು ಎಲಿಗಾರ ತಗ್ಗು ಪ್ರದೇಶದವರೆಗೆ.	Ashramadinda chikkadariyinda rudrayya vmathapatiyavara maneyavra munde haadu sonavvasavadimaneyannudaatikhetagouda rmattueligartaggupradeshadavarege	2750
4	ಲಕ್ಕಪ್ಪ ಲ ಹಿಟ್ಟಿನಗಿ ಮನೆಯದಿಂದ ಮುಗಳಖೋಡ ಹಳ್ಳೂರ ರಸ್ತೆ ಇದ್ದು ಲಕ್ಕಪ್ಪ ಹಿಟ್ಟಿನಗಿ ಅವರ ಮನೆಯ ಹಿಂದಿನಿಂದ ಲಕ್ಷ್ಮಣ ಬಡಿಗೇರ ಮನೆಯ ಮುಂದೆ	Lakkappahittanagi maneyadinda mugalkhod hallurrasteiddulakkappahittanagiavarama neyahindinindalaxmanbadigermaneyamu ndehaadulaxmankumbarravara bisuva giraniyinda sagi haagu L S	3000

	ಹಾದು ಲಕ್ಷ್ಮಣಮಣ ಕಂಬಾರ ರವರ ಬಿಸುವ ಗಿರಣಿಯಿಂದ ಸಾಗಿ ಹಾಗೂ ಎಲ್ ಎಸ್ ಎಂ ಪಿ ಸೊಸೈಟಿವರೆಗೆ	MPsocietyvarege	
5	ವಾರ್ಡ್ ನಂ.2	WardNo.2	

6	ಮುರಘರಾಜೇಂದ್ರ ಶಾಲೆಯಿಂದ ಯಲ್ಲಮ್ಮನ ಗುಡಿಯ ಮುಂದೆ ಹಾದು ಮೌಲಾಸಾಬ ನಿಡೋನಿ ಮನೆಯ ಮುಂದೆ ಹಾದು ಅಶೋಕ ಶಹಾ ಮನೆ ಹಾಗೂ ಅಂಗಡಿ ಮುಂದೆ ಹಾದು ಗ್ರಾಮ ಲೆಕ್ಕಾಧಿಕಾರಿಯವರ ಕಛೇರಿ ಮುಂದೆ ಹಾದು ಕಲ್ಯಾಣಮಠ ಕಿರಾಣಿ ಅಂಗಡಿ ಮಲ್ಲಪ್ಪ ನಾವಿ ಮನೆಯ ಮುಂದೆ ಹಾದು ಸುವರ್ಣಾ ಖೇತಗೌಡರ ಮನೆ ನಂತರ ಬಸಪ್ಪ ಮದಲಮಟ್ಟಿ ಮನೆಯವರೆಗೆ.	Murugharajendra shaleyinda yallammana gudiya mundehaadu moulasab nidoni maneya munde haadu ashookshaha haagu angadi munde haadu gramalekkadhikariyavarakacherimundehaad ukalyanamathakirani angadi mallappa navi munde haadu suvarnakhetagoudarmanemundenatarabasap pamadalamattimaneyavarege.	3000
7	ಶಂಕರ ರಾಮಪ್ಪ ಜೋಗದಂಡೆ ಮನೆಯಿಂದ ಸಾಗಿ ಗರಡಿ ಮನೆಯಿಂದ ಶ್ರೀಮಂತ ಗಟನಟ್ಟಿ ಮನೆಯ ಮುಂದೆ ಹಾದು ಸಂಗಪ್ಪ ಲಕ್ಷ್ಮಣಮಠರ ಮನೆಯ ಮುಂದೆ ಹಾದು ಮಹಾಲಿಂಗ ಗೋಕಾಕ ಮನೆಯ ಮುಂದೆ ಹಾದು ವಿರೋಭಾ ಮಂದಿರದವರೆಗೆ.	Shankar ramappa jogadande maneyinda sagi garadimaneyindashrimantghatanattimaney amundehaadusangappa lakshmeshwar maneya munde haadumahalinga gokak maneya munde haadu vithobamandiradavarege.	2750



8	ಬಸಪ್ಪ ಮದಲಮಟ್ಟಿ ಮನೆಯಿಂದ ಹಾದು ಹನುಮಾನ ಗುಡಿಯ ಓಕುಳಿ ಕೊಂಡದಿಂದ ಮುಪ್ಪಯ್ಯಾ ಹಿರೇಮಠ ಮನೆಯ ಮುಂದೆ ಹಾದು ಶಂಕರ ರಾಮಪ್ಪ ಜೋಗದಂಡೆ ಮನೆಯವರೆಗೆ.	Basappamadalmaneyindahaaduhanuma ngudiyaokuli kondadinda muppayya hiremath maneya haadushankar ramappa jogadande maneyavarege.	2750
9	ವಿಠೋಭಾ ಮಂದಿರದಿಂದ ಸಾಗಿ ಕರೆಪ್ಪ ಸಿದ್ದಪ್ಪ ಮಂಟೂರ ಮನೆಯಿಂದ ದಡ್ಡಿ ಲಕ್ಕವ್ವನ ಗುಡಿಯಿಂದ ಮುಂದೆಸಾಗಿ ಗರಡಿ ಮನೆಯ ಮುಂದಿನ ಹಳ್ಳೂರ ರಸ್ತೆಯ ಮುರಘರಾಜೇಂದ್ರ ಶಾಲೆಯವರೆಗೆ.	Vithbha mandiradinda sagi kareppa siddappa manturmaneyinda daddi lakkavvana gudiya munde sagigaradimaneyamundinahallurrasteyamuru gharajendrashaleyavarege.	2750
10	<u>ವಾರ್ಡ್ ನಂ.3</u>	<u>WardNo.3</u>	
11	ಉತ್ತರದ ಚಿಕನ್ ಸೆಂಟರ್ ಹತ್ತಿರ ಭೀಮಪ್ಪ ಯಮನಪ್ಪ ಮಾದರ ಮನೆಯಿಂದ ದುರ್ಗವ್ವನ ಗುಡಿಗೆ ಹೊಗುವ ದಾರಿಯಿಂದ ಪೂರ್ವಕ್ಕೆ ಇರುವ ಸಮಾಜ ಮಂದಿರ ಹರಿಜನಕೆರಿ ಹತ್ತಿರ (5ನೇ ಏರಿಯಾ) ಸುಖದೇವ ಕೃಷ್ಣಪ್ಪ ಕಾಂಬಳೆ ಇವರ ಮನೆಯವರೆಗೆ.	Uttarada chikan centre hattira bhimappa yamanappamadarmaneyindadurgavvanagudi gehoguvadariyindapurvakkeirivasamajman diraharijanakerihattira(slumarea)sukhadevkr ishnappakambleivaramaneyavarege.	2750
12	ಅಲ್ಲಯ್ಯಾ ಸಿದ್ದಲಿಂಗಯ್ಯಾ ಹಿರೇಮಠರವರ ಮನೆಯಿಂದ ಸಾಗಿ ಕದಂ ರವರ ತೋಟದಿಂದ ಪ್ರಕಾಶ ಪೀರಪ್ಪ ಕದಂ ಮನೆಯವರೆಗೆ.	Allayya siddalingayya hiremathravara maneyinda sagikadam ravara totadinda prakash pirappa kadammaneyavarege.	2750

13	ಸುಖದೇವ ಕೃಷ್ಣಪ್ಪ ಕಾಂಬಳೆ ಇವರ ಮನೆಯಿಂದ ಸಾಗಿ ಸಮಾಜ ಮಂದಿರ ದಕ್ಷಿಣ ದಿಕ್ಕಿನಲ್ಲಿ ಅಲ್ಲಯ್ಯಾ ಸಿದ್ದಲಿಂಗಯ್ಯಾ ಹಿರೇಮಠರವರ ಮನೆಯವರೆಗೆ.	Sukhadeva krishnappa kambale ivara maneyinda sagisamajmandiradakshinadikkinalliallay yasiddalingayyahiremath ravara maneyavarege.	2750
14	ಪ್ರಕಾಶ ಪೀರಪ್ಪ ಕದಂ ಮನೆಯಿಂದ ಬ್ಯೂಟಿ ಪಾರ್ಲರ್ ದಾರಿ ಮೂಲಕ ಉತ್ತರಕ್ಕೆ ಇರುವ ಕೋಳಿ ಚಿಕನ ಸೆಂಟರ್ ಹತ್ತಿರ ಭೀಮಪ್ಪ ಯಮನಪ್ಪ ಮಾದರ ಮನೆಯವರೆಗೆ.	Prakashpirappakadammaneyindabeutyparl ordarimulaka uttarakke iruva koli chikan centre hattirabhimappa yamanappa madar maneyavarege.	2750
15	ವಾರ್ಡ್ ನಂ. 4	WardNo.4	
16	ಡೋರ ಸಮಾಜ ಮಂದಿರ ಹತ್ತಿರ ದೀಲಿಪ ಭೀಮಪ್ಪ ಕದಂ ಮನೆಯ ಹತ್ತಿರ ಉತ್ತರದಿಂದ ಪ್ರಾರಂಭವಾಗಿ ಪೂರ್ವಕ್ಕೆ ಜನಗಣತಿ ಮನೆ ನಂ 4/2 ಸುರೇಶ ಮಾಹಾದೇವ ಕದಂ ಇವರ ಮನೆಯವರೆಗೆ. (ಸ್ಲಂ ಏರಿಯಾ)	Dora samaj mandira hattira dilip bhimappa kadammaneya hattira uttaradinda prarabhavagi purvakkejanaganatimaneno.4/2sureshma hadevkadamivaramaneyavarege. (slum area)	2750
17	ರುಕ್ಕವ್ವಾ ಪಾಂಡು ಲಮಾಣಿರವರ ಮನೆಯಿಂದ ದಕ್ಷಿಣಕ್ಕೆ ಘಟಪ್ರಭಾ ಎಡದಂಡೆ ಕಾಲುವೆಯ ಹತ್ತಿರ ಪ್ರಾರಂಭವಾಗಿ ಮಹಾದೇವ ಹ ಭಜಂತ್ರಿ ಮನೆಯವರೆಗೆ.	Rukmavvapandulamaniravaramaneyindad akshinakkeghataprabhaedadandekaluveya hattiraprarambhavagimahadev h bhjantri maneyavarege.	2750
18	ಸುರಶ ಮಾಹಾದೇವ ಕದಂ ಅವರ ಮನೆಯ ಪೂರ್ವದಿಂದ ಪ್ರಾರಂಭವಾಗಿ ದಕ್ಷಿಣಕ್ಕೆ ರುಕ್ಕವ್ವಾ ಪಾಂಡು ಲಮಾಣಿರವರ ಮನೆಯವರೆಗೆ.	Suresh mahadev adam avara maneya purvadinaprarambhavagi dakshinakke ruknavva pandu lamniravaramaneyavare.	2750

19	ಮಹಾದೇವ ಹ ಭಜಂತ್ರಿ ಮನೆಯಿಂದ ಘಟಪ್ರಭಾ ಯಡದಂಡೆ ಕಾಲುವೆ ಹತ್ತಿರ ಪ್ರಾರಂಭವಾಗಿ ಬಸ್ ನಿಲ್ದಾಣ ದಾರಿ ಮೂಲಕ ಡೋರ ಸಮಾಜ ಮಂದಿರ ಹತ್ತಿರ ದೀಲಿಪ ಭಿಮಪ್ಪ ಕದಂ ಮನೆಯವರೆಗೆ.	Mahadev h bhajantri maneyinda ghataprabhayadadande kaluve hattira prarambhavagi bus nildanadarimulakadorasamajamandirahatt iradilipbhimappakadam maneya varege.	2750
20	ವಾರ್ಡ್ ನಂ. 5	WardNo.5	
21	ಶಾಮನಂದ ಗುಡಿಯಿಂದ ಪ್ರಾರಂಭವಾಗಿ ಕೆರೆ ಬರುತ್ತದೆ ಮುಂದೆ ಹೋದರೆ ರಾಮಪ್ಪ ಯಮನಪ್ಪ ಕುರಿಮನಿ ಅನುದಾನಿತ ಶಾಲೆವರೆಗೆ.	Shamanada gudiyinda prarambhavagi kere baruttademundehodareramappayamanapp akurimani anudanitashalevarege.	3000
22	ಸರ್ಕಾರಿ ದವಾಖಾನೆಯಿಂದ ಪ್ರಾರಂಭವಾಗಿ ಮಾರ್ಗ ಮಧ್ಯದಲ್ಲಿ ಗಿರಣಿ ಮಾದರ ಮನೆಗಳು ಬರುತ್ತವೆ, ಮಾರುತಿ ರಾಮಪ್ಪ ಬೆಳಗಲಿ ಮನೆಯವರೆಗೆ.	Sarakari davakhaneyinda prarambhavagi margamadhyadalligiranimadarmanegalub aruttave, marutiramappa belagali maneyavarege.	3000
23	ರಾಮಪ್ಪ ಯಮನಪ್ಪ ಕುರಿಮನಿ ಅನುದಾನಿತ ಶಾಲೆಯಿಂದ ಪ್ರಾರಂಭವಾಗಿ ಬಾವಿಮನಿ, ಕಂಬಾಳೆ ಮಾರ್ಗ ಮಧ್ಯದಲ್ಲಿ ಬಂದು ಸರ್ಕಾರಿ ದವಾಖಾನೆವರೆಗೆ.	Ramappa yamanappa kurimani anudanita shaleyindaprarambhavagi bhavimani, kambale marga madhyadallibandu sarakari davakhanevarege.	2750
24	ಮಾರುತಿ ರಾಮಪ್ಪ ಬೆಳಗಲಿ ಮನೆಯಿಂದ ಪ್ರಾರಂಭವಾಗಿ ರಾಜಾಪುರ, ಕಾಂಬಳೆ, ಸಂತಿಪಗೋಳ ಅಂಗನವಾಡಿ ಇವು ಮಾರ್ಗಮಧ್ಯದಲ್ಲಿ ಇದು ಶಾಮನಂದ ಗುಡಿವರೆಗೆ.	Maruti ramappa belagali maneyinda prarambhavagirajapur, kambale, santipgol, anganavadi ivumargamadhyadalli iddu shamanada gudivarege.	2750
25	ವಾರ್ಡ್ ನಂ.6	WardNo.6	

26	ಮೋಹನಲಾಲ ರಾಜಾರಾಮ ಶಹಾ ಮನೆ ನಂ 1028/1 ಪ್ರಾರಂಭ ಪ್ರವಾಸಿ ಮಂದಿರ ಅಪ್ಪಾಸಾಬ ಚನಗೌಡ ಖೇತಗೌಡರ (1059ಮನೆ ನಂ) ಮುತ್ತನ್ನ ಸಂಗಪ್ಪ ಕೊಪ್ಪದ ಮನೆ ನಂ 1106ಪೂರ್ವದವರೆಗೆ.	Mohanlal rajaram shaha mane no 1028/1 prarabhapravasimandiraappasabchanagou dakhetagouda(1059mane no) muttappa sangappa koppad mane no 1106purvadavarege.	3000
27	ರವಿ ವಸಂತ ಕರಿಭೀಮಗೋಳ 997 ದಕ್ಷಿಣ ದಿಕ್ಕಿನದಿಂದ ಸಾಗಿ ವಿಜಯ ಗಣಪತಿ ಕಾಂಬಳೆ ಮನೆಯಿಂದ ನಡುವಿನಕೇರಿ ಸದಾಶಿವ ಕುರಾಡೆ ಉದಯ ಸದಾಶಿವ ಕುರಾಡೆ ಮನೆ ನಂ 902ಸಂಜು ಭೀಮಪ್ಪ ಕಾಕಂಡಕಿ ಮನೆ ನಂ 1659/1 ಹಿಟ್ಟಿನಿ ಗಿರಣಿವರೆಗೆ (ಸ್ಲಂ ಏರಿಯಾ)	Ravi vasant karibhimgol 997 dakshina dikkininda sagivijayanapatikamblemaneyindanaduv inakerisadashivkurade uday sadashiv kurade mane no 902 sanjubhimappa kakhandaki mane no 1659/1 hittinagiranivarege (slum area)	2750
28	ಮುತ್ತನ್ನ ಸಂಗಪ್ಪ ಕೊಪ್ಪದ ಮನೆ ನಂ 1106ಪೂರ್ವದಿಂದ ಸಾಗಿ ಮುಖ್ಯ ರಸ್ತೆ ಪಂಚರ ಅಂಗಡಿಯಿAದ ಭೀಮಪ್ಪ ರುದ್ರಪ್ಪ ಕೊಡ್ಲಿವಾಡ ಮನೆ ನಂ 1707/3 ಖೇತಗೌಡರ ಮನೆಯ ಪೆಟ್ರೋಲ ಬಂಕ ಮಾರುತಿ ಶಿವಪ್ಪ ಗೋಕಾಕ ಮನೆ ನಂ 1101 (ಕ್ರ, ಸಂ440) ಬಾಬು ವಿಠಲ ನಡುವಿನಕೇರಿ 1025(109)ರವಿ ವಸಂತ ಕರಿಭೀಮಗೋಳ 997 ದಕ್ಷಿಣ	Muttannasangappakoppadmaneno1106pur vadindasagi mukhya raste panchar angadiyinda bhimapparudrappa kodliwad mane no 1707/3 khetagoudarmaneya petrol bunk maruti shivappa gokak mane no1101(K.s.440)babuvithalnaduvinakeri1 025(109)ravivasant karibhimgol 997 dakshina dikkinavarege.	3000

	ದಿಕ್ಕಿನವರೆಗೆ.		
29	<p>ಸಂಜು ಭೀಮಪ್ಪ ಕಾಕಂಡಕಿ ಮನೆ ನಂ 1659/1 ಹಿಟ್ಟಿನಿ ಗಿರಣಿಯಿಂದ ಭೀಮಪ್ಪ ಬಂಡು ಕಾಡಾಪೂರ ಅಪ್ಪಾಸಾಬ ಪೀರಸಾಬ ನದಾಪ್ ಸರಕಾರಿ ಶಾಲೆ ಪಶು ಆಸ್ಪತ್ರೆ ನೀರಿನ ಟ್ಯಾಂಕ ಪುರಸಭೆ ಕಾರ್ಯಾಲಯ ಮುಗಳಖೋಡ ರಾಜು ಲಕ್ಷ್ಮಣಮಣ ಸೋನೋನೆ ಮುಖ್ಯ ರಸ್ತೆ ಮೋಹನಲಾಲ ರಾ ಶಹಾ ಮನೆಯ ನಂ 1028/1ವರೆಗೆ.</p>	<p>Sanju Bhiappa Kakandaki Mane No, 1659/1 HittinagiraniyindaBhimappaBanduKadap ur, AppasabPeersabNadaf, Sarakari Shale, Pashu Aspatre, Nirina tyankPurasabhe karyalaya mugalkhod, raju laxman sonone, mukhya raste mohanlala ra shaha mane no.1028/1Varege</p>	3000
30	ವಾರ್ಡ್ ನಂ. 7	WardNo.7	
31	<p>ಸತ್ಯಪ್ಪ ಭೀರಪ್ಪ ಅಳಗೋಡಿ ಮಡ್ಡಿ ಹನಮಾನ ಗುಡಿ ಮಾರುತಿ ಲಕ್ಷ್ಮಣಮಣ ಗೌಲತ್ತಿನ್ನವರ ಮನೆ ನಂ 915ಶ್ರೀ ಮಲ್ಲಿಕಾರ್ಜುನ ಅನುದಾನಿತ ಪ್ರಾಥಮಿಕ ಶಾಲೆ ಸುವರ್ಣಾ ಇಂಗಳೆ ಪೂರ್ವದವರೆಗೆ.</p>	<p>Satteppabhirappaalagodimaddihanumang udimarutilaxman goulettinavar mane no 915 shri mallikarjunanudanita prathamika shale suvarna ingale purvadavarege.</p>	2750

32	ಕೆ ಎಚ್ ಪಿ ಎಸ್ ಕೇಂದ್ರ ಶಾಲೆಯ ಕಂಪೌಂಡದಿಂದ ಸಂತ್ರಾಮ ಬಾಬು ರಾಹುವ ಮನೆಯಿಂದ ಪ್ರಾರಂಭ ಕಲ್ಲಪ್ಪ ದುಂಡಪ್ಪ ಮನಸಿನಕಾಯಿ ಬಸಪ್ಪ ಭೀಮಪ್ಪ ಸಂಗಾನಟ್ಟಿ ಮನೆವರೆಗೆ.	KHPSKendrashaleyacomounddindasantr ambaburahuv maneyinda prarambha kallappa dundappamenasinakayi basappa bhimmappa sanganattimanevarege.	2750
33	ಪ್ರಾಥಮಿಕ ಶಾಲೆ ಸುವರ್ಣಾ ಇಂಗಳೆ ಪೂರ್ವದಿಂದ ಶ್ರೀಶೈಲ ಸಂಗಾನಟ್ಟಿ ಮನೆಯಿಂದ ಸಾಗಿ ಗೌಲತ್ತಿನ್ನವರ ಸ್ಮಶಾನ ವೆಂಕಟರಮನ ದೇವಸ್ಥಾನ ಕೆ ಎಚ್ ಪಿ ಎಸ್ ಕೇಂದ್ರ ಶಾಲೆಯ ಕಂಪೌಂಡವರೆಗೆ.	Prathamikashalesuvarnaingalepurvadindas hrishailsanganatti maneyinada sagi goulettinavar smashanvenkatramana devasthana K H PS kendra shaleyacomoundvarege.	2750
34	ಬಸಪ್ಪ ಭೀಮಪ್ಪ ಸಂಗಾನಟ್ಟಿ ಮನೆಯಿಂದ ಪ್ರಾರಂಭವಾಗಿ ಭೀಮಪ್ಪ ಭರಮಪ್ಪ ಅಂಬಲಿ ಮನೆಯಿಂದ ಸಾಗಿ ಪಾಪವ್ವ ತಮ್ಮಣ್ಣ ಜಂಡೆಕುರುಬರ ಮನೆ ನಂ 1162/1 ಮಡ್ಡಿ ಹನುಮಾನ ಗುಡಿ ಸತ್ಯವ್ವ ಭೀರಪ್ಪ ಅಳಗೋಡಿ ಮನೆಯವರೆಗೆ.	Basappa bhimappa sanganatti maneyindaprarambhavagi bhimappa bharamappa ambalimaneyindasagipapvvatammannaj andekurubarmaneno 1162/1 maddi hanuman gudi sattevva bhirappaalagodimaneyavarege.	2750
35	ವಾರ್ಡ್ ನಂ. 8	WardNo.8	
36	ಮಾವಿನಪಟ್ಟಿ ಹಳ್ಳದಿಂದ ಪ್ರಾರಂಭವಾಗಿ ಕಳ್ಳಿಗುದ್ಡಿಯವರ ಮನೆ ಮುನ್ಯಾಳ, ಬಾಬನ್ನವರ, ಖೇತಗೌಡರ	Mavaina halladinda prarambhavagi kalliguddiyavaramane munyal, babannavar, khetagoudar maneyavarege.	2750

	ಮನೆವರೆಗೆ.		
37	ಬೆಳ್ಳಕ್ಕಿಯವರ ಮನೆಯಿಂದ ಪ್ರಾರಂಭವಾಗಿ ಗಸ್ತಿ, ಕಡಪಟ್ಟಿ, ಹಳಿಗಳಿ, ಕುಲಗೂಡ, ಬಿರಾದಾರ, ಬಾಗಿಯವರ ಮನೆಯನ್ನು ಒಳಗೊಂಡಂತೆ ರಾಯಬಾಗ ಕೆನಾಲ ಪಾಟಾ ಸಿಮೆಯಾಗಿಸಿಕೊಂಡು ಖಂಡಾಳ ಸೀಮಿ ಲಕ್ಕವ್ವನ ಗುಡಿವರೆಗೆ.	Bellakkiyavara maneyinda prarambhavagi ghashti, kadapatti, halingali, kulagod, biradar, bagiyavaramaneyannu valagondante raibag kenal patasimeyagisikaondu khandal simi lakkavvana gudivarege.	2750
38	ಬಾಬನ್ನವರ ಮನೆಯಿಂದ ಪ್ರಾರಂಭವಾಗಿ ಚಿಕ್ಕ ಕೆನಾಲ ಕಾಲುವೆಯನ್ನು ಸೀಮೆಯಾಗಿಸಿಕೊಂಡು ಶೇಗುಣಶಿ, ಚಿಮ್ಮಡ, ಸಂಗಾನಟ್ಟಿ, ಪನದಿ, ಬೆಳ್ಳಕ್ಕಿಯವರ ಮನೆವರೆಗೆ.	Babannavar maneyinada prarambhavagi chikka kenalkaluveyannusimeyagisikondushegu nashi, chimmad, sanganatti, panadi, bellakkiyavara manevarage.	2750
39	ಖಂಡಾಳ ಸೀಮಿ ಲಕ್ಕವ್ವನ ಗುಡಿಯಿಂದ ಪ್ರಾರಂಭವಾಗಿ ಬಿರಾಜ, ಶೇಗುಣಶಿ, ಹಿಪ್ಪರಗಿ, ಪೂಜೇರಿ, ಘಂಟಿ, ಪಾರಶೆಟ್ಟಿ, ಹುನ್ನೂರ ಇವರ ಮನೆಗಳನ್ನು ಒಳಗೊಂಡು ಮಾವಿನಪಟ್ಟಿ ಹಳ್ಳವನ್ನು ಸೀಮೆಯಾಗಿಸಿಕೊಂಡು	Khanadalseemilakkavvanagudiyindapr arambhavagibiraj, shegunashi, hipparagi, pujeri, ghanti, parashetti, hunnur ivara manegalannu olagond mavinapattihallavannu seemeyagisikondu mugalakhod- hidkalarstevarege.	3000

	ಮುಗಳಖೋಡ-ಹಿಡಕಲ್ ರಸ್ತೆವರೆಗೆ.		
40	<u>ವಾರ್ಡ್ ನಂ.9</u>	<u>WardNo.9</u>	
41	ರಾಮಪ್ಪ ತಿಪ್ಪನ್ನಾ ಗೋಕಾಕ ಮನೆ ನಂ 2577/1 ರಿಂದ ಪಾವಡೆಪ್ಪ ಚನ್ನಪ್ಪ ಕುಲಿಗೋಡ ಮನೆ ನಂ 2576/2 ಲಕ್ಷ್ಮರಾಮಣ ಮಹಾಲಿಂಗಪ್ಪ ಗೋಕಾಕ ಮನೆ ನಂ 2465 ಪುಂಡಲಿಕ ಲಕ್ಷ್ಮರಾಮಣ ಗೋಕಾಕ ಮನೆ ನಂ 2454/2 ರಲ್ಲಿ ಹಾದು ಹೊಗುವದು ಸ.ಕ.ಕಿ.ಪ್ರಾ.ಶಾಲೆ ಗೋಕಾಕ ತೋಟದವರೆಗೆ	Ramappa tippanna gokak mane no 2577/1 rindapavadeppachannappakul igodmaneno2576/2lazmanma halingappa gokak mane no 2465 pundalik laxmangoka mane no 2454/2 ralli haadu hoguvadu S.K.Ki.Pra. Shalegokaktatadavarege.	2750
42	ಸ.ಕ.ಕಿ.ಪ್ರಾ ಶಾಲೆ ಹಿಪ್ಪರಗಿ ತೋಟದಿಂದ ಮಾರುತಿ ನಿಂಗಪ್ಪ ಹಳಿಂಗಳಿ ಮನೆಯವರೆಗೆ.	Sa.ka.ki.pra.shalehipparagitota dindamarutininag appahalingaliman eyavarege.	2750



43	<p>ಸ.ಕ.ಕಿ.ಪ್ರಾ.ಶಾಲೆ ಗೋಕಾಕ ತೋಟದಿಂದ ಮಾವಿನ ಪಟ್ಟಿ ಹಳ್ಳವನ್ನು ಸೀಮಿಯಾಗಿಸಿಕೊಂಡು ರಾಮಪ್ಪ ಹನಮಂತ ಬನಶಂಕರಿ ಮನೆ ನಂ 2403 ರಿಂದ ಬಸಪ್ಪ ಶಿವಪ್ಪ ಯತ್ತಿನಮನಿ ಮನೆ ನಂ 2361 ಶಿವಬಸಪ್ಪ ಪರಪ್ಪ ಮುಗಳಿ ಮನೆ ನಂ 2353/1 ಬಸಪ್ಪ ಮಲ್ಲಪ್ಪ ಹಿಟ್ಟನಗಿ ಮನೆ ನಂ 2339 ಪರಪ್ಪ ಗುರಲಿಂಗಪ್ಪ ಈಟಿ ಮನೆ ನಂ 2332/1 ಗೋಪಾಲ ಈರಪ್ಪ ಯಡವನ್ನವರ ಮನೆ ನಂ 2356 ಗೈಬು ಸಿದ್ದಪ್ಪ ಗೋಕಾಕ ಮನೆ ನಂ 2310 ಮಹಾದೇವ ಲಕ್ಷ್ಮಣ ಮೇಕ್ಕಳಕಿ ಮನೆ ಮನಂ 2303 ರವರೆಗೆ.</p>	<p>Sa.ka.ki.pra. Shale gokak totadinda mavina pattihallavannu seemeyagisikonduramappa hanmantbanashankari mane no 2403 rinda basappa shivappayattinamani mane no 2361 shivabasappa parappamugali mane no 2353/1 basappa mallappa hittanagimaneno2339parappa guralingappaitimaneno2332/1 gopal irappa yadavannavar mane no 2356 gaibusiddappa gokak mane no 2310 mahadev laxmanmekkalaki mane no 2303 ravarege.</p>	2750
44	<p>ಮಹಾದೇವ ಲಕ್ಷ್ಮಣ ಮೇಕ್ಕಳಕಿ ಮನೆ ಮನಂ 2303 ಯಿಂದ ಖಣದಾಳ ಮತ್ತು ಹಿಡಕಲ್ ಸೀಮಿಯಾಗಿಸಿಕೊಂಡು ಪುಂಡಲೀಕ ಮಾರುತಿ ಕಳಸನ್ನವರ ಮನೆ ನಂ 2380 ಗಂಗಪ್ಪ ಈರಪ್ಪ ಕುಲಿಗೋಡ ಮನೆ ನಂ 2606/ಅ ಸಾತಪ್ಪ ಯಲ್ಲಪ್ಪ ಚೌವ್ವಾನ ಮನೆ ನಂ 2606 ಹನಮಂತ ಹಾಲಪ್ಪ ಕಂಟಿಕಾರ ಮನೆ ಮನೆ ನಂ. 2696 ವಸಂತರಾವ ಪಾಟೀಲ ಹೈಸ್ಕೂಲ ಕೆಇಬಿ ಟಿಸಿ</p>	<p>Mahadev laxman mekkalaki mane no 2303 yindakhanadal mattu hidkal seemeyagisikonduramappa pundalikmaruti kalasannavar mane no 2380 gangappa irappakuligaodmaneno2606/as atappayallappachavanmaneno 2606 hanamant halappa kantakar mane no 2696vasantrao patil highschool keb tc ramappa tippannagokak mane no 2577/1 ravarege</p>	2750

	ರಾಮಪ್ಪ ತಿಪ್ಪಣ್ಣ ಗೋಕಾಕ ಮನೆ ನಂ 2577/1 ರವರೆಗೆ.		
45	ವಾರ್ಡ್ ನಂ.10	WardNo.10	
46	ಹಿಡಕಲ್ ತೇರದಾಳ ರಸ್ತೆಯಿಂದ ಪ್ರಾರಂಭವಾಗಿ ಭೀರಪ್ಪ ರಾಮಪ್ಪ ಹಳಿಗಳಿ ಮನೆಯಿಂದ ಪೂರ್ವಕ್ಕೆ ಸಾಗಿ ಪುಂಡಲೀಕ ಸನಸನಿ ಮನೆಯವರೆಗೆ.	Hidkal teradal rasteyinda prarambhavagi bhirapparamappahalingalim aneyindapurvakkesagipund aliksanasanimaneyavarege.	3000
47	ಬಡಿಗೇರ ಮನೆಯ ಹಿಡಕಲ್- ಮುಗಳಖೋಡ ರಸ್ತೆಯಿಂದ ಮಾವಿಮನ ಪಟ್ಟಿ ಹಳ್ಳದ ಬದಿ ಸಾಗಿ ಬಡಿಗೇರ ಮನೆಗಳಿಂದ ಪಶ್ಚಿಮಕ್ಕೆ ಸಾಗಿ ಕಿನಾಲ ಬಾಜು ಹನಮಾನ ಗುಡಿಯವರೆಗೆ.	Badiger maneya hidkal- mugalkhod rasteyindamavinamarapattiha lladbadisagibadigermanegali ndapaschimakke sagi kinal baju hanuman gudivarege.	3000
48	ಹಿಡಕಲ್ ಮುಗಳಖೋಡ ರಸ್ತೆಯಿಂದ ಪುಂಡಲೀಕ ಸನಸನಿ ಮನೆಯಿಂದ ಪೂರ್ವ ದಿಕ್ಕಿನಲ್ಲಿ ಮಾವಿನ ಪಟ್ಟಿ ಹಳ್ಳದ ಪಶ್ಚಿಮಕ್ಕೆ ಉತ್ತರ ದಿಕ್ಕಿನಲ್ಲಿ ಬಿಳಿಗಿ ಸರ ಮನೆಯಿಂದ ದಕ್ಷಿಣಕ್ಕೆ ಬಡಿಗೇರ ಮನೆಯ ಹಿಡಕಲ್- ಮುಗಳಖೋಡ ರಸ್ತೆಯವರೆಗೆ.	Hidkal mugalkhod rasteyinda pundalik sanasanimaneyinda purva dikkinalli mavina patti halladapashchimakkeuttar adikkinallibilagisirmaneyi ndadakshinakke badiger maneya hidkal- mugakhodrasteyavarege.	3000

49	ಹನುಮಾನ ಗುಡಿಯಿಂದ ಹಿಡಕಲ್ ಸೀಮೇಯ ರೇವಪ್ಪ ಮಾಳಿ ಮನೆಯಿಂದ ಉತ್ತರಕ್ಕೆ ಹಿಡಕಲ್- ತೇರದಾಳ ರಸ್ತೆ ಬದಿ ಸೀಮಿ ಲಕ್ಕವ್ವನ ಗುಡಿಯಿಂದ ಹಿಡಕಲ್- ತೇರದಾಳ ರಸ್ತೆವರೆಗೆ.	Hanuman gudiyainda hidkal seemeya revappa malimaneyinda uttarakke hid kal- teradalraste badiseemilakka vvana gudiyainda hidkal- teradl raste varege.	3000
50	<u>ವಾರ್ಡ್ ನಂ. 11</u>	<u>WardNo.11</u>	
51	ಉತ್ತರ ದಿಕ್ಕಿನ ಪಶ್ಚಿಮಕ್ಕೆ ಹಳ್ಳದ ಬಾಜೂ ಬಾಳೋಜಿ ಮನೆಗಳಿಂದ ಪೂರ್ವಕ್ಕೆ ಸಾಗಿ ಪೂರ್ವದಲ್ಲಿ ನಾಗಪ್ಪ ತಳವಾರ ಮನೆಗಳವರೆಗೆ.	Uttara dikkina pashchimakke hallada baju balojimanegalindapurvakkes agipurvadallinagappatalawar manegalavarege	2750
52	ಮುಗಳಖೋಡ ಬಸ್ಸಾರ್ಥಿಯಂಡ ರೋಡದ ಕೋರವರ ಹಳ್ಳದಿಂದ ಪಶ್ಚಿಮಕ್ಕೆ ಮುಗಳಖೋಡ- ಹಿಡಕಲ್ ರಸ್ತೆಯಿಂದ ಮಾವಿನಪಟ್ಟಿ ಹಳ್ಳದವರೆಗೆ ಕೊನ್ನೂರ ಮನೆಗಳವರೆಗೆ.	Mugalkhod bus stand roadada koravar halladindapaschimakke mugakhod-hidkal raste yinda mavinapattihalladavarege konnur manegalavarege.	3000

53	ನಾಗಪ್ಪ ತಳವಾರ ಮನೆಯಿಂದ ದಕ್ಷಿಣಕ್ಕೆ ಪ್ರಾರಂಭವಾಗಿ ಹಳ್ಳದ ಪಶ್ಚಿಮಕ್ಕೆ ಯರಗಟ್ಟಿ ಬಾಭಣ್ಣವರ ಯಡವನ್ನವರ ಯರಡತ್ತಿ ಹೊಸಪೇಟೆ ಖೇತಗೌಡರ ನಾಯಕ ಮನೆಗಳವರೆಗೆ ಸಾಗಿ ಮುಗಳಖೋಡ ಬಸ್‌ಸ್ಟಾಂಟ್‌ಯಂಡ ರಸ್ತೆವರೆಗೆ.	Nagappa talawar maneyinda dakshinakke halladapaschimakke yaragatti babannavar, yadavannavar, yaradetti, hosapeti, khetagoudar, naik manegalavaregesagi mugalkhod bus stand rastevarege.	3000
54	ಮಾವಿನ ಪಟ್ಟಿ ಹಳ್ಳದ ಪೂರ್ವದಲ್ಲಿ ಕೋಣೂರ ಮನೆಗಳಿಂದ ಉತ್ತರಕ್ಕೆ ಸಾಗಿ ಬಾಭಣ್ಣವರ ಅಸೋದೆ ಕುಲಿಗೂಡ ಯಡವಣ್ಣವರ ಬಾಳೋಜಿ ಮನೆಗಳವರೆಗೆ.	Mavinapattihalladapurvadallikonnur manegalindauttarakke sagi babannavar, asode, kuligod, yadavannavar, baloji manegalvarege.	2750
55	<u>ವಾರ್ಡ್ ನಂ. 12</u>	<u>WardNo.12</u>	
56	ಉತ್ತರಕ್ಕೆ ಹಿಡಕಲ್-ತೇರದಾಳ ರಸ್ತೆಯ ಪಶ್ಚಿಮದಲ್ಲಿ ಪರಮಾನಂದ ಗಲಗಲಿ ಮನೆಯಿಂದ ಪೂರ್ವಕ್ಕೆ ಸಾಗಿ ಬನಹಟ್ಟಿ ದಡ್ಡಿ ದೂಪದಾಳ ನಾಗನೂರ ಹೊಸಪೇಟೆ ಗುಮರಿ ಪಾಟೀಲ ಹನಮಂತ ಹಳಿಂಗಳ ಮನೆವರೆಗೆ.	Uttarakke hidkal-terdal rasteya paschimidalliparamanand galagali maneyinda purvakke sagibanahatti, daddi, dhupdal, naganur, hosapeti, gumati, patil, hanamant halingali manevarage.	3000
57	ಖೇತಗೌಡರ ಹುಬ್ಬಳ್ಳಿ ಮರಾಪೂರ ಮನೆಯಿಂದ ಪ್ರಾರಂಭವಾಗಿ ಪಶ್ಚಿಮಕ್ಕೆ ಮುಗಳಖೋಡ ಹಾರೂಗೇರಿ ರಸ್ತೆ ದಾಟಿ ಪಶ್ಚಿಮದ ಮಾವಿನಪಟ್ಟಿ ಹಳ್ಳದ ಬದಿ ಕಡಲಗಿಯವರ ಮನೆಯವರೆಗೆ.	Khetagoudar, hubballi, marapur maneyindapurarabhavagipaschimakke mugalkhodharugeriratedatipaschima da mavinapatti hallada badi kadalagiyavaramaneyavarege.	2750

58	<p>ಗುಮರಿ ಪಾಟೀಲ ಹನಮಂತ ಹಳಿಗಳ ಮನೆಯಿಂದ ಹಿಡಕಲ್ ತೇರದಾಳ ರಸ್ತೆ ಬದಿ ಉತ್ತರ ದಿಕ್ಕಿನಲ್ಲಿ ಬಂಡಿಗಣಿ ಮನೆಗಳನ್ನುವಳಗೊಂಡು ದಕ್ಷಿಣಕ್ಕೆ ಹಿಡಕಲ್-ಹಳಿಗಳಿ ಹಿಪ್ಪರಗಿ ಮುಧೋಳ ಕಾಪಶಿ ಮೇಕಳಕಿ ಬಳಿಗಾರ ಹೊಸೂರ ಹೊಸಪೇಟಿ ಖೇತಗೌಡರ ಹುಬ್ಬಳ್ಳಿ ಮರಾಪೂರ ಮನೆಯವರೆಗೆ</p>	<p>Gumati, patil, hanamant halingali maneyinda hidkalteradal raste badi utara dikkinalli bandiganimanegalannu valagondu dakshinakke hidkal-halinagalihipparagi kapashi mekkalaki hosur haosapetikhetagoufar hubballi marapur maneyavarege.</p>	2750
59	<p>ಮಾವಿನಪಟ್ಟಿ ಹಳ್ಳದ ಬದಿ ಕಡಲಗಿಯವರ ಮನೆಯಿಂದ ಉತ್ತರಕ್ಕೆ ಮುಗಳಖೋಡ ಹಾರುಗೇರಿ ರಸ್ತೆ ಮತ್ತು ಶಂಕರ ಮಲ್ಲಪ್ಪ ಕೊಪ್ಪದ ಮನೆಗಳಿಂದ ಸಾಗಿ ಉತ್ತರಕ್ಕೆ ಕೊಪ್ಪದ ಹೊಸಪೇಟಿ ಕುಲಿಗೂಡ ಮರಪತಿ ಬಿಳಗಿರ ಮನೆಯ ಹತ್ತಿರ ಹಳ್ಳದವರೆಗೆ</p>	<p>Mavinapatti hallada badi kadalagiyavara maneyindauttarakke mugalkhod harugeri rate mattu shankarmallappakoppadamanegalin dasagiuttarakkekoppadhosapeti kuligaod mathapati bilagi yavara maneyahattirahalladavarege.</p>	2750
60	ವಾರ್ಡ್ ನಂ. 13	WardNo.13	
61	<p>ಪಶ್ಚಿಮ ದಿಕ್ಕಿನ ಮೂಲೆಯಿಂದ ಹಿರೆಹಳ್ಳದ ಬದಿ ಮಾರುತಿ ಧರ್ಮಟ್ಟಿ ಮನೆಯಿಂದ ಪೂರ್ವಕ್ಕೆ ಸಾಗಿ ರಾಮತಿರ್ಥ ಖೇತಗೌಡರ ಆಲಗೂರ ಮನೆಗಳಿಂದ ಮುಗಳಖೋಡ-ಹಾರೂಗೇರಿ ರಸ್ತೆ ಬದಿ ಸಿದ್ದಪ್ಪ</p>	<p>Pashchimidikkinamuleyindahireha lladabadimarutidharmatti maneyinda purvakke sagi ramatirthakhetagoudar alagur manegalinda mugalkhod harugeriraste badi siddappa muttannavar maneyavarege.</p>	2500

	ಮುತ್ತಣ್ಣವರ ಮನೆಯವರೆಗೆ.		
62	ಮಲ್ಲಪ್ಪ ನಿಲಪ್ಪ ಯಡವನ್ನವರ ಮನೆಯಿಂದ ಪ್ರಾರಂಭವಾಗಿ ಪಶ್ಚಿಮಕ್ಕೆ ಮುಗಳಖೋಡ- ಹಾರೂಗೇರಿ ರಸ್ತೆ ದಾಟಿ ಪಶ್ಚಿಮಕ್ಕೆ ಮಲ್ಲಪ್ಪ ಬಿರಾದಾರ ಮನೆಯವರೆಗೆ.	Mallappa nilappa yadavannavar maneyindaprarambhavagi maugalkhod-harugeri raste daatipaschimakke mallappa biradar maneyavarege.	2500
63	ಸಿದ್ದಪ್ಪ ಮುತ್ತನ್ನವರ ಮನೆಯಿಂದ ದಕ್ಷಿಣಕ್ಕೆ ಸಾಗಿ ಅರಬಾವಿ ಖೇತಗೌಡರ ಗೋಕಾಕ ಹಿಪ್ಪರಗಿ ಬೆಂಡವಾಡ ಯಡವಣ್ಣವರ ಮನೆಯವರೆಗೆ.	Siddappa muttannavar maneyinda dakshinakke saagiarabhavi khetagoudar gokak hipparagi bhendwadyadavannavarmaneyavare ge.	2500
64	ಮಲ್ಲಪ್ಪ ಬಿರಾದಾರ ಮನೆಗಳಿಂದ ಉತ್ತರಕ್ಕೆ ಸಾಗಿ ಮಾರುತಿ ದರ್ಮಟ್ಟಿ ಮನೆಗಳು ಹಿರೆಹಳ್ಳ ಹಾರೂಗೇರಿ ಹದ್ದಿವರೆಗೆ.	MallappaBiradarManegalindUttar akkeSagiMarutiDharmattiManegal uKerehallaharugeriHaddivarege	2500
65	<u>ವಾರ್ಡ್ ನಂ. 14</u>	<u>WardNo.14</u>	
66	ಮುಗಳಖೋಡ-ಯಬರಟ್ಟಿ ರಸ್ತೆಯಿಂದ ಪೂರ್ವಕ್ಕೆ ಮಲ್ಲಪ್ಪ	Mugalkhod- yabarattirasteyindapurvakkemallppar amappa hipparagi maneyinda saagi	3000

	ರಾಮಪ್ಪ ಹಿಪ್ಪರಗಿ ಮನೆಯಿಂದ ಸಾಗಿ ಪೂರ್ವದ ರಸ್ತೆವರೆಗೆ.	purvadarastevarege.	
67	ಮುಗಳಖೋಡ-ಯಬರಟ್ಟಿ ರಸ್ತೆಯ ಲಕ್ಕಪ್ಪ ಹೊಸೂರ ಮನೆವಳಗೊಂಡು ಪಶ್ಚಿಮಕ್ಕೆ ಸಾಗಿ ಪೂರ್ವದಲ್ಲಿ ಹೊಸೂರ ಹಿಟ್ಟಿನಗಿ ಮತ್ತು ಹೊಸೂರ ಅರಬಾವಿ ಮನೆಯವರೆಗೆ.	Mugalkhod-yabaratti rasteya lakkappa hosurmanevolagond paschimakke saagi purvadalli hosurhittanagi mattu hosur arabhavi maneyavarege.	2500

68	ಪೂರ್ವದ ರಸ್ತೆಯಿಂದ ಮಾರುತಿ ಮುಗಳಿ ಮನೆವಳಗೊಂಡು ದೆಕ್ಕಿಣಕ್ಕೆ ಸಾಗಿ ನಾವಿ ಬಾಬಣ್ಣವರ ಹೊಸೂರ ಗೊಳಸಂಗಿ ಜಂಬಗಿ ತೇಲಿ ಹೊಸೂರ ಅರಬಾಂವಿ ಮನೆಗಳನ್ನುವಳಗೊಂಡುಸ ಸಾಗಿ ಲಕ್ಕಪ್ಪ ಹೊಸೂರ ಮನೆಯವರೆಗೆ.	Purvada rasteyinda maruti mugali manevolagondudakshinakkesaaginavi babannavarhosurgolasangijambagiteli hosurarabahvimanegalannuvolagondus aagi lakkappa hosur maneyavarege.	2500
69	ರಾಮಪ್ಪ ಲಕ್ಷ್ಮಣ ಹೊಸೂರ ಮನೆಯಿಂದ ಉತ್ತರಕ್ಕೆ ಸಾಗಿ ಹಿಟ್ಟಿನಗಿ ಹೊಸೂರ ತಳವಾರ ಹುಕ್ಕೇರಿ ಗೋಕಾಕ ಹಳಿಗಳಿ ಜಂಬಗಿ ನಾವಿ ಬೆಳಗಲಿ ಕುರಿಬನಿ ಹಿಪ್ಪರಗಿ ಮನೆಯವರೆಗೆ.	Ramappa laxman hosur maneyinda uttrakke saagihittanagihosurtalawarhikkerigo kakhalingalijambaginavi belagali kuribani hipparagi maneyavarege.	2500
70	<u>ವಾರ್ಡ್ ನಂ.15</u>	<u>WardNo.15</u>	
71	ಹರ್ಯಾಳ ತೋಟ ಒಳಗೊಂಡಂತೆ ಚಂದ್ರವ್ವ ವಿಷ್ಣುಪ್ಪ ಪರ್ವಂತವರ ಅವರ ಮನೆಯವರೆಗೆ.	Hiryaltotalagondantechandrav vavishnappaparvantavar avara maneyavarege.	2500
72	ಕಂಟಿಕಾರ ಮತ್ತು ತಳವಾರ ತೋಟ ಒಳಗೊಂಡಂತೆ ಭರಮಪ್ಪ ಗಂಗಪ್ಪ ತಳವಾರ ಅವರ ಮನೆಯವರೆಗೆ.	Kantikarmattutalawartotalagondant ebharamappagangappa talawar avara maneyavarege.	2500
73	ಪರಪ್ಪ ನೀಲಪ್ಪ ಯಡವನ್ನರ ಅವರ ಮನೆಯವರೆಗೆ.	Parappaneelappayadavannavaravarama neyavarege.	
74	ಲಕ್ಷ್ಮಣರಾಮಪ್ಪ ಕೂಲಗೂಡ ಅವರ ಮನೆಯವರೆಗೆ.	Laxmanramappakulagodavaramaneyav arege.	2500
75	<u>ವಾರ್ಡ್ ನಂ.16</u>	<u>WardNo.16</u>	
76	ಆರ್.ಎಸ್. ನಂ. 200 ದಿಂದ ಪ್ರಾರಂಭದಿಂದ ಮಾಹಾಂತೇಶ ಬಾ ಗೊಳಸಂಗಿ ಅವರ ಮನೆವಳಗೊಂಡು ಸರ್ವೆ ನಂ.	R.S.no 200 dinda prarabhadinda mahantesh bagolasangiavaramanevolagondu surveyno.280rateradalsemeyavar	2500



	280 ರ ತೆರದಾಳ ಸೀಮೆವರೆಗೆ.	ege.	
77	ರಿ.ಸ. ನಂ. 359 ರ ಗಿರಮಲ್ಲಪ್ಪ ಭೀ ಜಂಬಗಿ ಅವರ ಮನೆಯಿಂದ ಭೀಮರಾಯ ಲ ಹೊಸಪೇಟೆ ಅವರ ಮನೆಯವರೆಗೆ.	R.S.no359ragirimallappabhijambagib himarayahosapeti avaramaneyavarege.	2500
78	ಸರ್ವೆ ನಂ. 280 ರ ತೆರದಾಳ ಸೀಮೆದಿಂದ ಸ.ಕ.ಕಿ.ಪ್ರಾ ಶಾಲೆಯನ್ನು ಒಳಗೊಂಡು ರಿ.ಸ. ನಂ. 359 ರ ಗಿರಮಲ್ಲಪ್ಪ ಭೀ ಜಂಬಗಿ ಅವರ ಮನೆವರೆಗೆ.	R.S.no280rateradalseemeyindaS.K.Ki. Prashaleyannauolagonda R.S. no 359 ra girimallappa bhi jambagi avaramanevarege.	2750
79	ಭೀಮರಾಯ ಲ ಹೊಸಪೇಟೆ ಅವರ ಮನೆಯಿಂದ ಆರ್.ಎಸ್. ನಂ. 200 ದಿಂದ ಪ್ರಾರಂಭದಿಂದ ಮಾಹಾಂತೇಶ ಬಾ ಗೊಳಸಂಗಿವರೆಗೆ.	BhimaraylaHospetavarmaneyindRSNo.200dindaprarambhadinda mahantesh ba golasangi varege	2500
80	<u>ವಾರ್ಡ್ ನಂ. 17</u>	<u>WardNo.17</u>	
81	ಲಕ್ಕಪ್ಪ ಅರವಳ್ಳಿ ಮನೆಯಿಂದ ಪ್ರಾರಂಭವಾಗಿ ಹೋಸಪೇಟೆ ತಮ್ಮನ್ನು ಹೋಸಪೇಟೆ ಮನೆಯಿಂದ ಸಾಗಿ ಮುತ್ತಪ್ಪ ಹೋಸೂರ ಮಾರ್ಗವಾಗಿ ಹಾಗೂ ಕುಲಕರ್ಣಿ ಮತ್ತು ಅರಬಾವಿ ತೋಟದವರೆಗೆ.	Lakkappa aravalli maneyinda prarabhavagi hosapetitammanna hosapeti maneyinda saagi muttappa hosurmargavagi haagu kulakarni mattu arabhavi totadavarege.	2500
82	ಉಮ್ಮನ್ನು ಬಾಬನ್ನವರ ತೋಟದ ಮುಧೋಳ ಕಿರಾಣಿ ಅಂಗಡಿಯಿಂದ ಬಡಿಗೇರ ಕುಂಬಾರ ಮಾರ್ಗವಾಗಿ ಸಾಗಿ ಕಾಜಿಬಿಳಗಿ ಅಡವಿಶಿದ್ದೇಶ್ವರ ಮಠದ ದಾರಿಯಿಂದ ಮುಸ್ಲಿಂ	Ummanna babannavar totada mudhol kiraniangadiyindabadigerkumbarmar gavagisaagikajibilagiadavisidheshwar mathada dariyinda muslim masidimattu siddhasri shaleyavarege.	2750

	ಮಸಿದಿ ಮತ್ತು ಸಿದ್ದಶ್ರೀ ಶಾಲೆಯವರಗೆ		
83	ಕುಲಕರ್ಣಿ ಮತ್ತು ಅರಬಾವಿ ತೋಟದಿಂದ ಸಂಜು ಸಂದ್ರಿಮನಿ ಮನೆವಳಗೊಂಡು ನಸಲಾಪೂರ ತೋಟ ಓಳಗೊಂಡು ಮಲ್ಲಪ್ಪ ಕಿಚಡಿ ಮಲ್ಲಪ್ಪ ಮನೆ ಮಾರ್ಗವಾಗಿ ಸಾಗಿ ಬಿರಾಜನ್ನವರ ತೋಟ ದೇವನ್ನವರ ತೋಟ ಮತ್ತು ಹುದ್ದಾರ ತೋಟ ಯಡವನ್ನವರ ತೋಟದ ಮಾರ್ಗವಾಗಿ ಸಾಗಿ ಉಮ್ಮನ್ನ ಬಾಬನ್ನವರ ತೋಟದವರೆಗೆ.	Kulakarni mattu arabhavi totadinda sanju sandrimanimanevolagonda nasalapur tota volagonda mallppakichadimallppamanemargavag isaagibirajannavartotadevannavartota mattuhuddartotayadavannavartotadma rgavagisaagiummannasaagiummannab abannavartotadavarege.	2500
84	ಸಿದ್ದಶ್ರೀ ಶಾಲೆಯಿಂದ ಗೋಕಾಕ ಸೈಕಲ ಅಂಗಡಿ ಹಿಡಿದು ಮುಂದೆ ಪಸ್ಸಿ ಹಾದಿ ಹಿಡಿದು ಗೊರವ ಹಳ್ಳದಿಂದ ಮುಂದೆ ನೆಗನಾಳ ಸಾಗಿ ಲಕ್ಕಪ್ಪ ಅರವಳ್ಳಿ ಮನೆವರೆಗೆ.	Siddhasri shaleyinda gokak cycle angadi hididu mundepaskihaadihididugoravhalladin damundeneginalsaagilakkappa aravalli manevarege.	2750
85	<u>ವಾರ್ಡ್ ನಂ. 18</u>	<u>WardNo.18</u>	
86	ರಾಮಚಂದ್ರ ಮುರಳಿದರ ದೇಶಪಾಂಡೆ ಮನೆ ನಂ 1307/1 ರಿಂದ ಪೂರ್ವಕ್ಕೆ ಸಾಗುತ್ತಾ ತಮ್ಮನ್ನ ಕಪ್ಪ ಭಜಂತ್ರಿ ಮನೆ ನಂ 1410 ಮನೆಯಿಂದ ಶೇಗುಣಶಿ ಅಂಚು ಕಾಲುವೆಯವರೆಗೆ ಸಂಗಪ್ಪ ರೇವಪ್ಪ ಕುರಿಮನಿಯವರ ಮನೆ ನಂ. 1302 ರವರೆಗೆ.	Ramachandra murlidhar deshapande mane no 1307/1rinda purvada saagutta tammanna lakkappa bhjantrimane no 1410 maneyinda shegunashi anchukaluveyavarege sangappa revappa krimaniyavara maneno. 1302 ravarege.	2500

87	<p>ಕೊಪ್ಪದರವರ ಮನೆಯಿಂದ ಹನಮಾಸಾಹೇಬ ಅನ್ನಾಸಾಹೇಬ ನಾಯಕ ಮನೆ ನಂ 1309 ಮನೆವಳಗೊಂಡು ಘಟಪ್ರಭಾ ಯಡದಂಡೆ ಕಾಲುವೆಯಿಂದಾ ಮುಂದೆ ಸಾಗುತ್ತಾ ಶ್ರೀ:-ಮಲ್ಲಿಕಾರ್ಜುನ ಗುಡಿ ಶ್ರೀ ಕಿನಾಲ ಬಸವೇಶ್ವರ ಗುಡಿಯಿಂದ ಗಿರಮಲ್ಲ ಬಾಳಗೌಡ ಖೇತಗೌಡರ ಮನೆಯವರಗೆ.</p>	<p>Koppadaravara maneyinda hanamasahab annasahebnaik mane no. 1309 mane olagond ghataprabhayadadandekaluveyindamun desaaguttashrimallikarjungudi shri basaveshwar gudiyinda girimalla balagoudakhetagoudarmaneyavarege.</p>	2750
88	<p>ಪೂರ್ವಕ್ಕೆ ಸಂಗಪ್ಪ ರೇ ಕುರಿಮನಿ ಮನೆ ನಂ 1302 ರಿಂದ ಶೇಗುಣಶಿ ಅಂಚು ಕಾಲುವೆ ಉತ್ತರಕ್ಕೆ ಸಾಗುತ್ತಾ ಯಲ್ಲಪ್ಪ ಗಂಟಿಮನೆಯಿAದ ಮುಂದೆ ಸಾಗುತ್ತಾ ಘಟಪ್ರಭಾ ಎಡದಂಡೆ ಕಾಲುವೆಯ ಹತ್ತಿರ ಇರುವ ಕೊಪ್ಪದರವರ ಮನೆಯವರಗೆ.</p>	<p>Purvakesangapparekurimanimaneno .1302rindashegunashianchukaluveutt arakesaaguttayallappaghanti maneyainda munde saagutta ghatprabhaedadande kaluvaya hattira koppad ravaramaneyavarege.</p>	2500
89	<p>ಗಿರಮಲ್ಲ ಬಾಳಗೌಡ ಖೇತಗೌಡರ ಮನೆಯಿಂದ ಹನಮಾನ ಮಂದಿರದ ಹಾದಿಯಿಂದ ಮಹಾದೇವ ಮ ಬಜಂತ್ರಿ ಇವರ ಮನೆವಳಗೊಂಡು ಮುಂದೆ ಸಾಗುತ್ತಾ ಮುತ್ತಪ್ಪ ತಮ್ಮನ್ನಾ ಕಡಕಬಾವಿ ಇವರ ಮನೆಯ ಮುಂದೆ ಪರಸಪ್ಪ ಸಿದ್ದಪ್ಪ ಬಜಂತ್ರಿ ಮನೆಯಿಂದ ಮುಗಳಖೋಡ- ತೇರದಾಳ ರಸ್ತೆಯ ರಾಮಚಂದ್ರ</p>	<p>girimallabalagoudakhetagoudarmaneyi ndahanumanmandiradamahadevmabha jantriivaramaneolagondmundesaagutta muttappatammannakadakhahviivarama neya munde parasappa siddappa bhajantrimaneyinda mugalkhpd- teradal rasteya ramachandramuraldhar deshande manevarege.</p>	2750

	ಮುರಳಿದರ ದೇಶಪಾಂಡೆ ಮನೆಯವರೆಗೆ.		
90	<u>ವಾರ್ಡ್ ನಂ.19</u>	<u>WardNo.19</u>	
91	ಬಸಪ್ಪ ಮುಧೋಳ ಇವರ ಮನೆಯಿಂದ ರೇವಪ್ಪ ಶೇಗುನಶಿ ಇವರ ಮನೆಯವರೆಗೆ. (ಜಿ, ಎಲ್.ಬಿ.ಸಿ, ಕಿನಾಲವರೆಗೆ)	Basappamudholivaramaneyindarevap pashegunadhiivara maneyavarege. (G.L.B.C, kinalvarege)	2500
92	ಪರಪ್ಪ ಮೂಶಿ ಇವರ ಮನೆಯಿಂದ (ಪಾಲಭಾವಿ ಸರಹದ್ದಿನ ಬೌಂಡರಿ) ದಕ್ಕಿಣಕ್ಕೆ ಪಾಯಪ್ಪ ಬೂ ಕೊಕಟ್ಟನೂರ ಇವರ ಮನೆಯಿಂದ ಬಾಹುಬಲಿ ಬೂ ಕೊಕಟ್ಟನೂರ ಇವರ ಮನೆಯವರೆಗೆ (ಕಪ್ಪಲಗುದ್ದಿ - ಮರಾಕುಡಿ ರಸ್ತೆ ಬೌಂಡರಿ)	Parappamushiiivaramaneyinda(palabahv isarahaddinaboundary) dakshinakke payappa bu kokatnur ivaramaneyavarege(kappalguddi- marakudirasteboundary)	2500
93	ರೇವಪ್ಪ ಶೇಗುನಶಿ ಇವರ ಮನೆಯಿಂದ (ಜಿ, ಎಲ್.ಬಿ.ಸಿ, ಕಿನಾಲವರೆಗೆ) ಪೂರ್ವಕ್ಕೆ ಶಿವಪ್ಪ ಜಾನಮಟ್ಟಿ ಇವರ ಮನೆಯವರೆಗೆ ಮೂಶಿ ಇವರ ಮನೆಯವರೆಗೆ (ಪಾಲಭಾವಿ	Revappa shegunashi ivara maneyinda (G.L.B.C, kinalvarege) purvakke shivappa janamatti ivara maeolagonduparappamushiiivaramaneya varege(palabahvisarahaddinaboundary)	2500

	ಸರಹದ್ದಿನ ಬೌಂಡರಿ)		
94	ಬಾಹುಬಲಿ ಬೂ ಕೊಕಟ್ಟನೂರ ಇವರ ಮನೆಯಿಂದ (ಕಪ್ಪಲಗುದ್ದಿ- ಮರಾಕುಡಿ ರಸ್ತೆ ಬೌಂಡರಿ) ಸದಾಶಿವ ಜಮಖಂಡಿ ಇವರ ಹಾಗೂ ಮಹಾಲಿಂಗಪ್ಪ ನಾಶಿ ಇವರ ಮನೆಯವರೆಗೆ (ಹಳ್ಳೂರ-ಮುಗಳಖೋಡ ಬೌಂಡರಿ)	Bahubali bu kokatnur ivara maneyinda (kappalaguddi-marakudi raste boundar) sodashiv jamakhandi ivarahaagumahalingappanashiivaraman eyavarege(hallur- maugalkhodboundary)	2500
95	ವಾರ್ಡ್ ನಂ. 20	WardNo.20	
96	ಅಮೃತ ಶಿವಾಜಿ ದಳವಿ ಮನೆಯ ಉತ್ತರದಿಂದ ಪ್ರತಾರಂಭವಾಗಿ ಘಟಪ್ರಭಾ ಕಾಲುವೆಯ ದಾರಿಯ ಮೂಲಕ ಹಾದು ಪೂರ್ವಕ್ಕೆ ಇರುವ ಮಲ್ಲಪ್ಪಾ ಸತ್ಯಪ್ಪ ಯಡವನ್ನವರ ಮನೆವರೆಗೆ.	Amruthmkuligodmaneyauttaradindaprar ambhavagighataprabhakaluveyadaariya mulakahaadupurvakkeiruva mallppa satteppa yadavannavar manevarege.	2500
97	ಪರಪ್ಪ ಮ ಕುಲಿಗೂಡ ಮನೆಯಿಂದ ದಕ್ಷಿಣ ದಿಕ್ಕಿಗೆ ಇರುವ ನೀರಲಕೋಡಿ ತೋಟದ ಸ, ಹಿ.ಪ್ರಾ. ಶಾಲೆಯ ಪಕ್ಕದ ಪರಪ್ಪ ಮಲ್ಲಪ್ಪ ಕುಲಿಗೂಡ ಮನೆಯಿಂದ ಪ್ರಾರಂಭವಾಗಿ ಕಪ್ಪಲಗುದ್ದಿ- ಇಟ್ಟಾಳ ಮಾರ್ಗದ ಪಕ್ಕದಲ್ಲಿರುವ ಪಾರಿಸ ಜಿನ್ನಪ್ಪ ಬಾಬನ್ನವರ (ಪಶ್ಚಿಮಕ್ಕೆ) ಮನೆಗೆ ಪೂರ್ಣಗೊಳ್ಳುತ್ತದೆ	Parappa m kuligod maneyinda dakshina dikkige iruvaneeralakod totada S.hi.pra. Shaleya pakkada parappamallappa kuligod maneyinda prarabhvagi kappalaguddi-itnal margada pakkadalliruva paris jinnappa babannavar(paschimakke) manege purnagolluttade.	2250

98	<p>ಘಟಪ್ರಭಾ ಯಡದಂಡೆಯ ಪಕ್ಕದ ಪೂರ್ವಕ್ಕೆ ಇರುವ ಮಲ್ಲಪ್ಪ ಸತ್ಯಪ್ಪ ಯಡವನ್ನವರ ಮನೆಯಿಂದ ಪ್ರಾರಂಭವಾಗಿ ಮುಗಳಖೋಡ- ಹಳ್ಳುರ ರಸ್ತೆಯ ಮೂಲಕ ದಕ್ಷಿಣಕ್ಕೆ ಹೋಗಿ ಸರಕಾರಿ ಶಾಲೆಯ ಪಕ್ಕದ ಪರಪ್ಪ ಮ ಕುಲಿಗೂಡ ಮನೆಗೆ ಪೂರ್ಣಗೊಳ್ಳುತ್ತದೆ.</p>	<p>Ghataprabha yadadandeya pakkada purvakke iruvamallappa satteppa yadavannavar maneyindaprarambhavagi mugalkhod- hallur rasteya mulakadakshinakkehogisarakarishaley apakkadaparappamkuligod manege purnagolluttade.</p>	2750
----	---	--	------

99	ಕಪ್ಪಲಗುದ್ದಿ-ಇಟಾಳ ರಸ್ತೆಯ ಪಶ್ಚಿಮಕ್ಕೆ ಇರುವ ಪಾರಿಸ ಜಿನ್ನಪ್ಪ ಬಾಬನ್ನವರ ಮನೆಯಿಂದ ಪ್ರಾರಂಭವಾಗಿ ಘಟಪ್ರಭಾ ಯಡದಂಡೆಯ ಪಕ್ಕ ಉತ್ತರಕ್ಕೆ ಇರುವ ಅಮೃತ ಶಿವಾಜಿ ದಳವಿ ಮನೆಯವರೆಗೆ.	Kappalaguddi-itnal rasteya paschimakke iruva parisjinnappa babannavar maneyinda prambahvagihataprabha yadadandeya pakkada uttarakke iruvaamruth shivaji dalavi maneyavarege.	2500
100	<u>ವಾರ್ಡ್ ನಂ. 21</u>	<u>WardNo.21</u>	
101	ಕೆ.ಎಚ್, ಎಸ್ ನೀರಲಕೋಡಿ ಶಾಲೆಯ ಹತ್ತಿರ ಸಿದ್ದಪ್ಪ ಗೋಕಾಕ ಮನೆಯಿಂದ ಶ್ರೀಶೈಲ ಗೋಕಾಕ ಇವರ ಮನೆಯವರೆಗೆ (ಇಟನಾಳ- ಕಪ್ಪಲಗುದ್ದಿ ರಸ್ತೆಯ ಬೌಂಡ್ರಿ)	K.H.S neeralakodi shaley hattira siddappa gokakmaneyindashrishailgokakivarama neyavarege(itnal- kappalaguddirasteyaboundary)	2500
102	ಶ್ರೀಶೈಲ ಅಂಗಡಿ ಇವರ ಮನೆಯಿಂದ (ಹಳ್ಳೂರ ಮುಗಳಖೋಡ ರಸ್ತೆಯ ಬೌಂಡ್ರಿ ಮನೆಯಿಂದ ಮುತ್ತಪ್ಪ ಅಂಗಡಿ ಇವರ ಮನೆಯವರೆಗೆ (ಕಪ್ಪಲಗುದ್ದಿ ಮರಾಕೂಡಿ ರಸ್ತೆಯ ಬೌಂಡ್ರಿ)	Shrishailangadiivaramaneyinda(hallurmu galakhodrasteyaboundarymaneyindamutta ppaangadiivaramaneyavarege (kappalaguddi marakudi rasteyaboundary)	2500
103	ಶ್ರೀಶೈಲ ಗೋಕಾಕ ಇವರ ಮನೆಯಿಂದ (ಇಟನಾಳ- ಕಪ್ಪಲಗುದ್ದಿ ರಸ್ತೆಯ ಬೌಂಡ್ರಿ) ಪೂರ್ವಕ್ಕೆ ಬಸಪ್ಪ ಜೋಡಟ್ಟಿ ಇವರ ಮನೆಗಳಗೊಂಡು ಶ್ರೀಶೈಲ ಅಂಗಡಿ ಇವರ ಮನೆಯವರೆಗೆ (ಹಳ್ಳೂರ- ಮುಗಳಖೋಡ ರಸ್ತೆಯ	Shrishail gokak ivara maneyinda (itnal- kappalaguddirasteyaboundary)purvakkeb asappajodattiiivaramanevolgondu shrishal angadi ivara maneyavarege (hallur- mugalkhod rasteya boundary)	2500

	ಬೌಂಡ್ರಿ)		
104	<p>ಮುತ್ತಪ್ಪ ಅಂಗಡಿ ಇವರ ಮನೆಯಿಂದ (ಕಪ್ಪಲಗುದ್ದಿ- ಮರಾಕೂಡಿ ರಸ್ತೆಯ ಬೌಂಡ್ರಿ)</p> <p>ಪಶ್ಚಿಮಕ್ಕೆ ರಾಮಪ್ಪ ಲಕ್ಷ್ಮೀರಾಜ್‌ಶರ ಇವರ ಮನೆಗಳಗೊಂಡು ಕೆ.ಎಚ್, ಎಸ್ ನೀರಲಕೋಡಿ ಶಾಲೆಯ ಹತ್ತಿರ ಸಿದ್ದಪ್ಪ ಗೋಕಾಕ ಮನೆವರೆಗೆ.</p>	<p>Muttappa angadi ivara maneyinda (kappalguddi- marakudirasteyaboundary)paschimakke rammappalakshmeshwarivaramanevola gondaK.H.Sneerakodishaleya hattira siddappa gokak maneavarege.</p>	2500
105	<u>ವಾರ್ಡ್ ನಂ. 22</u>	<u>WardNo.22</u>	
106	<p>ಧನ್ಯಕುಮಾರ ಲಕ್ಷ್ಮಣ ಬಾಬನ್ನವರ ಮನೆ ಉತ್ತರದಿಂದ ಪ್ರಾರಂಭವಾಗಿ ಕಾಲುದಾರಿ ದಾರಿಯ ಮೂಲಕ ಹಾದು ಪೂರ್ವಕ್ಕೆ ಭೀಮಪ್ಪ ಜಿನ್ನಪ್ಪ ಬಾಬನ್ನವರ ಮನೆಯವರೆಗೆ.</p>	<p>Dhanyakumar laxman babannavar mane uttaradindaprarambhavagi kaludaarya mulaka purvakke bhimappajinnappa babannavar maneyavarege.</p>	2500
107	<p>ಸಿದ್ದಪ್ಪ ಮಗಪ್ಪ ಕಾಪಶಿ ದಕ್ಷಿಣದಲ್ಲಿ ಪ್ರಾರಂಭವಾಗಿ ಇಟ್ಟಾಳ ಕಪ್ಪಲಗುದ್ದಿ ರಸ್ತೆಯಿಂದ ಪಶ್ಚಿಮಕ್ಕೆ ಸಾಗಿ ರಾಮಪ್ಪ ಬಸಪ್ಪ</p>	<p>Siddapa mageppa kapashi dakshinadalli prarambhavagiitnal kappalaguddi rasteyinda paschimakke saagiramma basappa gokak ravara maneyavarege.</p>	2500



	ಗೋಕಾಕರವರ ಮನೆಯವರೆಗೆ.		
108	ಭೀಮಪ್ಪ ಜಿನ್ನಪ್ಪ ಬಾಬನ್ನವರ ಮನೆಯಿಂದ ದಕ್ಷಿಣಕ್ಕೆ ಸಿದ್ದಪ್ಪ ಮಗಪ್ಪ ಕಾಪಶಿ (ಇಟ್ಟಾಳ-ಕಪ್ಪಲಗುದ್ದಿ ರಸ್ತೆಯ ಪಕ್ಕದಲ್ಲಿ ) ಮನೆಯವರೆಗೆ.	Bhimappa jinnappa babannavar maneyinda dakshinakkesiddappa mageppa kapshi (itnal-kappalaguddi rasteyapakkadalli)maneyavarege.	2500
109	ರಾಮಪ್ಪ ಬಸಪ್ಪ ಗೋಕಾಕರವರ ಮನೆಯಿಂದ ಉತ್ತರಕ್ಕೆ ತಿರುಗಿ ಗೋಕಾಕ ಅಥಣಿ ಮುಖ್ಯ ರಸ್ತೆಯಿಂದ ಅರೂಟಿ ಪೂಲದಿಂದ ಓಳಗೆ ಬಂದು ಧನ್ಯಕುಮಾರ ಲಕ್ಷ್ಮರಮಣ ಬಾಬಣ್ಣವರ ಅವರ ಮನೆಯವರೆಗೆ.	Ramappabasappagokakravaramaneyindau ttarakketirugigokakathanimukhyarasteyin daarootpooladaolagebandudhanyakumarla xmanbabannavaravaramaneyavarege.	2750
110	<u>ವಾರ್ಡ್ ನಂ. 23</u>	<u>WardNo.23</u>	
111	ಕುರಿಮನಿಯವರ ಮನೆಯಿಂದ ಸಾಗಿ ಮುಂದೆ ಸೀಮಿ ಲಕ್ಕವ್ವನ ಗುಡಿವರೆಗೆ. (ಖಣದಾಳ ) ರೋಡವರೆಗೆ)	Kurimaniyavara maneyinda saagi munde seemilakkavvanagudivarege.(khanadalr oadvarege)	2500
112	ಹಾಲಪ್ಪ ಹನಮಂತ ಶೇಗುಣಶಿ ಮನೆಯಿಂದ ಸಾಗಿ ಸದಾಸಿವ ರಗಟಿಯವರ ಮನೆಯವರೆಗೆ.	Halappa hanamant shegunashi maneyinda saagisadashiv ragatiyavara maneyavarege.	2750
113	ಕಟಗಿಯವರ ಮನೆಯಿಂದ ಸಾಗಿ ಮುಗಳಖೋಡ ಕ್ರಾಸದವರೆಗೆ.	Ktagiyavaramaneyindasaagimugalakhodcro ssdavarege.	2750

114	ಕುರಿಮನಿಯವರ ಮನೆಯಿಂದ ಸಾಗಿ ಮುಂದೆ ಸೀಮಿ ಲಕ್ಕವ್ವನ ಗುಡಿವರೆಗೆ. (ಖಣದಾಳ ರೋಡವರೆಗೆ )	Kurimaniyavara maneyinda saagi munde seemilakkavvanagudivarege.(khanadalr oadvarege)	2500
-----	--	--	------

2023-24ನೇ ಸಾಲಿನ ಹಾರೋಗೇರಿ ಉಪ ನೋಂದಣಿ ಕಛೇರಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ			
ಕ್ರ. ಸಂ. SL.No	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ /ಸಿ.ಟಿ.ಎಸ್. ನಂ/ಯು.ಪಿ.ಓ.ಆರ್. ವ್ಯಾಪ್ತಿಯ	Village/Layout/Ward/Road/Galli/CTSNo/UPOR	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರತಿ ಚ.ಮೀ.ಗೆ ರೂ.ಗಳಲ್ಲಿ /RsPerSqMeter
1	2	3	4
1	ಬಸ ಸ್ಟಾಂಡ್ ಏರಿಯಾ, ರಿ.ಸ.ನಂ. 1, ಬಜಾರ ರೋಡ	Bus-standArea, R.S.No:1BajarRoad	13200
2	ನಾಗನೂರ ಓಣಿ, ಹರಿಜನ ಕೇರಿ, ಮುಸ್ಲಿಂ ಓಣಿ, ಪೆಂಡಾರ ಓಣಿ,	NaganoorOni, Harijankeri, MuslimOni, Pendari Oni,	3000
3	ಜೈನ ಬಸದಿ	JainBasadi	3000
4	ಬುದುವಾರ ಪೇಟೆ	Bhudhavaerpeth	6600
5	ಕುರಬರ ಓಣಿ, ದರೂರ ಓಣಿ, ಪೋಸ್ಟ್ ಆಫೀಸ್ ಏರಿಯಾ	kurabaroni, DaroorOni, PostOfficeArea	4500
6	ಕರಿಗಾರ ಓಣಿ	KarigarOni	3000
7	ಗಣಪತಿ ಗಲ್ಲಿ, ಗಸ್ತಿ ಓಣಿ, ಜಾಗೃತಿ ಬ್ಯಾಂಕ ಹಿಂದೆ	GamnapatGalli, GastiOniJagrutibank Hinde	3300
8	ಉಮ್ರಾಣಿ ಓಣಿ	Umranioni	4500

9	ಉಪ್ಪಾರ ಓಣಿ, ಖಣದಾಳ ಓಣಿ, ಹನುಮಾನ ಗಲ್ಲಿ, ಕೊರವಿ ಗಲ್ಲಿ, ಅಡತಿ ಬಜಾರ ರಸ್ತೆ	UpparOni, KhanadalOniHanumaGalli, Koarvi galli AdatiBajar Raste	3300
10	ಜಾತಗಾರ ಓಣಿ, ಮಾದರ ಓಣಿ, ಮದಿನಾ ಮಸಜಿದ, ಶೇಖ ಮೋಹಲ್ಲಾ	Jatagaroni, MadarOni, MadinaMasjid, Shaikh Mohalla.	3000
11	ಬಡಿಗೇರ ಓಣಿ, ಬಾಬಾನಂದ ನಗರ	BadigarOni, BabanandNgar	4200
12	ಹಳಬರ ಓಣಿ (ಪೆಂಡಾರ ಓಣಿ ಮತ್ತು ಜೈನ ಬಸದಿ ಏರಿಯಾ)	HalabarOni(PenadaronimattuJain Basadi Area )	3000
13	ಅಮೀರ ನಗರ (ಹರಿಜನಕೇರಿ ಏರಿಯಾ)	AmeerNagar(HarijanKeriArea)	3000
14	ಹಳೇ ಪೋಸ್ಟ್ ಆಫೀಸ್ ರೋಡ್ ಲೈನ್ (ಜಮಾದಾರ ಎನ್.ಎ ಪ್ಲಾಟ್ ಏರಿಯಾ)	HalepostOfficeRoadLine(Jamadar-NA plot Area )	4200
15	ದಾಸರ ಕಾಲನಿ	Dasarcolony	3000
16	ಜಿ.ಎಲ್.ಬಿ.ಸಿ ಏರಿಯಾ (ಪೂಜೇರಿ ಎನ್.ಎ ಪ್ಲಾಟ್ ಏರಿಯಾ)	GLBCArea(pujariNaplotArea)	3900
17	ಬಿನ್ ಶೇತ್ಕಿ ಜಾಗಾಗಳು	NAPLOTS	0
18	149/3ಪೈ ವಿಠಲ ಧರ್ಮಟ್ಟಿ ಬಿನ್ ಶೇತ್ಕಿ ಜಾಗಾ, ವಿಧ್ಯಾ ನಗರ, ಎಸ್‌ವಿಎಸ್ ಕಾಲೇಜ ಏರಿಯಾ, 149 ರ ಎಲ್ಲಾ ಹಿಸ್ಸೆಗಳಿಗೆ ಅನ್ವಹಿಸುವುದು.	149/3VittalDharmattiBinshetkijaga VidyanagarSVScollageArea149Yalla Hissagallige	3900
19	149/1ಪೈ ನಾಗನೂರ ಬಿನ್ ಶೇತ್ಕಿ ಜಾಗಾ, , 269/18/2ಎ /3ಎ, ನಾಗನೂರ (ನೇಮನ್ನಾ), ಭೂತಾಳಿ ಸಿದ್ಧೇಶ್ವರ ನಗರ	149/1 paiki nagnoor NA PLOT 269/18/2A/3A, Naganoor(Nemanna) Bhootali Shiddeswar Nagar	4800

೧೮೮

20	149/4ರಾಯಪ್ಪಾ ಧರ್ಮಟ್ಟಿ ಬಿನ್ ಶೇತ್ರಿ ಜಾಗಾ, ಹಿಂದಿನ ಜಾಗಾ	149/4RayappaDharmattijaga, Hindin Jaga	4200
21	280/1+2ಬಿ/1ಬಿ,ಸನದಿ ಬಿನ್ ಶೇತ್ರಿ ಜಾಗಾ	280/1+2B/1bsanadiNAPLOT	3600
22	595/1ಬಿ ಕುರಾಣಿ ಸನದಿ ಬಿನ್ ಶೇತ್ರಿ ಜಾಗಾ 595/3ಬಿ, 596/3 ಬಿ.ಪಾಟೀಲ	595/1BkuraniSanadiNAPLOTS 595/3B, 596/3	4200
23	595/2 ಎ ಕುರಾಣಿ ಬಿನ್ ಶೇತ್ರಿ ಜಾಗಾ, ಗಾಂಧಿ ನಗರ	595/2AkuraniNAPLOTS, GandhiNgar	4200
24	268/2 ಎ ಕುರಾಣಿ ಬಿನ್ ಶೇತ್ರಿ ಜಾಗಾ, ಜಯಪಾಲ ಕುರಾಣಿ, ವಿವೇಕ ನಗರ, 268 ಶಹಾ ಪ್ಲಾಟ್‌ಗಳು	268/2AkuraniNAPLOTS, japalkurani, viveka nagar , 268Shaha plot.	4200
25	155/1, 154/2ಬಿ/2 ಸದಾಶಿವ ಧರ್ಮಟ್ಟಿ ಬಿನ್ ಶೇತ್ರಿ ಹಾಗೂ ಮಹಾದೇವ ಧರ್ಮಟ್ಟಿ ಹಾಗೂ ಶಿವಾನಂದ ಭಾರತಿನಗರ 154/1ಬಿ ಬಾಳಪ್ಪಾ ಧರ್ಮಟ್ಟಿ ಜನತಾ ಪ್ಲಾಟ್, 155/3, 156/1ಎ/1 ಕಂಬಾರ ಬಿನ್ ಶೇತ್ರಿ, ಬಂತೆ ಎನ್.ಎ. 155/1ಎ/2, 155/1ಬಿ/2	155/1, 154/2B/2SadashivDharmatti , mahadev dharmatti & Shivand Bharti Nagar 154/A/1B Ballappa Dharmatti janataPlot, 155/3156/1A/1KambarNA PLOTS , Bante NA PLOTS155/1A/2, 155/1B/2	3600
26	607/1ಬಿ ಪೈ 606/13ಬಿ, 15 ಅರಕೇರಿ ಎ.ಬಿ.ಪಾಟೀಲ ಮಾದರ ಬಿನ್ ಶೇತ್ರಿ ಜಾಗಾ ಬಡಬ್ಯಾಕೂಡ ರಸ್ತೆ,	607/1Bpai606/13B, 15ArakeriA.B.patil Madar NA PLOTSbadabyakud Raste	3600
27	ರಿ.ಸ.ನಂ607/1ಡಿ	R.S.NO:607/1D	3600
28	609ಪೈ ಚಂದ್ರಕಾಂತ ಶೆಟ್ಟಿ ಬಿನ್ ಶೇತ್ರಿ ಜಾಗಾ	609paichandrakantShettiNAPLOTS	3600

೧೮೯

29	608/2+2ಎ:2ಸಿ ಮಚ್ಚೇಂದ್ರ ಪೋಳ ಬಿನ್ ಶೇತ್ರಿ ಹಾಗೂ ಅಧಣಿ ಗೋಕಾಕ ರೋಡ, ಜಂಬಗಿ ಹಾಸ್ಪಿಟಲ್ ಏರಿಯಾ	608/2+2A:2CMachendraPolNAPLOTS &AthaniGokakRoad, JambagiHospital area	4800
30	608/2 ಎ+ಎ ಡಿ. ಎಲ್. ಪೋಳ ಬಿನ್ ಶೇತ್ರಿ ಜಾಗಾ	608/2A+AD.L.PolaBinShetkijaga	4200
31	493/1ಎ ಪೈ ಕಲ್ಲಪ್ಪಾ ಅಸ್ಕಿ, 274/4J, ಬಿನ್ ಶೇತ್ರಿ ಜಾಗಾ 268ಶಾಬಿನ್ ಬಿನ್ ಶೇತ್ರಿ ಕರಿಸಿದ್ವೇಶ್ವರ ಗುಡಿ ಎಡಗಡೆ ಬಿ.ಪಾಟೀಲ ಎನ್. ಎ. ಹಾರೂಗೇರಿ ಕ್ರಾಸ್ 613, 612, 616, 626 ಗಣೇಶ ನಗರ 459/J/1, 308, ವಡಕೆ ತೋಟ, ರಿ.ಸ.ನಂ 482, 483, 489, 491	493/1ApaikallappaAski, 274/4A, NA PLOTS268 Shanin NA PLOTS karishiddeswarGudileftsideNAPLOTS Harugericross613, 612, 616, 626Ganesh Nagar 459/A/1 308, Vadake Tot .R.S.NO:482, 483, 489, 491	4500
32	ರಿ.ಸ.ನಂ: 486	R.S.NO:486	4500
33	161/1ಎ/1ಬಿ ಕರಿಸಿದ್ವೇಶ್ವರ ಗುಡಿ ಹತ್ತಿರ ಬರುವ ಜಾಗಾಗಳು ಗಸ್ತಿ ಓಣಿ, 266, 269 ಶಹಾ ಬಿನ್ ಶೇತ್ರಿ ಕರಿಸಿದ್ವೇಶ್ವರ ಗುಡಿ ಎಡಗಡೆ,	161/1A/1BKarishiddeswarGudiAreaR.S NO:266, 269 Shaha NA PLOTS	3000
34	161/1ಎ+1ಬಿ ಪುಂಡ್ಲಿಕ್ ನಾಗರಾಳೆ ಬಿನ್ ಶೇತ್ರಿ ಜಾಗಾ, ರಾಯಬಾಗ ರೋಡ	161/1A+1BpunadalikNagaraleNA PLOTS Raibag Road	3300
35	3/4/5ಎ ಪೈ ಕಮತಗಿ ಬಿನ್ ಶೇತ್ರಿ ಜಾಗಾ(ಸನದಿ),	3/4/5ApaikamatagiNAPLOTS(sanadi)	6000
36	ಎ.ಪಿ.ಎಮ್.ಸಿ, ರಿ.ಸ.ನಂ:9/1ಎ, 9/1ಬಿ, 9/1ಸಿ, 9/2.	A.P.M.C.RS.NO:9/1A, 9/1B, 9/1C, 9/2	6000

37	3J/5ಬಿ ಶಂಕರ ಶಾರಬಿದ್ರೆ ಬಿನ್ ಶೇತ್ರಿ ಜಾಗಾಗಳು, ರಿಸನಂ.8, 5ಲಕ್ಷ್ಮಣ ಪೂಜಾರಿ,	3A/5BShankarSharabidreNAPLOTS R.S.no: 8, 5, Laxman Pujari	3900
38	ರಿಸನಂ:4, 75	R.Sno: 4, 75	3900
39	ಜಮಾದಾರ ಬಿನ್ ಶೇತ್ರಿ ಜಾಗಾ	277/3JamadarNAPLOTS	3900
40	ಲಾಲಖಾನ, ಸಾಹೇಬಲಾಲ್ ರುಸ್ತುಂ, ಮಹಿಬೂಬ ಅಮಿನಸಾಬ ಜಮಾದಾರ ಎನ್.ಎ.ಪ್ಲಾಟ್	277/1+2+3+4lalakan, Sahebalal, Rustum , MahiboobAminsabjamadarNAPLOTS	4200
41	153/ಎ/1ತಳವಾರ ಎನ್ .ಎ. ಪ್ಲಾಟ್‌ಗಳು ವಾಲ್ಮೀಕಿ ನಗರ, ಕೆಇಬಿ ಆಪೀಸ ಏರಿಯಾ, ನೇಮಿನಾಥ ನಗರ, 152/2ಎ/1, 134/3/ಸಿ, ಹಿಡಕಲ್ ರೋಡ ದಿಂದ ಒಳಗಡೆ ಸಿದ್ದಿ ವಿನಾಯಕ ಕಾಲೇಜು	153/A/1 Talawsr NA PLOTSValmiki Nagar, KEBAfficeAreaNeminathNagar 152/2A/1 134/3C, Hidakal Road siddi vinayak College	3900
42	ಹಿಡಕಲ್ ರೋಡ ದಿಂದ ಒಳಗಡೆ ಸಿದ್ದಿ ವಿನಾಯಕ ಕಾಲೇಜು, ರಿ.ಸ.ನಂ:135	Hidakal Road dinda olagade SiddivinayakaCollageRSNo.135	3900
43	153/2ಬಿ /2 ಪೂಜೇರಿಎನ್.ಎ. ಪ್ಲಾಟ್‌ಗಳು	153/2B/2pujariNAPLOTS	3900
44	153/1J/2 ಪತ್ತಾರಹಾಗೂ	153/1A/2pattar&HospetArea	3600

	ಹೊಸಪೇಟೆಏರಿಯಾ		
45	ವಿವೇಕಾನಂದನಗರಹಾಗೂ ಹಾರೂಗೇರಿಯಲ್ಪಾಟಿ ರಸ್ತೆ, ಹನುಮಾನನಗರ, ರಿಸನಂ.587	VivekanandNagar&Harugeri Yalaparatti Road	3600
46	270 ಪ್ರವೀಣಶಹಾ, ಪ್ಲಾಟ್‌ಸಂಖ್ಯೆ 3046, 3047, 3048, 3049, 3052, 3053, 3054, 3055 (ವಾಣಿಜ್ಯ ಉದ್ದೇಶ)	270 Pravven shaha NA PLOTS 3046, 3047, 3048, 3049, 3052, 3053, 3054, 30 55(Vanijyauddesh)	3600
47	ಕೋರಗೇರಿಪ್ಲಾಟ್(ಪೆಂಡಾರ ಓಣಿ ಮತ್ತು ಜೈನ ಬಸದಿ ಏರಿಯಾ)	korigeriplot(PenadariOni&JainBasadi )	3600
48	ಜಯಪ್ಪಗೋಳ ಪ್ಲಾಟ್ (ಜಮಾದಾರವನ್.ಎಪ್ಲಾಟ್ಏರಿಯಾ )	jayappagolPlot(JamadarNNAPLOTS)	4200
49	ವಸಂತಶಂಕರಧರ್ಮಪ್ಲಾಟ್ ರಿ.ಸ.ನಂ.149 ಅ/1 ಬ/2 ಅ/1 (149/4 ರಾಯಪ್ಪಧರ್ಮಪ್ಲಾಟ್‌ಎನ್‌ಎ ಪ್ಲಾಟ್ಏರಿಯಾ)	Vasant Shankar DharmattiR.S. no: 149/A/2A/1(149/4RayappaDharmatti NA PLOTS	3600
50	ಟಿ.ಡಿ.ಬಿ.ಪ್ಲಾಟ್(ಎ.ಬಿ.ಪಟೇಲಪ್ಲಾಟ್ ಏರಿಯಾ)	TDBPlot(ABPatilArea)	3600

51	ಬಡಬ್ಯಾಕೂಡಜನತಾಪ್ಲಾಟ್ (ಮಾದರ ಬಿನ್‌ಶೇತ್ರಿ ಜಾಗಾ ಏರಿಯಾ)	BadabyakudJanataNAPLOTS(Madar NA PLOTSArea )	3600
52	<u>ಬಡಬ್ಯಾಕೂಡಗಾವಲಾಣಾ</u> <u>ಏರಿಯಾ</u>	<u>BadabyakudGavathanaArea</u>	0
53	ರಾಯಬಾಗ- ಹಾರೂಗೇರಿ ರಸ್ತೆಯ ಉತ್ತರ ದಿಕ್ಕಿಗೆ ಇರುವಏರಿಯಾ ರಿ.ಸ.ನಂ 14, ಚಿರಾಗ ನಗರ (ಎ.ಬಿ. ಪಾಟೀಲ ಪ್ಲಾಟ್ ಏರಿಯಾ)	Raibag-HarugriRasteUttarBadige( R.S.NO14ChiragNagar(ABpatilplot Area )	3600
54	ಕರ್ನಾಟಕಸಾಮಿಲ್(ಹಾರೂಗೇರಿ ಯಲ್ಪಾರಟ್ಟಿರಸ್ತೆ ಏರಿಯಾ)	KarnatakaSamill(HarugeriYalaparatti Road )	3600
55	ಕುಡಚಿ-ಜಮಖಂಡಿರಸ್ತೆಯ ಆಜು- ಬಾಜುಏರಿಯಾ(ಜಮಾದಾರ ಎನ್.ಎ ಪ್ಲಾಟ್ ಏರಿಯಾ)	Kudachi-JamakhandiRasteAjubhaju Area ( jamadar NA PLOTS )	4200
56	ಹಾರೂಗೇರಿ-ತೇರದಾಳರಸ್ತೆ (ಭೂತಾಳಿ ಸಿದ್ದೇಶ್ವರ ನಗರಏರಿಯಾ)	Harugeri-TearadalRaste(Bhootali Siddeswar Nagar )	3000
57	ಹಾರೂಗೇರಿ-ಯಬರಟ್ಟಿರಸ್ತೆ (ಭೂತಾಳಿ ಸಿದ್ದೇಶ್ವರ ನಗರಏರಿಯಾ)	Harugeri-YabarattiRaste(Bhootali Siddeswar Nagar )	3000
58	ಹಾರೂಗೇರಿ-ಸಸಾಲಟ್ಟಿರಸ್ತೆ (ಕರಿಸಿದ್ದೇಶ್ವರ ಗುಡಿ ಎಡಗಡೆಏರಿಯಾ)	Harugeri-Sasalatti Raste (KarisheddeswarGudiArea)	3900



59	ಬಡಬ್ಯಾಕೂಡ-ಅಲಖನೂರ ರಸ್ತೆ(ಅರಕೇರಿ, ಎ.ಬಿ.ಪಟೇಲ ಪ್ಲಾಟ್‌ಏರಿಯಾ)	Badabyakud-AlakhnoorRaste(Arakeri, A.B patil Area )	3300
60	ಹಾರೂಗೆರಿ-ಮೂರಬ ರಸ್ತೆ (ಬಡಬ್ಯಾಕೂಡರಸ್ತೆಏರಿಯಾ)	Harugeri-MoarabRaste(Badabyakud Road Area)	3300
61	ರಿ.ಸ.ನಂ.60 ರಿಂದ 80 ರವರೆಗೆ ಹಾಗೂ ಕುರಬಗೋಡಿ (ರಿ.ಸ.ನಂ.4 ಹಾಗೂ 75ಸಮಿಪದ ಏರಿಯಾ)	R.S.no:60to80Kurabakodi(R.S.No:4 to 75 Near Area )	3300
62	ಬಡಬ್ಯಾಕೂಡಉರಸುತ್ತ- ಮುತ್ತಲಿನ ಏರಿಯಾ (ಬಡಬ್ಯಾಕೂಡಗ್ರಾಮ)	BadabyakudoorsuttamuttalinArea( Badbyakud Gram)	3000

2023-24ನೇ ಸಾಲಿನ ರಾಯಭಾಗ ಉಪನೋಂದಣಿ ಕಛೇರಿಯ ರಾಯಭಾಗ ಸ್ವೀಕೃತ ಏರಿಯಾ			
ಕ್ರ.ಸಂ. .NO	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ /ಗಲ್ಲಿ/ಓಣಿ /ಸಿ.ಟಿ.ಎಸ್. ನಂ/ಯು.ಪಿ.ಓ.ಆರ್. ವ್ಯಾಪ್ತಿಯ	Village/Layout/Ward/Road/Galli/CTSNo/ UPOR	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರತಿ ಚ.ಮೀ.ಗೆ ರೂ.ಗಳಲ್ಲಿ/RsPerSqMeter
1	2	3	4
1	ರಿ.ಸ.ನಂ.5 ಪೈಭೀಮಗೌಡಾಪಾಟೇಲ	R.s.no:5paikiBhimagoudaPatilR.s.no:24/2 ,	3000

	ರಿ.ಸ. ನಂ 24/2 ರಿ.ಸ. ನಂ 2, 3, 4, 23	R.s.no:2, 3, 4, 23	
2	ರಿ.ಸ.ನಂ.೮ ಮತ್ತು ಮುದೋಳವನ್.ಎ. ಪ್ಲಾಟ್ 136, 137, 138, 139, 140, 141, 143, 144, 146 ತರಾಳ 530/2, 141	R.s.no:8&9mudholN.A.Patil136, 137, 138, 139, 140, 141, 143, 144, 146Tara, 530/2, 141	3250
3	ರಿ.ಸ.ನಂ 130/1ಬಿ	R.s.no:130/1B	3250
4	17ಹಾಗೂ 16/7, 18	17&16/7, 18	2500
5	ರಿ.ಸ.ನಂ 16/1 ಬಿ /1, ಬಿನ್‌ಶೇತ್ಕಿಪ್ಲಾಟ್ ಆಗಿದ್ದು, 11 ಬಿನ್‌ಶೇತ್ಕಿಪ್ಲಾಟ್	R.s.no:16/1B/1N.A.plot11N.A.plot	3000
6	ರಿ.ಸ.ನಂ. 11ಪೈ, 10ಎ /2ಎ	R.s.no:11pai, 10A/2A	4750
7	ರಿ.ಸ.ನಂ:12, 13, 14, 15, 16, 17, 19, 20, 21, 22, 23, 30, 31	R.s.no:12, 13, 14, 15, 16, 17, 19, 20, 21, 22, 23. 30, 31	3000